

**UNIVERSAL  
LIBRARY**

**OU\_202106**

**UNIVERSAL  
LIBRARY**

## ಈ ಪುಸ್ತಕವನ್ನು ಕುರಿತು

“ಒನ್ನರ ಸೌತ್ಯಕ್ಕೆ ಧರ್ಮವೇ ಮೂಲ;  
ಧರ್ಮಕ್ಕೆ ಅರ್ಥವೇ—ವಿವಿಧ ಲೋಕ  
ಸಂಪತ್ತೀ—ಮೂಲ; ಅರ್ಥಕ್ಕೆ ರಾಜ್ಯ  
ವ್ಯವಸ್ಥೆಯೇ ಮೂಲ.”—ಚಾಣಕ್ಯ

“ರಾಜಕೀಯ ವೈಕಾರ ಸಮಗೇಕ್”  
ಎನ್ನೆವೆ ಬಹು ಈ ಕಾಲದಲ್ಲಿ ಯಾರೂ ಇರ  
ಬಾರಬಾರು. ಈಗ ಒಸ್ಪರಿಗೆ ಎಲ್ಲೆಲ್ಲೂ ದೇಶದ  
ಯೋಗಿಗೆ ಇರುತ್ತೇನು ಸಂಬಂಧವಲ್ಲಿ  
ಸುಖಯಗಳಲ್ಲಿ ಆಸಕ್ತಿಯೂ ರಾಜ್ಯಕಾರ್ಯ  
ಗಳಿಗೆ ತಾವೂ ಕೈಯಾಕಿ ಸಕಾರವನ್ನು  
ಸುಖಾರ್ಥಿನಿಂಬ ಆಶೆಯೂ ಯಜ್ಞತ್ವವೇ.  
ಆದರೆ ಸ್ವಭಾಗಳು ಅಧಿಕಾರಸಂಖಾರನೇಗಾಗೆ  
ತೋರಿದವನ್ನು ಉತ್ತಾಪನ್ನನ್ನು ಬಾಳ್ಳಿಸ  
ಸಂಪಾದನೆಗಾಗೆಯೂ ತೋರಿದರೆ ಮಾತ್ರ  
ಅವರ ಅಧಿಕಾರ ಸಾರ್ಥಕವಾಗುತ್ತದೆ.  
ರಾಜ್ಯದ ತತ್ತ್ವಗಳನ್ನು ಅರಿಯದವರಿಗೆ  
ಅಧಿಕಾರ ಮೊರೆತರೆ, ಅವರಿಂದ ಉಪಕಾರ  
ವಾಗುವುದಕ್ಕೆ ಪ್ರತಿಯಾಗಿ ಅವಕಾರನೇ  
ಆಗುತ್ತೇ.

\* \* \*

ಉದು ಪ್ರಜಾಯುಗ. ಈಗ ರಾಜ್ಯಕ್ಕೆ  
ಪ್ರಜೆಯೇ ಪ್ರಧಾನಾಂಗ; ಪ್ರಜೆಯೇ  
ಸರ್ವಾಂಗಸ್ಥಾನ. ಪೂರ್ವಕಾಲದ ರಾಜ್ಯ  
ಬೇಷ್ಟದಲ್ಲಿ ರಾಜನೆಂಬ ಸರ್ವಾಧಿಕಾರಿ  
ಗಾದ್ದಾನ ಈ ದವಸರಾಜ್ಯದಲ್ಲಿ ರಾಜ್ಯ, ಕೆ  
ನಿಗೆ ಮೊರೆತದೆ. ಅವನ ಅರ್ಥತೆಗೆ ತಕ್ಷಂತೆ  
ರಾಜ್ಯದ ಗತಿ. ಪ್ರಜಾಮಂಡಲದಲ್ಲಿ ಸತ್ಯ  
ಗುಣವೂ ನಾಯಕರ್ಥದ್ದೆಯೂ ಕರ್ತವ್ಯ  
(ಮುಂದುವರಿದಿದೆ)

ಃನೇಕವೂ ಎಷ್ಟುಷ್ಟು ಮಾತ್ರಪರಿಶ್ಲಷ್ಟಿನೆ  
ಯೋ ರಾಭ್ಯದ ಪರಿಚಯ ಅಷ್ಟುಷ್ಟು ಮಾತ್ರ  
ಪರಿಶ್ಲಷ್ಟಿದೆ. ಪ್ರಜಾರಾಭ್ಯದ ಮೊದಲನೆಯ  
ಶತ್ರು ಪ್ರಬೆಯ ಅಭಿಷ್ಟನ್, ಅಶಿಕ್ಷೆ.

ಪ್ರಬೆಗಳ ರಾಜ್ಯಕ್ಕೀಯಾಧಿಕಾರದೊಡನೆ  
ರಾಭ್ಯಕ್ಕೀಯ ಪರಿಭಾಷೆನವು ಸೇರಿರದಿದ್ದರೆ  
ಅವರಿಂದ ದೇಶಕ್ಕೆ ಕ್ಷೇಮವಾಗಲಾರದು.

ಹೀಗೆ ರುವುದರಿಂದ, ಈ ಕ್ಷೇತ್ರದಲ್ಲಿ  
ರಾಭ್ಯಶಾಸ್ತ್ರದ ಮುಖ್ಯಾಂಶಗಳನ್ನು ಸಂಗ್ರಹಿಸಿ  
ಕಾರಣ ಮೊಬಾಸಿನಿಗೆ ಅಪಕ್ರಮಾಪಿದೆ.

\* \* \*

ರಾಭ್ಯದ ಲಕ್ಷಣಪ್ರಯೋಜಿಸಣಿಂದ;  
ರಾಭ್ಯದ ಸ್ವರೂಪ; ರಾಭ್ಯವ್ಯವಸ್ಥೆ ಎಂದ  
ರೇಸು? ಧರ್ಮಕ್ಷಾಗ್ರಿ ರಾಭ್ಯ; ರಾಭ್ಯದ  
ಸಾಮ್ರಾಜ್ಯ; ರಾಭ್ಯವ್ಯವಸ್ಥೆಯ ಪ್ರಧಾನಾನ್ಗಿಂ;  
ರಾಭ್ಯಯಂತ್ರದ ರಚನೆ—ಶಾಸನ ಸಂಸ್ಥೆ,  
ಕಾರ್ಯಸ್ವಾಧಾರ ಸಂಸ್ಥೆ, ನಾಯಕ  
ಸೀರ್ವಿಯ ಸಂಸ್ಥೆ; ರಾಭ್ಯದಲ್ಲಿ ರಾಭಿಸ  
ಸಾಧಿಸ, ಅಧಿಕಾರಿಸ ಸಾಧಿಸ; ಮತ್ತು ರಾಭ್ಯ  
ದಲ್ಲಿ ಪ್ರಜಾತಂತ್ರ;—ಉದೇ ಮುಖ್ಯವಾದ  
ವೀರೇಕರಣಗಳ ಮೂಲಕ ಪಷಯಿಸಣ್ಣ  
ಪ್ರಸ್ತರಸಲಾಗಿದೆ. ಹೀಗೆ ಮಾಡುವುದರಲ್ಲಿ  
ಈಸ್ತು ಪುರಾತನ ಶಾಸ್ತ್ರಗ್ರಂಥಗಳನ್ನೂ  
ಪಾಠಾಭ್ಯತ್ವರ ಆಧ್ಯಾತ್ಮಿಕ ಶಾಸ್ತ್ರಗ್ರಂಥಗಳ  
ನ್ನೂ ಒಟ್ಟು ಮೊಂಡು ಪಷಯಿಸ್ತೇಂದ್ರ  
ಪ್ರದಾನಾಗುವಂತೆಯೂ ಮನೋರಂಬಕ  
ಂಬಾಗುವಂತೆಯೂ ಪ್ರಜಾರಮಾಡಲಾಗಿದೆ.

ಚೆಲೆ, ರೂ. ೫.೦.೦

ಕಾವ್ಯಲಯ \* ಪ್ರಕಾಶಕರು  
ಮೆ. ಸೂರು



ಕನ್ನಡ ಕಾವ್ಯಮಾಲೆ

ರಾಜ್ಯಾಂಗತತ್ತಗಳು ,  
ವ

ಡ. ವಿ. ಜಿ. )



ಮೈಸೂರು  
ಕಾವ್ಯಾಲಯ :: ಪ್ರಕಾಶಕರು

ಮೊದಲನೆಯ ಮುದ್ರಣ ಇಂಜಿಲ್

*All rights reserved*

*Copyright*

ಕೆ ಗ್ರಂಥದ ಸಾಫ್ತ್‌ಮ್ಯಾಕ್‌ಟ್ || ಡಿ. ವಿ. ಗುಂಡಪ್ಪನವರದು

ಮುದ್ರಕರು:

ವೆಸ್ತಿ ಪ್ರೈಸ್ ಮತ್ತು ರಬೀಷಿಂಗ್ ಹೋಸ್, ಮೈಸೂರು

## ಅರಿಕೆ

ಈ ಪ್ರಬಂಧದ ಬಹುಭಾಗ ಮೊದಲು ಪ್ರಕಟವಾದದ್ದು  
೧೯೭೫ ರ ಜೂನ್-ಡಿಸೆಂಬರುಗಳಲ್ಲಿ,—ಆಗ ನಾನು ನಡಸು  
ತ್ತಿದ್ದ “ಕಣಾರಟಕ ಜನಬೇವನ ಮತ್ತು ಅಥ ಸಾಧಕ ಪತ್ರಿಕೆ”  
ಎಂಬ ಮಾಸ ಪತ್ರಿಕೆಯಲ್ಲಿ. ಅದನ್ನು ಬರೆದದ್ದು ಅಂದಿಗೆ  
ಬಂದೆರಡು ವರ್ಷ ಹಿಂದೆ. ಹೀಗೆ ಸುಮಾರು ಮುವ್ವತ್ತೇರಡು  
ವರ್ಷಗಳಮ್ಮೆ ಹಳೆಯದು ಈ ಪ್ರಬಂಧ. ಈ ಮಾತ್ರ ಇಲ್ಲಿಯ  
ಮೊದಲನೆಯ ಹನ್ನೆರಡು ಪ್ರಕರಣಗಳಿಗೆ ಅನ್ವಯಿಸುತ್ತುವೇ.  
ಕಡೆಯ ಮೂರು ಪ್ರಕರಣಗಳು ಹೊಸವು.

ಪತ್ರಿಕೆಯಲ್ಲಿ ಇದು ಪ್ರಕಟವಾಗುತ್ತಿದ್ದಾಗ ಓದಿ ಮೇಚ್ಚಿ  
ದವರಲ್ಲಿ ಶ್ರೀಮಾನ್ ಬಿ. ಎಂ. ಶ್ರೀಕಂಠಯ್ಯನವರೊಬ್ಬರು.  
ಅವರು ಇದನ್ನು ಬಹುವಾಗಿ ಕೊಂಡಾಡಿ, ಮೈಸೂರು ವಿಶ್ವ  
ವಿದ್ಯಾಲಯಕಾವ್ಯಗಿ ಇಂಥ ಗ್ರಂಥವನ್ನು ಬರೆದುಕೊಡಬೇಕೆಂದು  
ನನಗೆ ಆಡ್ಡಿ ಮಾಡಿದರು; ನಾನು ಸಂತೋಷಿಸಿ ಕೃತಜ್ಞತೆಯಿಂದ  
ಒಪ್ಪಿಕೊಂಡೆ; ಆದರೆ ನನ್ನ ಇತರ ಚಿಂತೆ ಹವ್ಯಾಸಗಳ ಒತ್ತಡ  
ದಲ್ಲಿ ಆ ಕೆಲಸ ನಡೆಯದೆ ಹೊರಿಯಿತು. ನಾನು ಆ ಪ್ರಿಯ  
ಪೂಜ್ಯಮಿತ್ರರಿಗೆ ಕೊಟ್ಟಿದ್ದ ಮಾತನ್ನು ೧೯೭೫ ರ ಡಿಸೆಂಬರಿನಲ್ಲಿ  
ಪ್ರಕಟವಾದ ನನ್ನ “ರಾಜ್ಯಶಾಸ್ತ್ರ” ಗ್ರಂಥದಲ್ಲಿ ಅಲ್ಪಸ್ವಲ್ಪ  
ನಡಸಿದೆನೆಂದು ತೃಪ್ತಿ ತಂದುಕೊಂಡೆ.

ಆ ಗ್ರಂಥವನ್ನು ಬರೆದ ಕಾಲದಲ್ಲಿ ಈ ಪ್ರಬಂಧ ನನ್ನೆಡುರಿ  
ಗಿರಲಿಲ್ಲ. ಇದಕಾವ್ಯಗಿ ಹುಡುಕಾಡಲು ನನಗೆ ಆಗ ವಿರಾಮ  
ದೊರೆಯಲಿಲ್ಲ. ಈಡಿಗೆ ಶ್ರೀ ಚಿದಂಬರಂ ಅವರ ಒಂದು  
ಉದ್ದೇಶಕಾವ್ಯಗಿ ನಾನು ಯಾವುದೋ ಹಳೆಯ ಕಾಗದಗಳನ್ನು

ಹುಡುಕುತ್ತಿದ್ದಾಗ ಇದು ಆಕಸ್ಥಾತ್ಮಕಿ ಕಣ್ಣಿಗೆ ಬೆಳ್ತು. ಸೋಡಿದ್ದರಲ್ಲಿ ಈ ಪ್ರಬಂಧವು ಆ “ರಾಜ್ಯಶಾಸ್ತ್ರ” ಗ್ರಂಥದಲ್ಲಿ ತಕ್ಷಷ್ಪು ವಿಸ್ತೃತಿಸಲಾಗದಿದ್ದ ಕೆಲವು ಮುಖ್ಯಾಂಶಗಳನ್ನು ವಿಸ್ತೃತಪಡಿಸಿದೆಯೆಂದೂ, ಅಲ್ಲಿಯ ಕೆಲವು ಸಾರ ವಿಚಾರಗಳಿಗೆ ಪೀರಿಕಾವಾಯವಾಗಿದೆಯೆಂದೂ ತೋರಿತು. ಈ ಎರಡು ಪುಸ್ತಕಗಳಿಗೂ ಒಂದೆರಡು ಭಾಗಗಳಲ್ಲಿ ವಿಷಯ ಒಂದೇ ಎಂಬಂತೆ ಸೂಧಿಲವಾಗಿ ಕಂಡರೂ, ಜಿಜ್ಞಾಸಿತಗಳಾಗಿರುವ ತತ್ವಗಳು ಸ್ವಭಾವದಲ್ಲಿ ಸೂಕ್ಷ್ಮವಾದವೂ ಹಾಗೆಯೇ ನಮಗೆ ಬಹಳ ಮುಖ್ಯವಾದವೂ ಆಗಿರುವ ಕಾರಣ ಇಲ್ಲಿಯ ಪುನರ್ವಿಚಿಂತನೆಯು ಅಯುಕ್ತವಾಗದು, ಉಪಯುಕ್ತವಾಗಬಹುದು ಎಂದು—ನನ್ನ ನಂಬಿಕೆ.

ಮೇ ೧೯೫೪.

ಡಿ.ವಿ.ಜೀ.

## ವಿಷಯ ಸೂಚಿಕೆ

ಅಂಕ	....	....	....	ಇ
ಖಣಿಗಳ ರಾಷ್ಟ್ರೀತ	....	....	....	೬
• ರಾಜ್ಯವಿಧಾನಾಂಸೆಯ ಬೆಳವಣಿಗೆ	....	....	....	೬
• ರಾಜ್ಯಶಾಸ್ತ್ರವು ನೀತಿಶಾಸ್ತ್ರದ ಒಂದು ವಿಭಾಗ	....	....	....	೧೨
• ರಾಜ್ಯದ ಲಕ್ಷ್ಯ ಪ್ರಯೋಜನಗಳು	....	....	....	೧೫
• ರಾಜ್ಯದ ಸ್ವರೂಪ	....	....	....	೨೫
• ರಾಜ್ಯವ್ಯವಸ್ಥೆಯೆಂದರೇನು?	....	....	....	೩೪
• ಧರ್ಮಕ್ಷಾಗಿ ರಾಜ್ಯ	....	....	....	೩೯
• ರಾಜ್ಯದ ಸ್ವಾವಿಷ್ಯ	....	....	....	೪೪
• ರಾಜ್ಯವ್ಯವಸ್ಥೆಯ ವಿಧಿವಿಧಾನಗಳು	....	....	....	೫೩
• ರಾಜ್ಯಯಂತ್ರದ ರಚನೆ—ಭಾಗ ೧	....	....	....	೬೬
• ರಾಜ್ಯಯಂತ್ರದ ರಚನೆ—ಭಾಗ ೨	....	....	....	೭೫
• ರಾಜ್ಯಯಂತ್ರದ ರಚನೆ—ಭಾಗ ೩	....	....	....	೮೬
• ರಾಜ್ಯದಲ್ಲಿ ರಾಜನ ಸಾಫ	....	....	....	೯೮
• ರಾಜ್ಯದಲ್ಲಿ ಅಧ್ಯಕ್ಷನ ಸಾಫ	....	....	....	೧೦೬
• ರಾಜ್ಯದಲ್ಲಿ ಪ್ರಜಾತಂತ್ರ	....	....	....	೧೧೬
• ಸಾರ್ವಜನಿಕ ಪುರುಷರು	....	....	....	೧೨೪

## ಇಸ್ವಿಗೆಳ ರಾಷ್ಟ್ರಗೀತೆ

(ಯಜುರ್ವೀದ—ತ್ವತ್ತಿರಿಯ ಬ್ರಹ್ಮಣ—ಅಶ್ವಮೇಧಯಾಗ  
ಪ್ರಕರಣ—ಕಾಂಡ ४, ಪ್ರಪಾಠಕ ೮)

ರಾಷ್ಟ್ರಂ ವಾ ಅಶ್ವಮೇಧಃ |

ರಾಷ್ಟ್ರೇ ಖಲು ವಾ ಏತೇ ವ್ಯಾಯಜ್ಞಸ್ತೇ ||

\* \* \*

ಆ ಬ್ರಹ್ಮನ್ ಬ್ರಹ್ಮಣೋ ಬ್ರಹ್ಮವರ್ಚಸೀ ಜಾಯತಾ  
ಮಿತ್ಯಾಹ |

ಬ್ರಹ್ಮಣ ಏವ ಬ್ರಹ್ಮವರ್ಚಸಂ ದಧಾತಿ |

ತಸ್ಮಾತ್ಪೂರಾ ಬ್ರಹ್ಮಣೋ ಬ್ರಹ್ಮವರ್ಚಸ್ಸಿಜಾಯತ || ८

ಆಸ್ಮಿನ್ ರಾಷ್ಟ್ರೇ ರಾಜಸ್ಯ ಇವನ್ಯಃ ಶೋರೋ  
ಮಹಾರಥೋ ಜಾಯತಾಮಿತ್ಯಾಹ |

ರಾಜಸ್ಯ ಏವ ಶಾಮ್ರಂ ಮಹಿಮಾನಂ ದಧಾತಿ |

ತಸ್ಮಾತ್ಪೂರಾ ರಾಜಸ್ಯ ಇವನ್ಯಃ ಶೋರೋ ಮಹಾರಥೋ  
ಜಾಯತ || ९

ದೋಗ್ನಿಂದ್ರೇ ಧೇಸುರಿತ್ಯಾಹ |

ಧೇನಾಮೇವ ಪಯೋ ದಧಾತಿ |

ತಸ್ಮಾತ್ಪೂರಾ ದೋಗ್ನಿಂದ್ರೇ ಧೇಸುರಜಾಯತ ||

१०

ವೋಧಾನದ್ವಾನಿತ್ಯಾಹ |

ಅಸದುಹ್ಯೇವ ಏರ್ಯಂ ದಧಾತಿ |

ತಸ್ಮಾತ್ಪೂರಾ ವೋಧಾನದ್ವಾನಿಜಾಯತ ||

११

ಅಶ್ವಃ ಸಪ್ತಿರಿತ್ಯಾಹ |

ಅಶ್ವ ಏವ ಜವಂ ದಧಾತಿ |

ತಸ್ಮಾತ್ಪೂರಾಧ್ಯತ್ರಾಂಧೋಽಜಾಯತ ||

१२

ಪರಂಧಿಯೋ ಹೇತ್ವಾಹ |  
ಯೋಷಿತ್ಯೇವ ರೂಪಂ ದಧಾತಿ |  
ತಸ್ಮಾತ್ ಸ್ತ್ರೀ ಯುವತಿಃ ಪ್ರಿಯಾ ಭಾವುಕಾ || ೬

ಚಿಷ್ಮಾ ರಥೇವಾಪ್ತಿ ಇತ್ಯಾಹ |  
ಆಹ ವೈ ತತ್ತ್ವ ಚಿಷ್ಮಾ ರಥೇವಾಪ್ತಿ ಜಾಯತೇ |  
ಯತ್ರ್ಯಾತೇನ ಯಜ್ಞೇನ ಯಜನ್ತೇ ||

ಸಭೇಯೋ ಯುವೇತ್ವಾಹ |  
ಯೋ ವೈ ಪೂರ್ವವಯಸೀ | ಸ ಸಭೇಯೋ ಯುವಾ |  
ತಸ್ಮಾದ್ಯವಾ ಪುಮಾನ್ ಪ್ರಿಯೋ ಭಾವುಕಃ || ೭

ಅಸ್ಯಾ ಯಜಮಾನಸ್ಯೇ ವೀರೋ ಜಾಯತಾಮಿತ್ಯಾಹ |  
ಆಹ ವೈ ತತ್ತ್ವ ಯಜಮಾನಸ್ಯೇ ವೀರೋ ಜಾಯತೇ |  
ಯತ್ರ್ಯಾತೇನ ಯಜ್ಞೇನ ಯಜನ್ತೇ ||

ನಿಕಾಮೇ ನಿಕಾಮೇ ಸಃ ಪರ್ಫಸ್ಮೀ ವರ್ಷತ್ವತ್ಯಾಹ |  
ನಿಕಾಮೇ ನಿಕಾಮೇ ಹ ವೈ ತತ್ತ್ವ ಪರ್ಫಸ್ಮೀ ವರ್ಷತಿ |  
ಯತ್ರ್ಯಾತೇನ ಯಜ್ಞೇನ ಯಜನ್ತೇ || ೮

ಫಲಿಸ್ಮೀ ನ ಓಷಧಯಃ ಪಜ್ಞನಾಮಿತ್ಯಾಹ |  
ಫಲಿಸ್ಮೀ ಹ ವೈ ತತ್ತ್ವಾಷಧಯಃ ಪಜ್ಞನ್ತೇ |  
ಯತ್ರ್ಯಾತೇನ ಯಜ್ಞೇನ ಯಜನ್ತೇ ||

ಯೋಗಕ್ಷೇಮೋ ಸಃ ಕಲ್ಪತಾಮಿತ್ಯಾಹ |  
ಕಲ್ಪತೇ ಹ ವೈ ತತ್ತ್ವ ಪ್ರಜಾಭ್ಯೇ ಯೋಗಕ್ಷೇಮಃ |  
ಯತ್ರ್ಯಾತೇನ ಯಜ್ಞೇನ ಯಜನ್ತೇ || ೯



## ಸಾರಾಂಶ

ರಾಷ್ಟ್ರವೇ ಅಶ್ವಮೇಧಯಾಗವಲ್ಲವೆ? ಈ ಜನರು ಉದ್ದೇಶಿಸುವುದು ರಾಷ್ಟ್ರದಲ್ಲಿಯೇ, ಅದಕ್ಕಾಗಿಯೇ, ಅಲ್ಲವೆ?

\* \* \*

ಬ್ರಹ್ಮಣವಂಶದಲ್ಲಿ ವೇದಶಾಸ್ತ್ರ ತತ್ತ್ವಜ್ಞನಾಗಿ ಬ್ರಹ್ಮವರ್ಚಸು ಇಂ  
ಬ್ರಹ್ಮಣನು ಜಿನಿಸಲಿ. ಬ್ರಹ್ಮತೇಜಸ್ಸನ್ನು ಶಂದುಕೆಡುವವನು  
ಬ್ರಹ್ಮಣ. ಆದ್ದರಿಂದ ಪೂರ್ವದಲ್ಲಿ ಅಂಥಾ ಬ್ರಹ್ಮಣರಾದರು ||೮||

ಈ ರಾಜ್ಯದಲ್ಲಿ ಶಸ್ತ್ರಾಸ್ತ್ರ ಸಂಪನ್ಮೂಲ ಶೂರನೂ ಮಹಾ ರಥಿಯೂ  
ಅದಕ್ಕಿತ್ತಿಯ ರಾಜನು ಉದಿಸಲಿ. ಶೌರ್ಯ ಮಹಿಮೆಗಳನ್ನು ತರುವವನು  
ಕ್ಷಮಿತ್ತಿಯ ||೯||

ಹಾಲುಕರೆಯುವ ಹಸುಗಳಾಗಲಿ; ಹಸುವಿನ ಹಾಲೇ ಅಮೃತ ||೧||

ಭಾರವೆಳೆಯಲು ಬಲಿಷ್ಠವಾದ ಎತ್ತುಗಳಾಗಲಿ. ಅವುಗಳಿಂದಲೇ  
ವೀರ್ಯ ||೧||

ವೇಗವುಳ್ಳ ಕುದುರೆಗಳಾಗಲಿ; ಅವುಗಳಿಂದಲೇ ಚಟುವಟಿಕೆ ||೨||

ಸ್ವಾಂದಯ್ಯವತಿಯರಾದ ಯುವತಿಯರು ಹುಟ್ಟಿಲಿ. ಅವರಿಂದಲೇ  
ಒಳ್ಳೆಯ ರಧಿವ. ಅಂಥ ಯವನವತಿಯು ಸ್ತ್ರಿಯಳಿ ಮಂಗಳಕಾರಿಯೂ  
ಆಗುತ್ತಾಳಿ ||೨||

ರಥವೇರಿ ಹೊರಟು ಜಯಶೀಲನಾಗಿ ಬರುವ ಯೋಧನು ಹುಟ್ಟಿಲಿ—  
ಈ ಯಜ್ಞದ ಮಹಿಮೆಯಿಂದ ||೩||

ಸಭಾ ಯೋಗ್ಯರಾದ ಯುವಕರು ಹುಟ್ಟಿಲಿ. ಸಭ್ಯನಾದ ಪೂರ್ವ  
ವಯಸ್ಸಿನ ಗಂಡಸು ಸ್ತ್ರಿಯನಡ ಮಂಗಳಕರನೂ ಆಗುತ್ತಾನೆ ||೪||

ಈ ಯಜ್ಞಕರ್ತೆನು ವೀರನಾಗಲಿ; ಆವಸಿಗೆ ವೀರನಾದ ಮಗನಾಗಲಿ ||೫||

ನಮಗೆ ಬೇಕು ಬೇಕಾದಾಗ ಬೇಕು ಬೇಕಾದಂತೆ ಇಂದ್ರನು  
ಮಳಿಗರೆಯಲಿ ||೧೦||

ಈ ಯಜ್ಞದ ಮಹಿಮೆಯಿಂದ ಗಿಡಮರಗಳು ಪಕ್ಷಗಳಾದ ಫಲಗಳನ್ನು  
ಕೊಡಲಿ ||೧೧||

ನಮಗೆ ಶುಭ ಸಮೃದ್ಧಿಯೂ ಸಮೃದ್ಧಿಯೂ ಉಂಟಾಗಿರಲಿ. ಈ  
ಯಜ್ಞದಿಂದ ಪ್ರಜೀವಿಗೆ ಯೋಗಕ್ಕೇಮ ಪ್ರಾಷ್ಟಿಯಲ್ಲವೆ? ||೧೨||

# ರಾಜ್ಯಾಂಗತ್ತೆಗಳು

## — ವ

### ೧. ರಾಜ್ಯವಿಧಾನಸೆಯ ಬೆಳವಣಿಗೆ

ಶೋಕವ್ಯವಹಾರಕ್ಕೆ ಸಂಬಂಧಪಟ್ಟ ಬಗೆಬಗೆಯ ಶಾಸ್ತ್ರಗಳು ಯಾರೋಪಿಯನ್ನು ರಲ್ಲಿ ಸಂತತವಾಗಿ, ಎಡೆಬಿಡದೆ, ಬೆಳೆದು ಕೊಂಡು ಬಂದಿರುವಂತೆ ಭಾರತೀಯರಲ್ಲಿ ಬೆಳೆದುಕೊಂಡು ಬಂದಿಲ್ಲ. ನಮ್ಮಲ್ಲಿ ಅನೇಕ ಲೌಕಿಕಶಾಸ್ತ್ರಗಳ ಮೂಲಗ್ರಂಥಗಳು ಬಹು ಪುರಾತನವಾದವುಗಳಿರುವುದೇನೂರೀ ನಿಜ. ಜ್ಯೋತಿಷ, ಆಯುವೇದ, ಧನುವೇದ, ರಸವಾದ, ವೃಕ್ಷದೂರ್ಹಳ, ವಾಸ್ತು-ಪ್ರಗ್ರಹಶಿಲ್ಪ, ರಾಜನೀತಿ, ಧರ್ಮಶಾಸ್ತ್ರ—ಇವೇ ಮೊದಲಾದ ಬಹು ಶಾಸ್ತ್ರಗಳಲ್ಲಿ ಪುರಾತನಾರ್ಥರು ಬಹು ವಿಧಗಳಾದ ಪರೀಕ್ಷೆಗಳನ್ನು ನಡೆಸಿ, ಬಹು ವಿಷಯಗಳನ್ನು ಪರಿಶೋಧಿಸಿ, ಅಧ್ಯತ್ಮವಾದ ಪ್ರಜ್ಞೆಯನ್ನು ಸಂಪಾದಿಸಿದ್ದಿರೆಂದು ಅವರು ನಮಗಾಗಿ ಬರೆದಿಟ್ಟಿರುವ ಗ್ರಂಥಗಳಿಂದ ಗೊತ್ತಾಗುತ್ತದೆ. ಅದರೆ ಆ ಪ್ರಾಚೀನಗ್ರಂಥಗಳಲ್ಲಿ ಶಾಸ್ತ್ರಗಳು ಬೀಜವೂಪದಲ್ಲಿ,— ಎಂದರೆ ಅತಿ ಸೂಕ್ತ ಸ್ಥಿತಿಯಲ್ಲಿ,—ಇವೆ. ಅವು ದೊಡ್ಡ ದಾಗಿ ಬೆಳೆದು, ಆಗಾಗ ಹೊಸ ಹೊಸ ಕೊಂಬೆ ರಂಬಿಗಳನ್ನು ತಾಳುತ್ತು, ನಮ್ಮ ಕಾಲದ ವರೆಗೂ ಜೀವಕಳೆಯನ್ನು ಒಂದೇ ರೀತಿ ತೋರಿಸಿ ಕೊಂಡು ಬಂದಿಲ್ಲ. ನಮ್ಮ ವ್ಯಾಕರಣ, ಅಲಂಕಾರ, ಶರ್ಚ, ವೇದಾಂತ, ಈ ಬಗೆಯ ಕೇವಲ ಬುದ್ಧಿಕಾರ್ಯ ಪ್ರಧಾನವಾದ ಶಾಸ್ತ್ರಗ್ರಂಥಗಳಲ್ಲಿ ಒಂದು ಪಾರಂಪರ್ಯವು—ಎಂದರೆ ಬಿಡು ವಿಲ್ಲದೆ, ಭಂಗವಿಲ್ಲದೆ, ಒಂದರ ಹಿಂದೆ ಒಂದು, ಅದರ ಹಿಂದೆ ಮತ್ತೊಂದು, ಆ ಮೇಲೆ ಇನ್ನೊಂದು, ಈ ರೀತಿ ಇರುವ

ಸರಣಿಯು—ಸ್ವೇಲ್ಪಮಟ್ಟಿಗಾದರೂ ಕಾಣಬರುತ್ತದೆ. ಆದರೆ ಲೋಕಾನುಭವ ಪ್ರಧಾನಗಳಾದ ವಿಚಾರಾನ್ತಾಸ್ತಿಗಳಲ್ಲಿ ಅಂಥ ಪಾರಂಪರ್ಯವು ನಮ್ಮಲ್ಲಿ ಅಷ್ಟಮಾತ್ರವೂ ಕಾಣಬರುವುದಿಲ್ಲ. ಇದಕ್ಕೆ ಅನೇಕ ಕಾರಣಗಳನ್ನು ಉಹಿಸಬಹುದು. ಮುಖ್ಯವಾಗಿ (೧) ನಮ್ಮ ಜನರಿಗೆ ಪರತತ್ವವಿಷಯಗಳಲ್ಲಿ ಸ್ವಾಭಾವಿಕವಾಗಿ ಆಸಕ್ತಿ ಹೆಚ್ಚು; ಅವರ ಬುದ್ಧಿಯು ಪರಲೋಕದ ವಿಚಾರಗಳಲ್ಲಿಯೇ ಹೆಚ್ಚಾಗಿ ಹೋಗುತ್ತಿದ್ದ ಕಾರಣ, ಇಹಲೋಕದ ವಿಚಾರಗಳಿಗೆ ಅವರ ಗಮನವು ತಕ್ಷಷಷ್ಟ ದೊರೆಯಿದೆ ಹೋಗಿರಬಹುದು. (೨) ಈಗ ಅನೇಕ ಶತಾಬ್ದಿಗಳಿಂದ ನಮ್ಮ ದೇಶದಲ್ಲಿ ಅನ್ಯದೇಶೀಯರು ಪ್ರಬಲಿಸಿರುವ ಕಾರಣ, ದೇಶೀಯ ಜನರಿಂದ ಸ್ವತಂತ್ರವಾಗಿ ನಡೆಯಲಾರದೆ ಹೋಗಿ, ದೇಶೀಯರು ಸ್ವಂತ ವ್ಯವಸಾಯದಿಂದ ತಮ್ಮ ಲೌಕಿಕಶಾಸ್ತ್ರಗಳನ್ನು ವ್ಯಾಧಿ ಪಡಿಸಿಕೊಳ್ಳಬೇಕಾದ ಆವಕ್ಯಕತೆಯೂ ಆದಕ್ಕೆ ತಕ್ಷ ಪ್ರಯೋಗಾವಕಾಶವೂ ಸಹ ಇಲ್ಲದೆ ಹೋಗಿರಬಹುದು. ಕಾರಣವಾವು ದಾದರಾಗಲಿ, ಭಾರತೀಯರಲ್ಲಿ ಲೌಕಿಕಶಾಸ್ತ್ರಗಳು ಒಳಿರೂಪದಲ್ಲಿ—ಸಂಗ್ರಹವಾಗಿ, ಸೂತ್ರಪಾಠಯವಾಗಿ—ಇರುವೇ ಹೊರತು, ಪಾಶಾಚತ್ಯರಲ್ಲಿರುವಂತೆ ವಿಸ್ತಾರವಾಗಿ, ಅನುಸ್ಯಂತವಾಗಿ ಬೆಳಿದುಕೊಂಡು ಬಂದುವಲ್ಲವೆಂಬುದು ಸ್ವಷ್ಟವಾಗಿದೆ. ಪಾಶಾಚತ್ಯದೇಶಗಳಲ್ಲಿ ಜನರಾಭ್ಯುದಯ ಸಂಪಾದನೆಯೇ ಮನವು ಸಂತತವಾಗಿ, ನಿಲುಗಡೆಯಿಲ್ಲದೆ, ದಿನದಿಂದ ದಿನಕ್ಕೆ ವ್ಯಾಧಿ ಹೊಂದುತ್ತ ಬಂದಿರುವ ಕಾರಣ, ಅವರ ಲೌಕಿಕ ಶಾಸ್ತ್ರಗಳೂ ಸಂತತವಾಗಿ, ದಿನದಿಂದ ದಿನಕ್ಕೆ ದೊಡ್ಡವಾಗುತ್ತ ಬಂದಿವೆ. ಆದ ಕಾರಣ ಲೌಕಿಕ ಶಾಸ್ತ್ರಭಾಗದಲ್ಲಿ ಭಾರತೀಯರು ಪಾಶಾಚತ್ಯದಿಂದ ಈಗ ಎಷ್ಟೋ ಅಂಶಗಳನ್ನು ಸಂಗ್ರಹಿಸಬೇಕಾಗಿದೆ. ವಿಚಾರಮಾಡಿ ನೋಡಿದರೆ, ಎಷ್ಟೋ ಸಂದರ್ಭಗಳಲ್ಲಿ ಪಾಶಾಚತ್ಯರ ಲೌಕಿಕಶಾಸ್ತ್ರ ಸಿದ್ಧಾಂತಗಳು ಭಾರತೀಯರ ಲೌಕಿಕ ಶಾಸ್ತ್ರ ಸೂತ್ರಗಳಿಗೆ ವ್ಯಾಖ್ಯಾನಗಳಂತೆಯೂ ಉದಾಹರಣೆಗಳಂತೆಯೂ

ಕಾಣಬರುತ್ತುವೆ. ಆದಕಾರಣ ನಾವು ಲೋಕವ್ಯವಹಾರ ವಿಷಯ ಗಳಲ್ಲಿ ನಮ್ಮ ಪುರಾತನ ಶಾಸ್ತ್ರಗ್ರಂಥಗಳನ್ನು ಪಾಠ್ಯಾತ್ಮಕ ಅಧ್ಯಾತ್ಮ ಶಾಸ್ತ್ರಗ್ರಂಥಗಳನ್ನು ಒಟ್ಟಿಗಿಟ್ಟು ಕೊಂಡು ವಿಚಾರ ಮಾಡುವುದು ಬೋಧಪ್ರದವಾಗಿಯೂ ಮನೋರಂಜಕ ವಾಗಿಯೂ ಇರುತ್ತದೆ. ಮತ್ತು ಆ ತೆರದ ಸಮನ್ವಯವೇ ಸಮಗ್ರಿ ಇಂದು ಪ್ರಗತಿ ಮಾಡು.

---

## ೭. ರಾಜ್ಯಶಾಸ್ತ್ರವು ನೀತಿಶಾಸ್ತ್ರದ ಒಂದು ವಿಭಾಗ

ಪ್ರಕೃತ, ಬಗೆಬಗೆಯ ಲೋಕಿಕ ಶಾಸ್ತ್ರಗಳಲ್ಲಿ ಅಲ್ಲ ರಾಜ್ಯ ವಿಾಮಾಂಸಾ ಶಾಸ್ತ್ರವು—ಎಂದರೆ, ಸರಕಾರವೆಂಬ ಏವಾರ್ಥಿಗೆ ಸಂಬಂಧಪಟ್ಟ ಶಾಸ್ತ್ರವು—ಅತಿ ಮುಖ್ಯವಾದದ್ದೆಂಬುದು ಎಲ್ಲರೂ ಒಪ್ಪಬೇಕಾದ ವಾತು. ಏಕೆಂದರೆ ಮನುಷ್ಯನೇ ಯೋಗಕ್ಕೇ ಇಮ್ ಗಳಿಗೆ ರಾಜ್ಯವ್ಯವಸ್ಥೆಯಿಂದ ಆಗುವಷ್ಟು ಮಟ್ಟಿನ ಸಾಧಕಗಳೂ—ಬಾಧಕಗಳೂ ಸಹ—ಮತ್ತೊಮ್ಮೆ ಹೊರಗಿನ ಕಾರಣದಿಂದಲೂ ಆಗಲಾರವು. ಮನುಷ್ಯನೇ ಒಳಗೊ ಅತಿ ಸೂಕ್ಷ್ಮವಾದ ಆತ್ಮಸಾಕ್ಷಿಯೋಂದು, ಹೊರಗೊ ರಾಬದಂಡಭಯವೋಂದು—ಇವೆರಡೇ ಅವನನ್ನು ಧರ್ಮವಾಗಿರುವುದಲ್ಲಿ ನಿಶ್ಚಯ ಇರುವ ಮುಖ್ಯವಾದ ಶಕ್ತಿಗಳು. ನಾವು ಇಹಲೋಕದಲ್ಲಿ ಸುಖವನ್ನು ಪಡೆಯುವುದಕ್ಕೆ ಬೇಕಾದ ವಿದ್ಯೆ ಕುಶಲತೆಗಳನ್ನು ನಮಗೆ ಕಲಿಸಿಕೊಡುವ ಏವಾರ್ಥಿ, ನಮ್ಮ ಪ್ರಾಣಮಾನವಿತ್ತುಗಳಿಗೆ ಇತರರಿಂದ ಭಂಗಬಾರದ ರೀತಿಯಲ್ಲಿ ನಮ್ಮನ್ನು ಕಾಪಾಡುವ ಏವಾರ್ಥಿ, ನಾವು ಮನಸ್ಸಿಗೆ ಪ್ರವರ್ತಿಸಿ ಇತರರಿಗೆ ಹಾನಿ ಯಾಂಟುಮಾಡುವ ಸಂಭವಗಳನ್ನು ಕಡೆಮೆಮಾಡುವ ಏವಾರ್ಥಿ ಸಹ ನಡೆಯುವುದು “ಸರಕಾರ” ವೆಂಬ ರಾಜ್ಯವ್ಯವಸ್ಥೆಯಿಂದಲೇ ಅಳ್ಳಬೇ? ಮತ್ತು ಇಹಲೋಕದ ಸದ್ಗುರುಗಳೇ ಪರಲೋಕದಲ್ಲಿ ನಮ್ಮ ಸದ್ಗುರಿಗೆ ಕಾರಣವೆಂದ ಮೇಲೆ, ರಾಜಕೀಯ ವಿಚಾರಗಳು ನಮ್ಮ ದೇಹದ ಸೌಖ್ಯಕ್ಕೆ ಮಾತ್ರವೇ ಸಂಬಂಧಪಟ್ಟವಾಗದೆ, ನಮ್ಮ ಆಧ್ಯಾತ್ಮಿಕ ಹಿತಕ್ಕೂ ಅತ್ಯಂತವಾಗಿ ಸಂಬಂಧಪಟ್ಟಿರುವುವೆಂಬುದು ಸಿದ್ಧಿ ವಾಗುತ್ತದೆ. ಒಂದು ರಾಜ್ಯದಲ್ಲಿಯ ರಾಜನ ಗುಣಾತ್ಮಿತಯ ಗಳು; ಆತನ ಮಂತ್ರಿಮಂಡಲದ ಬುದ್ಧಿಲಕ್ಷ್ಮಣಗಳು; ಆವರು

ಮಾಡುವ ಕಾನೂನು ಕಟ್ಟಪಾಡುಗಳು; ಅವರ ಕೈ ಕೆಳಗೆ ಕೆಲಸ ಮಾಡುವ ಪೋಲೀಸ್, ಮ್ಯಾಚೆಸ್ಟರ್ ಇಟ್, ರೆವೆನ್ಯೂ ಮೊದಲಾದ ಇಲಾಖೆಗಳ ಸಿಬ್ಬಂದಿಗಳವರ ರೀತಿ ನೀತಿಗಳು; ಅವರು ಮಾಡಿಸುವ ರಸ್ತೆ, ಕರೆ, ಸಕ್ರಿ, ವೈದ್ಯಶಾಲೆ, ಪಾಠ್ಯಶಾಲೆ ಮೊದಲಾದ ಲಾದ ಪ್ರಜೀವಿಪಕಾರಕವಾದ ಕೆಲಸಗಳು—ಇವೇ ಮುಂತಾದ ಸರ್ಕಾರದ ವಿಷಯಗಳಿಗೂ ಆ ರಾಜ್ಯದಲ್ಲಿಯ ಪ್ರಜೆಗಳ ಧರ್ಮ ಕರ್ಮಗಳಿಗೂ ಅತ್ಯಂತ ಗಾಢವಾದ ಅಸ್ಯೋನ್ಯಾಸಿ ಸಂಬಂಧವಿರುತ್ತದೆ. ಆದರೆ ಈ ಸಂಬಂಧವನ್ನು ನಾವು ಸಾಮಾನ್ಯವಾಗಿ ಗಮನದಲ್ಲಿಟ್ಟುಕೊಂಡಿರುವುದಿಲ್ಲ. ಬಹುಮಂದಿ ಅದನ್ನು ಮರೆತು “ರಾಜಕೀಯ ವಿಚಾರ ಸಮಗ್ರೇಕ ?” ಎನ್ನು ವುದುಂಟು. ಆದರೆ ನೀಜಸ್ಥಿತಿಯನ್ನು ವಿಚಾರಮಾಡಿ ನೋಡಿದಲ್ಲಿ, ರಾಜಕೀಯ ವಿಚಾರದ ಸಂಬಂಧವಿಲ್ಲದವರು ಗಾರುಮು ಪಟ್ಟಣಗಳಲ್ಲಿ ವಾಸ ಮಾಡುವವರ ಹೃಡಿ ಯಾರೂ ಇರಲಾರೆಂಬುದು ಹೃಕ್ತವಾಗುವುದು. ಏಂದಿಗೆ ನೀರು ಹೇಗೋ, ಹಕ್ಕಿಗೆ ಗಾಳಿ ಹೇಗೋ, ದೇಶನಿರಾಸಿಗೆ ರಾಜ್ಯವೆಂಬುದು ಹಾಗೆ ಎಲ್ಲ ಕಡೆಗಳಲ್ಲಿಯೂ ಆವರಣವಾಗಿರುತ್ತದೆ. ಸಂನ್ಯಾಸಿಯಲ್ಲಿದ ಪ್ರತಿಯೊಬ್ಬ ಮನುಷ್ಯನೂ ಒಂದು ಒಗೆಯಲ್ಲಿದ್ದರೆ ಇನ್ನೊಂದು ಒಗೆಯಲ್ಲಿ, ಒಂದು ಕ್ಷಣಾವಲ್ಲಿದಿದ್ದರೆ ಮತ್ತೊಂದು ಕ್ಷಣಿ, ರಾಜ್ಯವಿಷಯದಲ್ಲಿ ಅತ್ಯಂತ ಸಂಬಂಧವ್ಯಾಪ್ತವಾಗಿರುತ್ತಾನೆ. ಆದರೆ ಅಸೇಕರು ಇದನ್ನು ಮರೆತಿದ್ದಾರೆ. ರಾಜಕೀಯ ವಿಚಾರವು ಯಾವುದೋ ಒಂದು ಒಗೆಯ ಅಸಂಬಧ ಪ್ರಾರಂಭವೆಂದು ಸಮ್ಮುಲಿ ಹಲ ಮಂದಿಯ ಭಾವನೆ. ಅದು ಅಥವಣ ವೇದದಂತೆ ಭಯಾವಹವಾದ ಪ್ರಸಂಗವೆಂದು ಇನ್ನು ಕೆಲಮಂದಿಯ ಭಾವನೆ. ಅದು ಕ್ಷುದ್ರಜನರು ಹೊತ್ತುಕಳೆಯಲು ಹುಡುಕುವ ಪೊಳ್ಳುಹರಟೆಯೆಂದು ಮತ್ತೆ ಕೆಲಮಂದಿಯ ಭಾವನೆ. ಆದರೆ ವಾಸ್ತವಾಂತವನ್ನು ಬಿಲ್ಲವರು ರಾಜ್ಯವ್ಯವಸ್ಥೆಯೆಂಬುದು ಮನುಷ್ಯಸಮಾಜದ ಯೋಗಕ್ಕೇಮಗಳ ಮತ್ತು ಸಮನೀತಿಗಳ ವರ್ವಾಟೀ ಹೊರತು

ಬೇರೆ ಏನೂ ಅಲ್ಲವೇಂದು ಹೇಳುವರು. ರಾಜ್ಯಾಂಗತ್ವವೇಂಬುದಕ್ಕೆ ಇಂಗ್ಲಿಷಿನಲ್ಲಿ ಪ್ರತಿಪದವಾದ “ಪಾಲಿಟಿಕ್ಸ್” ಎಂಬ ಮಾತಿನ ಅರ್ಥವೂ ಹೀಗೆಯೇ ಇರುತ್ತದೆ: ಇಂಗ್ಲಿಷ್ ಡಿಕ್ ಫನೆರಿ (ನಿಘಂಟು) ಗಳಲ್ಲಿ ಸಾಮಾನ್ಯವಾಗಿ ಹೀಗಿರುತ್ತದೆ:—

POLITICS = That part of ethics which relates to the regulation and government of a nation or state for the preservation of its safety, peace and prosperity.—*The Concise English Dictionary by CHARLES ANNANDALE.*

(ಒಂದು ಜನಸಮುದಾಯದ ಅಧಿವಾ, ರಾಷ್ಟ್ರದ, ಕ್ಷೇಮ ಸಮಾಧಾನ ಅಭ್ಯರ್ಥಿಗಳನ್ನು ಸಂಪಾದಿಸುವುದಕ್ಕಾಗಿ ಯಾವ ಕಟ್ಟಳೆಯೂ ಅಧಿಕಾರವೂ ಏರ್ಪಟ್ಟಿರುತ್ತವೆಯೇ ಅವುಗಳಿಗೆ ಸಂಬಂಧಪಟ್ಟ ನೀತಿಶಾಸ್ತ್ರ ವಿಭಾಗಕ್ಕೆ “ಪಾಲಿಟಿಕ್ಸ್”—ರಾಜಕೀಯ ಎಂದು ಹೇಶರು.)

ನಮ್ಮುಲ್ಲಂತೂ ರಾಜಧರ್ಮವು ಸಾಮಾನ್ಯ ಧರ್ಮಶಾಸ್ತ್ರದ ಒಂದು ಅಂಶ. ಅದಕ್ಕೆ “ನೀತಿ” ಶಾಸ್ತ್ರವೇಂದೂ “ರಾಜನೀತಿ” ಯೇಂದೂ ಹೆಸರುಗಳುಂಟು.

## ೨. ರಾಜ್ಯದ ಲಕ್ಷಣ ಪ್ರಯೋಜನಗಳು ಭಾರತೀಯರ ಮತ

ರಾಜ್ಯವೆಂಬುದರ ಲಕ್ಷಣ ಪ್ರಯೋಜನಗಳ ವಿಷಯದಲ್ಲಿ ನಮ್ಮ ಪೂರ್ವಿಕರ ಮತವೂ ಪಾಶ್ಚಾತ್ಯರ ಮತವೂ ಒಹುಮಟ್ಟಿಗೆ ಒಂದೇ ತೆರನಾಗಿರುವುದೆಂಬುದು ಎಲ್ಲಿಗೂ ತಿಳಿದಿರಬೇಕಾದ ಸಂಗತಿ. ಶ್ರೀಮದ್ಭಾಗವತದಲ್ಲಿ, ದಶರಥ ನಿಯಾಂಜಾ ಸಂದರ್ಭದಲ್ಲಿ, ವಾಲ್ಯು ಕೈಶುಪಿಯು ಅಯೋಧ್ಯಾಪರಜನರ ಪರ ವಾಗಿ ಆಡಿಸಿರುವ ಮಾತುಗಳಲ್ಲಿ, “ಅರಾಜಕ”ದಿಂದ—ಎಂದರೆ ರಾಜನಿಲ್ಲದ ಹೊಗುವುದರಿಂದ—ಆಗುವ ಕೇಂದುಗಳು ಬಗೆಬಗೆ ಯಾಗಿ ಬಣ್ಣಿಸಲ್ಪಟ್ಟವೇ. (ಅಯೋಧ್ಯಾಕಾಂತ, ೬೩ ನೆಯ ಸರ್ವ) :—“ರಾಜನಿಲ್ಲದ ರಾಷ್ಟ್ರವು ವಿನಾಶಹೊಂದುವುದು; ಅಲ್ಲಿ ಕಾಲಕಾಲಕ್ಕೆ ಮಳಿಗೆಯಾದು; ಅಲ್ಲಿ ಬೀಜಗಳು ಮೊಳೆಯವು; ಅಲ್ಲಿ ತಂದೆಗೆ ಮಗನೂ, ಗಂಡನಿಗೆ ಹಂಡತಿಯೂ ಅನುಕೂಲರಾಗರು; ಅಲ್ಲಿ ಪೌರಸಭೆಗಳು ನಡೆಯವು; ಅಲ್ಲಿ ಬಾರ್ಹಾಣರ ಯಜ್ಞ ತಪಸ್ಸುಗಳು ನೆರವೇರವು; ಅಲ್ಲಿ ಉತ್ಸವಗಳೂ ಸಮಾಜಗಳೂ ಬೆಳೆಯವು; ಅಲ್ಲಿ ಸರ್ಕಾನ ಗಾಯನಾದಿ ಸಂತೋಷಕಾರ್ಯಗಳು ಆಗವು; ಅಲ್ಲಿಯ ಕ್ಷತ್ರಿಯರು ಶೂರರಾಗಲಾರರು; ಅಲ್ಲಿಯ ವೈಶ್ಯರು ದೇಶವಿದೇಶಗಳಿಗೆ ಹೊಗಿ ವಾಧ್ಯಪಾರ ಮಾಡಲಾರರು; ಅಲ್ಲಿ ಗೋವಗಳೂ ಅಶ್ವಗಳೂ ಅಭಿವಧಿಸವು; ಅಲ್ಲಿ ಶಾಸ್ತ್ರನೀತಿಗಳು ಪ್ರಬಲಿಸವು; ಅಲ್ಲಿ ಧನವೂ ನಿಲ್ಲದು, ಧರ್ಮವೂ ನಿಲ್ಲದು; ಅಲ್ಲಿ ಮನಸ್ಸುರು ಮತ್ತು ಗಳಂತೆ ಒಬ್ಬರನ್ನೂ ಬ್ಬರು ಭಕ್ತಿಸುತ್ತಿರುವರು.” ಈ ರೀತಿಯಾಗಿ ನಡೆದ ವಿಲಾಪದ ಕೊನೆಯಲ್ಲಿ ಹೀಗೆ ಹೇಳಿದೆ :—

ರಾಜಾ ಸತ್ಯಂ ಚ ಧರ್ಮಶ್ಚ ರಾಜಾ ಕುಲವರ್ತಾಂ ಕುಲಂ |  
ರಾಜಾ ಮಾತಾ ಪಿತಾ ಚೈವ ರಾಜಾ ಹಿತಕರೋ ನೃಜಾಂ ||

(ರಾಜನೇ ಸತ್ಯವು; ರಾಜನೇ ಧರ್ಮವು; ರಾಜನೇ ಕುಲವಂತರ ಕುಲವು; ರಾಜನೇ ತಾಯಿ ತಂದೆ; ರಾಜನೇ ಜನರಿಗೆ ಹಿತಕರನು.)

ಮನಸ್ಸುರ ಅತಿ ಶ್ರೀಮೃತಾದ ಗಣಸಂಪತ್ತುಗಳೆಲ್ಲಕ್ಕೂ ರಾಜ್ಯವ್ಯವಸ್ಥೆಯೇ ಮೂಲಕಾರಣವೆಂಬುದು ಈ ಪ್ರಸಿದ್ಧ ಶಿಲ್ಲೀಕದ ತಾತ್ಪರ್ಯ.

ಶ್ರೀಮನ್ನಹಾಭಾರತದಲ್ಲಿಯೂ ಇದೇ ಭಾವನೆಯೇ ಪ್ರತಿವಾದಿತವಾಗಿದೆ. ವ್ಯಾಸರು ಶಾಂತಿಪರ್ವದಲ್ಲಿ ಯುಧಿಷ್ಠಿರನಿಂದ ಭೀಷಣಾಚಾರ್ಯರನ್ನು ಕರಿತು ರಾಜಧರ್ಮಗಳ ವಿವರವಾಗಿ ಪ್ರಶ್ನೆಮಾಡಿಸುವ ಸಂದರ್ಭದಲ್ಲಿ ಹೀಗೆ ಹೇಳಿಗೆರುವರು:—

ರಾಜಧರ್ಮಾನ್ ವಿಶೇಷೇಣ ಕಥಯಸ್ಸು ಫಿತಾಮಹ |  
ಸರ್ವಸ್ಯ ಜೀವಲೋಕಸ್ಯ ರಾಜಧರ್ಮಃ ಪರಾಯಣಂ ||  
(ಈ ತಾತ್, ರಾಜಧರ್ಮಗಳನ್ನು ವಿಸ್ತಾರವಾಗಿ ಉಪದೇಶಿಸು; ಜೀವ ಶೋಟಗಳೆಲ್ಲ ಕ್ಕೂ ರಾಜಧರ್ಮವೇ ಪರಮಾರ್ಥಾರವಲ್ಲವೇ?)

ತತ್ತ್ವ ಚೀತ್ಸಂಪ್ರಮುಹ್ಯೇತ ಧರ್ಮೇ ರಾಜಸ್ವಾಸೇವಿತೇ |  
ಲೋಕಸ್ಯ ಸಂಸಾರ ನ ಭವೇತ್ ಸರ್ವಂ ಚ ವ್ಯಾಕುಲೇ ಭವೇತ್ ||  
(ಜನಕಾದಿ ರಾಜಸ್ವಾಗಳು ಸೇವಿಸಿರುವ ಧರ್ಮದ ವಿವರದಲ್ಲಿ ರಾಜನು ಉದಾಸೀನನಾದರೆ, ಲೋಕವು ಸರಿಯಾದ ಸ್ಥಿತಿಯಲ್ಲಿರದೆ, ಎಲ್ಲವೂ ಚಿಂತಾ ವ್ಯಾಕುಲವಳಿಬ್ಬದ್ವಾಗುವುದು).

ಉದಯನ್ ಯಥಾ ಸೂರೋ ನಾಶಯತ್ಸೂಶಭಂ ತಮಃ |  
ರಾಜಧರ್ಮಾಸ್ತಾತಲೋಕ್ಯಂ ನಿಷ್ಕಾಪನ್ಯಕುಭಾಂ ಗತಿಂ ||

(ಸೂರ್ಯನು ಉದಯಿಸಿ ಹೀಗೆ ಅಶುಭವಾದ ಕತ್ತಲೆಯನ್ನು ಹೊಗಲಾಡಿಸುವನೇನೇ, ರಾಜಧರ್ಮಗಳು ಹಾಗೆಯೇ ಮಂಜುಗಿರುವ ಅಶುಭಗಳಿಯನ್ನು ದೂರಮಾಡುತ್ತವೆ.)

ನನ್ನ ಧರ್ಮಶಾಸ್ತ್ರಗಳಗೆ ಶಿರೋಮಣಿಭೂತವಾದ ಮನು ಸ್ತುತಿಯಿಂದಲೂ ಇದೇ ಅಭಿವಾರ್ಯಮವೇ ಹ್ಯಾಕ್ರತವಾಗುತ್ತದೆ:—

ಅರಾಜಕೇ ಹಿ ಲೋಕೇಶಸ್ತಿ ಸರ್ವತೋ ವಿದ್ವತೇ ಭಯಾತ್ |  
ರಕ್ಷಾ ಧರ್ಮಮಸ್ಯ ಸರ್ವಸ್ಯ ರಾಜಾನಮಸ್ಯಜತ್ಪ್ರಭುಃ ||

\* \* \* \*

ಮಹತೇ ದೇವತಾ ಹೈವಾ ನರರಂಪೇಣ ತಿವ್ಯತಿ ||

\* \* \* \*

ತಸ್ಮಾಥೇ ಸರ್ವಭೂತಾನಾಂ ಗೋಪತ್ಯಂ ಧರ್ಮವರಾತ್ಯಜಂ |  
ಬ್ರಹ್ಮತೇಜೋಮಯಂ ದಂಡಮಸ್ಯಜತ್ಪ್ರವರ್ವಿಂಬಾತ್ಪರಃ ||

ತಸ್ಯ ಸರ್ವಾಣಿ ಭೂತಾನಿ ಸಾಧಾ ವರಾಣಿ ಚರಾಣಿ ಚ |  
ಭಯಾದ್ಮಭ್ರಾಗಾಯ ಕಲ್ಪಂತೇ ಸ್ವಧರ್ಮಾನ್ಯಜಲಂತಿ ಚ ||

(ಲೋಕದಲ್ಲಿ ರಾಜನು ಇನ್ನೂ ಸೃಷ್ಟಿಯಾಗಿದೆ ಕಾಲದಲ್ಲಿ, ಎಲ್ಲರೂ ಒಬ್ಬರ ಭಯದಿಂದೊಬ್ಬರು ದಿಕ್ಕಾಪಾಲಾಗಿ ಓಡಿಹೋಗುತ್ತಿರಲು, ಅವರ ಸಂರಕ್ಷಣೆಗಾಗಿ ಭಗವಂತನು ರಾಜನನ್ನು ಸೃಷ್ಟಿಮಾಡಿದನು. || ಮನುಷ್ಯರೂಪದಿಂದಿರುವ ಆತನು ದೊಡ್ಡ ದೇವತೆಯೇ ಅಲ್ಲವೇ? || ಸಕಲ ಭೂತಗಳನ್ನೂ ಕಾಪಾಡಬಲ್ಲ, ಧರ್ಮಸ್ವರೂಪವಾದ, ಬ್ರಹ್ಮತೇಜೋಮಯವಾದ ದಂಡವನ್ನು ಆತಸಿಗಾಗಿ ಪರಮೇಶ್ವರನು ನಿರ್ಮಿಸಿದನು. || ಆ ರಾಜದಂಡದ ಭಯದಿಂದ ಸ್ಥಿರತರ ಪ್ರಾಣಿಗಳಲ್ಲವೂ ಪರಸ್ಪರ ಪ್ರಯೋಜಕವಾಗಿ ಸ್ವಧರ್ಮದಿಂದ ತಪ್ಪದೆ ನಡೆಯುವವು.)

ಈ ಮಹಾರ್ಥಮತವನ್ನು ನುಸರಿಸಿಯೇ ನಮ್ಮ ರಾಜ್ಯಾತ್ಮಕಾರ್ಥಿ ಅತಿ ಪ್ರಶ್ನಾತ್ಮನಾದ ಚಾಣಕ್ಯನು ತನ್ನ ಸೂತ್ರಗಳನ್ನು ಈ ರೀತಿ ಪ್ರಾರಂಭಿಸಿರುವನು:—

ಸುಖಸ್ಯ ಮೂಲಂ ಧರ್ಮಃ |

ಧರ್ಮಸ್ಯ ಮೂಲಮರ್ಥಃ |

ಅರ್ಥಸ್ಯ ಮೂಲಂ ರಾಜ್ಯಂ |

(ಜನರ ಸಾಖ್ಯಕ್ಕೆ ಧರ್ಮವೇ ಮೂಲ; ಧರ್ಮಕ್ಕೆ ಅರ್ಥವೇ—ವಿವಿಧ ಲೌಕಿಕ ಸಂಪತ್ತಿ—ಮೂಲ; ಅರ್ಥಕ್ಕೆ ರಾಜ್ಯವೇವಸ್ಥಾಯೇ ಮೂಲ.)

ಹೀಗೆಂದವೇ.೯೬ ರಾಜ್ಯಮಾರ್ವಾಂಸಯೆಂಬುದು ಮನುಷ್ಯ ಸಮಾಜದ ಇಹವರ ಹಿತಸಾಧನೆಯ ವಿಭಾಗವೇ ಏಂದು ಸದ್ಗುಣಾತ್ಮಕಃ?

## ಪಾಶ್ಚಾತ್ಯರ ಮತ

ಇತ್ತೀ, ಪಾಶ್ಚಾತ್ಯದೇಶಗಳ ನೀತಿತತ್ವಪಜ್ಞರ ಗ್ರಂಥಗಳನ್ನು ಸೋದಿದರೂ ಹೇಳಲೇ ಕಂಡ ಅಭಿಪ್ರಾಯಗಳೇ—೧೦ದರೆ (೧) ರಾಜ್ಯವೆಂಬ ಏರ್ಮಾಟು ಸ್ವಭಾವಸಿದ್ಧವಾದದ್ದು, ಅಥವಾ ಮನುವು ಹೇಳಿರುವಂತೆ ಭಗವಂತಸಿಂದಲೇ (ಅಥಾರ್ತ), ಭಗವಂತನ ಪ್ರೀರಣೆಯಿಂದಲೇ) ಉಂಟಾದದ್ದು; (೨) ಮನುಷ್ಯ ಸಮಾಜವು ಸುಸ್ಥಿತಿಯಲ್ಲಿ ಸಿಲ್ಲುವಂತೆ, ಎಂದರೆ ಎಲ್ಲರೂ ಸ್ವಧರ್ಮಗಳಲ್ಲಿರುವಂತೆ, ಮಾಡುವುದಕ್ಕೆ ರಾಜ್ಯವ್ಯವಸ್ಥೆಯು ಅತ್ಯಂತಾವಶ್ಯಕವಾದದ್ದು ಎಂಬ ಸದಾ ಒಂತಗಳೇ—ಹೊರಡದುತ್ತವೆಂದು ತೋರಿಸಲು ಅನೇಕ ಉದಾಹರಣೆಗಳನ್ನು ಕೊಡಬಹುದು. ಸ್ಥಳಸಂಕೋಚಕಾರಣದಿಂದ ಇಲ್ಲಿ ಅತಿ ಪ್ರಸಿದ್ಧರಾದ ಇಬ್ಬರ ವಾಕ್ಯಗಳನ್ನು ಮಾತ್ರ ಕೊಡುವೇವು. ಕೃಸ್ತಪೌರ್ವ ಇಲಾ-ಕ್ರಿಷ್ಣರಾಲ್ಲಿ ಗ್ರೀಸ್ ದೇಶದಲ್ಲಿ ಬಾಳಿದ ಅರಿಸೋಽಿಟಲ್<sup>೧</sup> (Aristotle) ಎಂಬ ಪ್ರಸಿದ್ಧ ತತ್ತ್ವವಿಚಾರಕನು ಹೀಗೆ ಬರೆದನು:—

ಪ್ರತಿಯೊಂದು ರಾಜ್ಯವೂ ಒಂದು ಬಗೆಯ ಮಾನವ ಸಮಾಜವಾಗಿರುತ್ತದೆ. ಪ್ರತಿ ಸಮಾಜವೂ ಯಾವುದೇ ಒಂದು ಪ್ರಯೋಜನ (ಒಳ್ಳೆಯದ) ಕಾಂಗಿ ಏರ್ಮಾಟಿರುತ್ತದೆ; ಏಕೆಂದರೆ, ಮನುಷ್ಯರು ಮಾಡುವ ಕೆಲಸಗಳಲ್ಲಿ ಪೂರ್ಯವಾಗಿಲೂ ಯಾವುದಾದರೂ ತಮಗೇ ಹಿತವೆಂದು ತೋರಿದ್ದಿನ್ನು ಸಾಧಿಸುವುದಕ್ಕೇತ್ತು ಸ್ಥರವಾಗಿಯೇ ಆಗಿರುತ್ತವೆ. ಆದರೆ ಎಲ್ಲ ಸಮಾಜಗಳಿಗೂ ಯಾವುದೇ ಒಂದು ಪ್ರಯೋಜನವನ್ನು ಉದ್ದೇಶಿಸಿದರೆ, ಎಲ್ಲ ಕ್ಷಾಂತ ದೇಶದ್ದಿಂದಾಗಿ ಎಲ್ಲ ವನಾನ್ನು ಒಳಗೊಂಡಿರುವ ರಾಜಕೀಯ ಸಮಾಜವು, ಅಥವಾ ರಾಜ್ಯವು, ಎಲ್ಲ ಕ್ಷಾಂತ ಹೆಚ್ಚಾಗಿ ಅತ್ಯಂತ ದೊಡ್ಡದಾದ ಪ್ರಯೋಜನವನ್ನೇ ಉದ್ದೇಶಿಸಿರುತ್ತದೆ.

<sup>೧</sup> ಹಿಂದೂ ದೇವತೆಗಳಲ್ಲಿ ಗೌಪತಿಯು ಹೇಗೆಯೇ ರಾಜ್ಯವಿಾಮಾಂಸಕರಲ್ಲಿ ಅರಿಸೋಽಿಟಲನು ಹಾಗೆ ಪ್ರಥಮಪ್ರಜನಿಯನೆಂದು ಸರ್ ಫೈದರಿಕ್ ಫೋಲಕ್ ಎಂಬ ರಾಜ್ಯಕ್ಕಾನ್ನು ನಿರ್ಧಾರಿಸುತ್ತಾನ್ನಿಷ್ಟಣನು ಭರೆದಿರುತ್ತಾನೆ.

ಅನೇಕ ಕುಟುಂಬಗಳು ಒಟ್ಟಿಗೆ ಗೊಡಿ, ಆ ಕುಟುಂಬ ಉದ್ದೀಕವು ಅವುಗಳ ದಿನಚರಿಗೆ ಬೇಕಾದ ಪದಾರ್ಥಗಳನ್ನೂ ದಗಿಸುವುದಕ್ಕೂ ಅತ ಹೆಚ್ಚಿ ನದಾಗಿದ್ದರೆ, ಆಗ ಅದು ಗ್ರಾಮವೆಸಿಸುತ್ತದೆ. . . ಕೆಲವು ಗ್ರಾಮಗಳು ಒಂದು ಸಮಾಜವಾಗಿ ಸೇರಿ, ಆ ಸಮಾಜವು ಆ ಗ್ರಾಮಗಳಿಗೆ ಬೇಕಾದುದನ್ನು ಒಟ್ಟಿಗೆ ಅವನುಗೆಳಿಂದಲೇ ಒದಗಿಸಿಕೊಂಡುವಷ್ಟು ಮೊದಲ್ಲಿದೂ ಅನುಕೂಲ ವುಳ್ಳದೂ ಆಗಿದ್ದರೆ, ಆಗ ರಾಜ್ಯವು ಹುಟ್ಟತ್ತದೆ. ರಾಜ್ಯ ಹುಟ್ಟಿವುದು ಮಾನವರ ಜೀವನವು ಕೇವಲ ಸಾಧ್ಯವಾಗುವಂತೆ ಮಾಡುವುದಕ್ಕೂ ಇಸ್ತರ; ಅದು ಶಾಶ್ವತವಾಗಿ ನಿಂತಿರುವುದು ಆ ಜೀವನವನ್ನು (ಹಿತಕರವನ್ನಾಗಿ) ಒಳ್ಳಿಯದನ್ನಾಗಿ ಮಾಡುವುದಕ್ಕೂ ಇಸ್ತರ.

ರಾಜ್ಯವು ಪ್ರಕೃತಿಯಿಂದ ಉಂಟಾದ ಕಾರ್ಯ; ಮನೆಷ್ಯನು ಸ್ವಭಾವಿಕವಾಗಿ ರಾಜಕೀಯವಾಗುತ್ತಿದೆ. ಯಾರು ಆಕ್ಸೈಕವಾಗಿ ಮಾತ್ರ ಅಲ್ಲದೆ, ಸ್ವಭಾವದಿಂದ ರಾಜ್ಯವನ್ನು ಬಿಟ್ಟಿರುವನೇ ಅವನು ಮನುಷ್ಯ ಜಾತಿಗೆ ಮೇಲಿನವನಾಗಿಯಾಗಲಿ ಕೆಳಗಿನವನಾಗಿಯಾಗಲಿ ಇರಬೇಕು. ಹೇಳುಮರ್ಹ ಮಹಾ ಕವಿಯಿಂದ ದೂಸಿಸಲ್ಪ ಟಿಪ್ಪಿರುವವನು ಅಂಥಾ ಕುಲ ವಿಲ್ಲದ, ಕಟ್ಟಳೆಯಲ್ಲದ, ಮನೆಯಲ್ಲದ ತೊಂಡಾಡಿ . . . ಸಮಾಜದಲ್ಲಿ ಬದುಕಿಬೇಕೆಂಬ ಪ್ರವೃತ್ತಿಯನ್ನು ಪ್ರಕೃತಿಯೇ ಎಲ್ಲ ಮನುಷ್ಯರಲ್ಲಿಯೂ ನೆಟ್ಟಿರುತ್ತದೆ. ಆದರೂ (ಹೀಗೆ ಸಹಜವಾಗಿಯೇ ಮನುಷ್ಯರ ಹೃದಯ ದೇಖಿರುವ ಪ್ರವೃತ್ತಿಗೆ ಹೊರಗಡೆ ತಕ್ಕ ಸೌಕರ್ಯವನ್ನು ಕಲ್ಪಿಸಿ) ಯಾರು ರಾಜ್ಯವನ್ನು ಮೊದಲು ನಾಥಿಸಿದನೇ ಆತನೇ ಲೋಕಕ್ಕೆ ಪರಮೇಶ್ವರಕಾರಿ. ಏಕೆಂದರೆ ಮನುಷ್ಯನು ಗುಣಂಪನ್ನನಾದಾಗ ಪ್ರಾಣಿಗಳಲ್ಲಿಲ್ಲ ಉತ್ತಮ ಸೆಂದೆಸಿಕೊಂಡರೂ, ನಾಯವೂ ಧರ್ಮವೂ ಇಲ್ಲದಾಗ ಅವನು ಎಲ್ಲಕ್ಕಿಂತ ನೀಜನು; ಅದು ಹೇಗೆಂದರೆ ಅನಾಯಾರಾರಿಯು ಆಯುಧದಿಂದ ಕುಡಿದಿದೆ ವನಾದರೆ ಮತ್ತೆ ಪ್ರಾಯಕರನಾಗುವವನು. ಮನುಷ್ಯನು ಆಜನ್ನತ್ವ ಬುದ್ಧಿಯಿಂಬ ಮತ್ತು ನೀತಿಸ್ವಾತಂತ್ರ್ಯವೆಂಬ ಆಯುಧಗಳಿಂದ ಕೂಡಿದೆ ನಾದಕಾರಣ ಅವುಗಳನ್ನು ಅವನು ಅತಿ ಹೇಯವಾದ ಉದ್ದೀಕಗಳಾಗಿ ಉಪಯೋಗಿಸಬಹುದು. ಹೀಗಿರುವುದರಿಂದ ಮನುಷ್ಯನಲ್ಲಿ ಸಾಜನ್ಯವಿಲ್ಲದಿದ್ದರೆ, ಪ್ರಾಣಿಗಳಲ್ಲಿಲ್ಲ ಅವನೇ ಅತ್ಯಂತ ಅಧಮನ್ಯ ಆರಭ್ಯನ್ನಿಂದಿರಾಶಾಧಿಸಿಕೊಂಡಿರುವ ಅಗುವನು. ನಾಯವು ಅಥವಾ ಧರ್ಮವು ಮನುಷ್ಯರನ್ನು ರಾಜ್ಯಗಳಾಗಿ ಕಟ್ಟಿತ್ತದೆ. ನಾಯವಿಧಿವಾಳನೆಯೇ—ನಿಂದಿ

ನಾಯಾಯಾಯ ವಿಮರ್ಶೆಯೇ—ರಾಜಕೀಯ ಸಮಾಜ (ರಾಜ್ಯ)ದಲ್ಲಿ ಒಂದು ವ್ಯವಸ್ಥೆಯನ್ನು ಒಟ್ಟುಮಾಡತಕ್ಕ ತತ್ತ್ವ.<sup>೨</sup>

ರಾಜನೀತಿವಿಶಾರದರಲ್ಲಿ ಏಶಾಲಮುತ್ತಿಯೆಂದು ವಿಖ್ಯಾತನಾದ ಎಡ್ಮಂಡ್ ಬರ್ಕೆ (Edmund Burke) ೧೯೮ ಮಹಿನೀಯನು ಹೀಗೆ ಹೇಳಿರುತ್ತಾನೆ :—

ರಾಜ್ಯವು [ರಾಜ-ಪ್ರಜೆಗಳು ಮಾಡಿಕೊಂಡಿರುವ] ಒಂದು ಬಗೆಯ ಒಪ್ಪಂದ (ಕಾಂಟ್ರಾಕ್ಟ್) ಎಂಬುದೇನೋ ಸರಿ. ಆದರೆ ಕಾತ್ಯಾಲಿಕ ಪ್ರಯೋಜನಕಾರ್ತಿಗಿ ಮಾತ್ರ ಮಾಡಿಕೊಂಡಿರುವ ಸಣ ಸಣ ಒಪ್ಪಂದಗಳನ್ನು

<sup>೨</sup> Every State is a community of some kind, and every community is established with a view to some good; for mankind always act in order to obtain that which they think good. But, if all communities aim at some good, the State or political community, which is the highest of all, and which embraces all the rest, aims, and in a greater degree than any other, at the highest good.

When several families are united, and the association aims at something more than the supply of daily needs, then comes into existence the village . . . When several villages are united in a single community, perfect and large enough to be nearly or quite self-sufficing, the State comes into existence, *originating in the bare needs of life, and continuing in existence for the sake of a good life.*

Hence it is evident that the State is a creation of nature, and that man is by nature a political animal. And he who by nature and not by mere accident is without a State, is either above humanity, or below it; he is the “Tribeless, lawless, heartless one,” whom Homer denounces . . . A social instinct is implanted in all men by nature, and yet he who first founded the State was the greatest of benefactors. For man, when perfected, is the best of animals; but, when separated from law and justice, he is the worst of all; since armed injustice is the more dangerous, and he is equipped at birth with the arms of intelligence and with moral qualities which he may use for the worst ends. Wherefore, if he have not virtue, he is the most unholy and most savage of animals, and the most full of lust and gluttony. But justice is the bond of men in states, and the administration of justice, which is the determination of what is just, is the principle of order in political society.”—ARISTOTLE, Translated by JOWETT,

See also ERNEST BARKER.

ಬೇಕಾದಾಗ ರದ್ದು ಮಾಡಿಕೊಳ್ಳಲಾಗುವುದು ; ಈ ರಾಜ್ಯವೆಂಬುದಾದರೇಂದೇ, ಮೆಣಸು, ಕಾಫಿ, ಬಟ್ಟೆ, ಹೊಗೆಯನೊಪ್ಪು — ಈ ಜಾತಿಯ ಚಿಲ್ಲರೆಯ ಜನಸಿಗಳ ವ್ಯಾಪಾರಕ್ಕೆ ಸ್ಥಳ ದಿನಗಳ ಮಟ್ಟಗಾಗಿ ಆದ ಪಾಲು ಗಾರಿಕೆಯ ಒಪ್ಪಂದಕ್ಕಿಂತ ಮೇಲಾದದ್ದೇನೂ ಅಲ್ಲವೇದೂ, ಪಾಲು ದಾರರು ಇಷ್ಟಬಂದಂತೆ ಅದನ್ನು ವಜಾಮಾಡಬಹುದೆಂದೂ ಭಾವಿಸಲಾಗುತ್ತಾರೆ. ಅದನ್ನು (ರಾಜ್ಯವನ್ನು) ಹೆಚ್ಚು ಗೌರವದಿಂದ ಕಾಣಬೇಕು ; ಏಕೆಂದರೆ, ಅದು ಕೆಲವು ದಿನವಿದ್ದು ನಿಶಿಸುವ ಪರುಜೀವನಕ್ಕೆ ಬೇಕಾದ ವಸ್ತುಗಳಿಗೆ ಮಾತ್ರ ಸಂಬಂಧಪಟ್ಟ ಪಾಲುಗಾರಿಕೆಯಲ್ಲ. ಅದು ಎಲ್ಲಾ ಜ್ಞಾನದಲ್ಲಿಯೂ ಪಾಲುಗಾರಿಕೆ ; ಎಲ್ಲ ಕೆಲೆಗಳಲ್ಲಿಯೂ ಪಾಲುಗಾರಿಕೆ ; ಎಲ್ಲ ಸಾಜನ್ಯದಲ್ಲಿಯೂ ಎಲ್ಲ ಸಂಪನ್ಮೂಲೆಯಲ್ಲಿಯೂ ಪಾಲುಗಾರಿಕೆ. ಇಂತಹ ಪಾಲುಗಾರಿಕೆಯ ಉದ್ದೇಶಗಳು ಕೆಲವು ತಲೆವೆರೆಗಳು ಕಳೆದರೂ ಸಂಪೂರ್ಣವಾಗಿ ನೇರವೇರದಿರುವುದರಿಂದ, ಅದು ಬದುಕಿರತಕ್ಕ ವರಿಗೆ ಮಾತ್ರವೇ ಸಂಬಂಧಪಟ್ಟ ಪಾಲುಗಾರಿಕೆಯಲ್ಲ ; ಅದು ಬದುಕಿರತಕ್ಕ ವರಿಗೆ ಸತ್ತವರಿಗೂ, ಇನ್ನೂ ಹುಟ್ಟಬೇಕಾಗಿರುವವರಿಗೂ ಸಹ ಸೇರಿದ ಪಾಲುಗಾರಿಕೆಯಾಗಿರುತ್ತದೆ. ಪ್ರತಿಯೊಂದು ರಾಜ್ಯವೆಂಬ ಒಪ್ಪಂದವೂ ಅಖಿಲ ಮಾನವ ಸಮಾಜವೆಂಬ ಪ್ರಕೃತಿಸಿದ ವಾದ ಮಹಾ ಒಡಂಬಿಕೆಯ ವಾಕ್ಯದಲ್ಲ,—ಎಲ್ಲ ಭೂತಿಕ ಮತ್ತು ಆಧಾರತೀಕ ತತ್ತ್ವಗಳನ್ನು ತಮ್ಮ ತಮ್ಮ ಸಾಫಾಗಳಲ್ಲಿ ನಿಲ್ಲಿಸತಕ್ಕ ಅನುಲಂಘಿಸಬಾದ ಯಾವ ದಿವ್ಯಾಜ್ಞಿಯುಂಟೇ ಅದಕ್ಕನುಸಾರವಾದೊಂದು ಸಿರಸಮ್ಮತಿಯಂತೆ—ಕೇಳುತ್ತೆರದವರನ್ನು ಮೇಲು ತೆರದವರೇಡನೆಯೂ, ದೃಢವಾದುದನ್ನು ಅದೃಢವಾದುದರೆಡನೆಯೂ ಕೂಡಿಸುವ,—ಒಂದು ಉಪವಾಕ್ಯ ಮಾತ್ರವಾಗಿರುತ್ತದೆ. ಯಾರು ಅತ್ಯಂತೇನ್ನತವಾದ ಪರಮಧರ್ಮಕ್ಕೆ ವಶರಾಗಿ ಈ ರಾಜ್ಯವೆಂಬ ಕಟ್ಟಳೆಗಿ ವಿಧೀಯರಾಗಿರಬೇಕಾಗಿದೆಯೇ ಅಂಥಾ ಪ್ರಜಾಜನರ ಇಷ್ಟಕ್ಕೆ ಈ ಮೂಲ ಕಟ್ಟಳೆಯು ಒಳಪಡತಕ್ಕುದಲ್ಲ.<sup>3</sup>

<sup>3</sup> Society is indeed a contract. Subordinate contracts for objects of mere occasional interest may be dissolved at pleasure; but the State ought not to be considered as nothing better than a partnership agreement in a trade of pepper and coffee, calico or tobacco, or some other such low concern, to be taken up for a little temporary interest, and to be dissolved by the fancy of the parties. It is to be looked on with other reverence; because it is not a partnership in things subservient only to the gross animal existence of a temporary and perishable nature. It is a

ಇದರಿಂದ “ ಪಾಲಿಟಿಕ್ಸ್ ” ಅಥವಾ ರಾಜ್ಯಮಾರ್ಗಾಂಗಾ ಶಾಸ್ತ್ರವು ಎನ್ನು ಮಹಿಮೆಯುಳ್ಳದ್ದು,—ಅದನ್ನು ಪ್ರತಿಯೊಬ್ಬ ಮನುಷ್ಯನೂ ಸಾಧ್ಯವಾದಷ್ಟು ಜೀನಾನ್ಯಾಗಿ ತಿಳಿದುಕೊಳ್ಳುವುದು ದೇಶಾಭ್ಯಾದಯಕ್ಕೆ ಎನ್ನು ವಿಶೇಷ ಆವಶ್ಯಕ—ಎಂಬುದು ಎಲ್ಲರ ಮನಸ್ಸಿಗೂ ತಾನಾಗಿ ತೋರಿಬಂದಿರುತ್ತು.

### ರಾಜ್ಯಜ್ಞಾನದ ಆವಶ್ಯಕತೆ

ನಮ್ಮ ದೇಶದಲ್ಲಿ ರಾಜಕೀಯ ವಿಷಯಗಳಲ್ಲಿ ಹಿಂದೆ ಸಾಮಾನ್ಯ ಜನರಿಗಿದ್ದ ಅನಾದರವು ಈಚೀಜೆಗೆ ಕಡಮೆಯಾಗು ತ್ವರಿತವಾಗಿ ಹಿಂದಿದೆಯಂಬುದು, ಮೇಲೆ ವಿವರಿಸಿದ ಕಾರಣಗಳಿಗಾಗಿ, ಸಂಕೇತ ವನ್ನು ಒಟ್ಟುಮಾಡತಕ್ಕ ಸಂಗತಿ. ಈಗ ಜನರಿಗೆ ಎಲ್ಲೆಲೂ ದೇಶದ ಯೋಗಕ್ಕೆ ಏಮಾನಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಆಸಕ್ತಿಯೂ ರಾಜ್ಯಕಾರ್ಯಗಳಿಗೆ ತಾವೂ ಕೃತ್ಯಾಕಾಶ ಸರ್ಕಾರವನ್ನು ಸರಿ ಪಡಿಸಬೇಕೆಂಬ ಆಶೆಯೂ ಹೆಚ್ಚಾಗಿದೆ. ಅದಕ್ಕೆ ತಕ್ಕುಂತ ರಾಜ್ಯ ಸಂಸ್ಥೆಯನ್ನು ಮಾರ್ಪಡಿಸಿ, ಪ್ರಜಾಪ್ರತಿನಿಧಿಗಳಿಗೆ ರಾಜಕೀಯ ವಿಷಯಗಳಲ್ಲಿ ಹೆಚ್ಚು ಅಧಿಕಾರಕೊಟ್ಟು, ಸರ್ಕಾರದ ಆಡಳಿತಗಳು ಕೂಡಿದಮಟ್ಟಿಗೂ ಪ್ರಜಾಭಿಪ್ರಾಯಕ್ಕೆ ಅನುಸಾರವಾಗಿರುವಂತೆ ಮಾಡಬೇಕೆಂದು ನಿರ್ದ್ದಾರಿತವಾಗಿದೆ.

---

partnership in all science; a partnership in all art; a partnership in every virtue, and in all perfection. As the ends of such a partnership cannot be obtained in many generations, it becomes a partnership not only between those who are living, but between those who are living, those who are dead, and those who are to be born. Each contract of each particular State is but a clause in the great primeval contract of eternal society, linking the lower with the higher natures, connecting the visible and invisible world, according to a fixed compact sanctioned by the inviolable oath which holds all physical and all moral natures each in their appointed place. This law is not subject to the will of those who by an obligation above them, and infinitely superior, are bound to submit their will to that law.—EDMUND BURKE, *Reflections*.

ಭರತ ಖಂಡದಲ್ಲಿ ಎಲ್ಲೆಲ್ಲೂ ಪ್ರಯತ್ನ ಸದೇದು ಫಲಿಸಿದೆ. ಆದರೆ ಪ್ರಚೀಗಳು ಅಧಿಕಾರಸಂಪಾದಸ್ಥಗಾಗಿ ತೋರಿದಷ್ಟು ಉತ್ತಾಹವನ್ನು ಜ್ಞಾನಸಂಪಾದಸ್ಥಗಾಗಿಯೂ ತೋರಿದರಲ್ಲವೇ ಅವರ ಅಧಿಕಾರವು ಸಾಧ್ಯವಾಗುವುದು? ರಾಜ್ಯಸಂಸ್ಥೆಯ ಮನ್ಮಾವಾವುದು, ಆದರ ರಚನೆ ಹೇಗೆರಬೇಕು, ಆದರ ಕಾರ್ಯ ರೀತಿ ಎಂಥಾದ್ದು ಎಂಬೇ ರಾಜ್ಯಮಾರ್ಗಾಶಾಸ್ತ್ರದ ತತ್ವವು ಗಳನ್ನು ಅರಿಯದವರಿಗೆ ಅಧಿಕಾರ ದೊರೆತರೆ, ಆದರಿಂದ ಉಪಕಾರವಾಗುವುದಕ್ಕೆ ಪ್ರತಿಯಾಗಿ, ಅವಕಾರವೇ ಆದೀತು. ಕತ್ತಿಯ ಸಾಧನೆ ಮಾಡಿರುವವನಿಗೆ ಕತ್ತಿಯಿಂದ ಪ್ರಯೋಜನವಂತು; ಆ ಸಾಧನೆಯನ್ನು ರಿಯಾದವನಿಗೆ ಆ ಆಯುಧದಿಂದ ಆವಾಯವೇ ಆಗಬಹುದಲ್ಲವೇ? ಪ್ರಚೀಗಳ್ಲಿ ರಾಜಕೀಯಾಧಿಕಾರದೊಡನೆ ರಾಜಕೀಯ ಜ್ಞಾನವು ಸೇರಿರದಿದ್ದರೆ, ಆವರಿಂದ ದೇಶಕ್ಕೆ ಕ್ಷೇಮರಾದೀತೆಂಬ ಭರವಸೆ ತೋರಿಲಾರದು. ಹೀಗಿರುವುದರಿಂದ ಈ ಲೇಖನದಲ್ಲಿ ಪ್ರಕೃತೋಪಯುಕ್ತವಾಗುವ ಮಟ್ಟಿಗೆ,—ಎಂದರೆ ಸೂಕ್ಷ್ಮವಾದ ಶಾಸ್ತ್ರಪ್ರಸಂಗಗಳಿಗೂ ಐತಿಹಾಸಿಕಾಂಶಗಳಿಗೂ ವಿಶೇಷವಾಗಿ ಹೇಗದೆ,—ರಾಜ್ಯಮಾರ್ಗಾಶಾಸ್ತ್ರದ ಮುಖ್ಯಾಂಶಗಳನ್ನು ಸಂಗ್ರಹವಾಗಿ ಮಹಾಜನವಿಗೆ ಅರಿಕೆವಾಡಬೇಕೆಂದು ಪ್ರಯತ್ನಿಸಿದೆ.

“ರಾಜ್ಯಮಾರ್ಗಾಶಾಸ್ತ್ರವು ನಮ್ಮ ಪೂರ್ವಕರಲ್ಲಿ ಇಲ್ಲದಯೇ ಹೇಗೆರಲಿಲ್ಲವೆಂಬುದನ್ನು ಪಾರಂಭದಲ್ಲಿಯೇ ಸೂಚಿಸಿದ್ದೀವೆ. ಅವರು ಅದನ್ನು “ಅಧ್ಯಶಾಸ್ತ್ರ,” “ರಾಜಧಮ್,” “ದಂಡನೀತಿ”—ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ವೇದದಲ್ಲಿಯೂ, ಪುರಾಣೀತಿಹಾಸಗಳಲ್ಲಿಯೂ ರಾಜಧಮ್ ವಿವರಕವಾದ ವಚನಗಳು ಹೇರಳವಾಗಿವೆ. ಅವುಗಳ ಜೊತೆಗೆ ಬೃಹಸ್ಪತಿ, ಶುಕ್ರ, ಕಾಮಂದಕ, ಕೌಟಿಲ್ಯ ಅಥವಾ ಚಾಣಕ್ಯ—ಇವರು ಪ್ರತ್ಯೇಕಗಳಾದ ರಾಜನೀತಿಯ ಗ್ರಂಥಗಳನ್ನು ಆಮೂಲಾಗ್ರ

ವಾಗಿ ಬರೆದಿದ್ದಾರೆ. ಆದರೆ ಮೇಲೆಯೇ ಹೇಳಿರುವಂತೆ, ಆ ಶಾಸ್ತ್ರವು ಅವಿಷ್ಟಿನ್ನ ವಾಗಿ ಲೋಕವ್ಯವಹಾರವನ್ನು ವಲಂಬಿಸಿ ಕೊಂಡು ನಮ್ಮ ಕಾಲದ ವರೆಗೂ ದಿನೇ ದಿನೇ ಒಳೆದುಬಂದಿರುವ ದಲ್ಲಿ. ಪಾಶ್ಚಾತ್ಯರಲ್ಲಿ ಹೀಗಾಗದೆ, ರಾಜ್ಯಮಾರ್ವಾಂಸೆಯು ಲೋಕಪರಿಸಿತ್ಯಾನ್ನನು ಸರಿಸಿಕೊಂಡು ಇದುವರೆಗೂ ಬೆಳೆಯುತ್ತು ಬಂದಿದೆ. ಆ ಮಾರ್ವಾಂಸೆಗೆ ಸಂಬಂಧಪಟ್ಟ ಪರೀಕ್ಷೆಗಳೂ ಚರ್ಚೆಗಳೂ ಇನ್ನೂ ಈ ಮೂತ್ತಿನ ವರೆಗೂ ನಡೆಯುತ್ತು ಲೇ ಇವೆ. ಈ ಪ್ರಕಾರವಾಗಿ ಜೀವಕಳಿಯಿಂದೊಡಗೂಡಿರುವ ಪಾಶ್ಚಾತ್ಯ ರಾಜ್ಯಮಾರ್ವಾಂಸೆಯ ಬೆಲೆಯು ನಮಗೆ ಈಗ ಎಣಿಸುವುದಕ್ಕಾಗಿರಾರದಷ್ಟು ದೊಡ್ಡ ದಾಗಿದೆ. ಪಾಶ್ಚಾತ್ಯರಲ್ಲಿ ಎಷ್ಟೋ ಭಾಗಗಳಲ್ಲಿ ಮತಭೇದಗಳೂ ಅವಾಂತರಭೇದಗಳೂ ಇದ್ದರೂ, ಈ ಲೇಖನದಲ್ಲಿ ನಾವು ಕೂಡಿದ ಮಟ್ಟಿಗೂ ಅವರ ಮುಖ್ಯಾಭಿಪ್ರಾಯಗಳನ್ನು ಸಂಗ್ರಹವಾಗಿ ತೆಗೆದುಕೊಂಡು, ನಮ್ಮ ಶಾಸ್ತ್ರಕಾರರ ಅಭಿಪ್ರಾಯಗಳನ್ನು ಅವುಗಳೊಡನೆ ಹೊರಿಸಿ ತೋರಿಸಬೇಕೆಂದಿರುವೆನ್ನ.

---

## ಳ. ರಾಜ್ಯದ ಸ್ವರೂಪ

“ರಾಜ್ಯ”ವೆಂಬ ಪದವನ್ನು ನಾವು ಸಾಮಾನ್ಯವಾಗಿ ಅನೇಕ ಕಾರ್ಥಗಳಲ್ಲಿ ಉಪಯೋಗಿಸುತ್ತೇವೆ. (೧) ಒಂದು ದೇಶ, ಅಥವಾ ಭೂಭಾಗ, (೨) ಒಂದು ದೇಶದಲ್ಲಿರುವ ಜನಸಮುದಾಯ, (೩) ಒಂದು ಜನಸಮುದಾಯಕ್ಕೆ ಪ್ರಭುವೇನ್ನಿಸಿ ಕೊಂಡಿರುವವನ ಪದವಿ, ಅಥವಾ ಅಧಿಕಾರ, ಅಥವಾ ಕಾರ್ಯ—ಈ ನಾನಾ ಅರ್ಥಗಳಲ್ಲಿ “ರಾಜ್ಯ”ವೆಂಬ ಪದವು ಪ್ರಯೋಗವಾಗುತ್ತಿದೆ. ಆದರೆ ನಮ್ಮ ಪ್ರಸ್ತುತ ಪ್ರಸಂಗದಲ್ಲಿ ನೂಥಲವಾಗಿ “ರಾಜ್ಯ”ವೆಂದರೆ “ಒಂದೇ ಕಟ್ಟುಪಾಡಿಗೆ ಒಳ ಪಟ್ಟಿರುವಂಥ ಜನರ ಒಂದು ಮಹಾಸಮಾಜ” ಎಂದಿಟ್ಟುಕೊಳ್ಳಬಹುದು. ಅಂಥ ಸಮಾಜವು ಯಾವ ಕಟ್ಟುಪಾಡನ್ನು ಇಟ್ಟು ಕೊಂಡಿರುವುದೋ ಅದಕ್ಕೆನುಸಾರವಾದ—ಎಂದರೆ ಆ ಕಟ್ಟುಪಾಡನ್ನು ಆ ಸಮಾಜವು ಅಂಗೀಕರಿಸಿರುವುದರಿಂದ ಹುಟ್ಟುವ, ಮತ್ತು ಅಂಥ ಕಟ್ಟುಪಾಡನ್ನು ನಿಲ್ಲಿಸುವುದಕ್ಕೆ ಆವಶ್ಯಕವಾದ—ಸಮಾಜಶಕ್ತಿಗೂ “ರಾಜ್ಯ”ವೆಂಬ ಪದವು ರೂಢಿಜನ್ಯವಾಗಿ ಪ್ರಯುಕ್ತವಾಗಬಹುದು. ಆ ಶಕ್ತಿಯ ಕರಣವೇ ಸರಕಾರ (ಗವರ್ನರ್ ಮೆಂಟ್). “ರಾಜ್ಯ”ವೆಂಬುದಕ್ಕೆ ಸರಿಯಾದ “ಸ್ಟೇಟ್” (State) ಎಂಬ ಇಂಗ್ಲಿಷ್ ಪದಕ್ಕೂ ಸಮಾಜ, ಸಮಾಜಾಧಿಕಾರ ಎಂಬ ಎರಡು ಅರ್ಥಗಳೂ ರೂಢಿಯಲ್ಲಿವೆ. ಈ ವಿಷಯ ವನ್ನು ನಾವು ಮುಂದೆ ವಿವರಿಸಬಹುದು. ಸದ್ಗುರು “ರಾಜ್ಯ” ಪದದಿಂದ ಸೂಚಿತವಾಗುವ ಸಮಾಜದ ಲಕ್ಷ್ಯಗಳೇನೆಂಬುದನ್ನು ವಿಚಾರಮಾಡಬೇಕಾಗಿದೆ.

### ಪಾಶ್ಚಾತ್ಯ ಮತ

ಪಾಶ್ಚಾತ್ಯ ರಾಜ್ಯಶಾಸ್ತ್ರ ಶೋಧಕರ ರಾಜ್ಯಲಕ್ಷ್ಯ ಇ ನಿರೂಪಣೆಯು ಹೀಗಿರುತ್ತದೆ:—

ಒಂದು ಕುಟುಂಬದ ವ್ಯಕ್ತಿಗಳು ಪರಸ್ ರ ಹೇಗಿರಬೇಕೆಂಬ ವಿಷಯದಲ್ಲಿಯೂ, ಅನೇಕ ಕುಟುಂಬಗಳು, ಅಥವಾ ಕುಲಗಳು, ಪರಸ್ ರ ಯಾವ

೧೯ ನಡೆದುಕೊಳ್ಳಬೇಕೆಂಬ ವಿಷಯದಲ್ಲಿ ಯಂತೆ ಒಂದು ಸಾಮಾನ್ಯ ನಿಬಂಧನೆಯು ಗೊತ್ತಾಗಿ—ಅನೇಕ ಕುಟುಂಬಗಳನ್ನು ಅಥವಾ ಕುಲಗಳನ್ನು ಒಳಗೊಂಡಿರುವ ಒಂದು ದೋಢ್ಟ ಸಮಾಜವು ಆ ನಿಬಂಧನೆಯನ್ನು ತಾನಾಗಿ ಅಂಗೀಕರಿಸಿ,—ಆ ಸಮಾಜದೊಳಗೆ ಆ ನಿಬಂಧನೆಯನ್ನು ಚಾಲಿತವಾಗಿರಿಸುವುದಕ್ಕಾಗಿ, ಸಮಾಜದ ಒಕ್ಕ ಪ್ರಾಣಿನ್ನು ಹೊರಗಿನ ಪೆಟ್ಟಿಗಳಿಂದ ಕಾಪಾಡುವುದಕ್ಕಾಗಿ ತಕ್ಕಿನ್ನು ಪ್ರಬಲವಾದ ಅಧಿಕಾರಕ್ಕೆ ಯೋಂದು ಗೊತ್ತಾಗಿದ್ದರೆ,—ಆಗ ರಾಜ್ಯದ ಪ್ರಾರಂಭಾವಸ್ಥೆಯು ಏರಫಟ್ಟಿದೆ ಎಂದು ಭಾವಿಸಬಹುದು.—ಇದು ಗ್ರೀನ್ ಎಂಬ ತತ್ತ್ವಶಿಳೇಧಕನ ಮತ.<sup>೪</sup>

ಸಾಮಾನ್ಯವಾಗಿ ಒಂದು ಗೊತ್ತಾದ ಪ್ರದೇಶವನ್ನಾಕ್ರಮಿಸಿಕೊಂಡಿರುವ ಬಹುಸಂಖ್ಯಾಕ್ರಾಂತಾದ ಒಂದು ಮನುಷ್ಯಸಮುದಾಯದಲ್ಲಿ, ಅದರ ಬಹುಮಂದಿಯ, ಅಥವಾ ಅದರಲ್ಲಿ ಗೊತ್ತಾದ ಒಂದು ಪಂಗಡದ ಜನರ, ಅಭಿಮತವು—ಆ ಬಹುಮಂದಿಯ ಅಥವಾ ಆ ಪಂಗಡದ ಶಕ್ತಿವಿಶೇಷದಿಂದ—ಅದನ್ನೇ ದುರಿಸುವ ಯಾವ ಸಾಮಾಜಿಕನ ಮೇಲಾದರೂ ನಡೆಯುವಂತಿದ್ದರೆ, ಆ ಸಮಾಜವೇ ರಾಜ್ಯ.—ಇದು ಹಾಲೆಂಡ್ ಎಂಬಾತನ ಮತ.<sup>೫</sup>

ರಾಜ್ಯವೆಂದರೆ ಮಾನವಕುಲದಲ್ಲಿ ಒಂದು ವ್ಯವಸ್ಥೆಗೆ ಅಥವಾ ಒಂದು ಕಟ್ಟಿಪಾಡಿಗೆ ಒಳಪಟ್ಟಿರುವ ಒಂದು ಗೊತ್ತಾದ ಭಾಗ. (೧) ಅದು ಎಲ್ಲರನ್ನೂ ಒಳಕೊಂಡುದಾಗಿರಬೇಕು. (ಎಂದರೆ ರಾಜ್ಯನಿಯಮಕ್ಕೆ ಮೇಲ್ಪುಟ್ಟ ವರು ಯಾರೂ ರಾಜ್ಯದೊಳಗೆ ಇರಲಾಗಿದು.) (೨) ಅದು ತಾನೇಂದೇ ಇರತಕ್ಕೂದು. (ಎಂದರೆ ಒಂದೇ ಸಮಾಜದಲ್ಲಿ ಎರಡು ಬೇರೆಬೇರೆ ರಾಜ್ಯಗಳು

<sup>೪</sup> When a general law has been arrived at, regulating the position of members of a family towards each other and the dealings of families or tribes with each other; when it is voluntarily recognized by a community of families or tribes, and maintained by a power strong enough at once to enforce it within the community and to defend the integrity of the community against attacks from without, then the elementary state has been formed.—T. H. GREEN.

<sup>೫</sup> A State is a numerous assemblage of human beings, generally occupying a certain territory, amongst whom the will of the majority or of an ascertainable class of persons is, by the strength of such a majority or class, made to prevail against any of their number who oppose it.

ಇರಲಾಗಿದ್ದು.) (ಇ) ಅದು ಶಾಶ್ವತವಾದದ್ದು. (ಉ) ಅದು ಎಲ್ಲ ವಿಷಯ ಗೆ ತಿಳಿಯೂ ಸ್ವತಂತ್ರಸ್ವಾಮಿಯಾದದ್ದು (ಎಂದರೆ ಅದರ ಮಾತಿಗೆ ಎದುರಿಲ್ಲ).—ಇದು ಬಗೇಸ್ ಎಂಬಾತನ ಮತ.<sup>೬</sup>

ಒಬ್ಬ ಗೈತಾದ ಮನುಷ್ಯಪ್ರಭುವು, ತನ್ನಂಥ ಇನ್ನೆಂಬ್ಬ ಪ್ರಭುವಿಗೆ ವಾಡಿಕೆಯಾಗಿ ಅಧಿನಾಗಿರದೆ, ಒಂದು ಗೈತಾದ ಮನುಷ್ಯ ಸಮಾಜದ ಬಹುಮಂದಿಯ ರೂಪಿಯಾದ ವಿಧೀಯತೆಗೆ ಪಾತ್ರನಾಗಿದ್ದರೆ (ಆ ಸಮಾಜವು ಗ್ಯಾಂಸಿಸಿಕೊಳ್ಳುವವು ಸಂಖ್ಯೆಗೆ ಕಡವೆ ಬೀಳದೆ ಇದ್ದಲ್ಲ), ಆ ಗೈತಾದ ಪ್ರಭುವು ಆ ಸಮಾಜದಲ್ಲಿ ಸ್ವಾಮಿಯಾಗುವನು; ಆ ಸಮಾಜವು (ಆ ಪ್ರಭುವು ಸೇರಿ) ರಾಜಕೀಯವೂ ಸ್ವತಂತ್ರವೂ ಆದ ಸಮಾಜವಾಗುವದು.—ಇದು ಆಸ್ಟ್ರೇನ್ ಎಂಬಾತನ ಮತ.<sup>೭</sup>

ಸ್ವತಂತ್ರರಾಜ್ಯದ ಲಕ್ಷ್ಯಗಳಾವುವೆಂದರೆ : (೧) ಅದಕ್ಕೆ ಸೇರಿದ ಜನ ಸಮುದಾಯವು ಒಂದು ರಾಜಕೀಯದ್ದೇಶದಿಂದ ಚಿರಕಾಲಿಕವಾಗಿ ಸ್ಥಾಪಿಸಲ್ಪಟ್ಟಿರಬೇಕು. (೨) ಅದಕ್ಕೆ ಗೈತಾದ ಒಂದು ಭಂಪ್ರದೇಶ ವಿರಬೇಕು; (೩) ತನ್ನಿಂದ ಬೇರೆಯಾದ ಯಾವ ಅಧಿಕಾರಕ್ಕೂ ಅದು ಒಳಪಟ್ಟಿರಬಾರದು —ಇದು ಹಾಲ್ ಎಂಬಾತನ ಮತ.<sup>೮</sup>

<sup>೬</sup> The State is a particular portion of mankind viewed as an organized unit. (1) It is all-comprehensive. (2) It is exclusive. (3) It is permanent. (4) It is sovereign.

—T. W. BURGESS.

<sup>೭</sup> If a determinate human superior, not in a habit of obedience to a like superior, receive habitual obedience from the bulk of a given society (not falling short of a number which may be called considerable), that determinate superior is sovereign in that society and the society (including the superior) is a society political and independent.

—AUSTIN, *Lectures on Jurisprudence*.

<sup>೮</sup> The marks of an independent State are: (1) that the community constituting it is permanently established for a political end, (2) that it possesses a defined territory, and (3) that it is independent of external control.

—W. E. HALL, *International Law*.

## ನಮ್ಮವರ ಮತ

ರಾಜ್ಯವು ಏಕು ಲಕ್ಷ್ಯ ಇಗಳಿಂದ ಕೂಡಿರುವುದೆಂದು—  
“ಸಪ್ತಾಂಗ”ವೆಂದು—ನಮ್ಮ ಪ್ರಾಧಿಕರ ಮತ. ಅವರಲ್ಲಿಬ್ಬರ  
ವಿವರಗಳು ಹೀಗಿರುತ್ತವೇ:—

ಕಾಮಂದಕ	ಕಾಟಿಲ್ಯ
೧. ಸ್ವಾವಿ	ಸ್ವಾವಿ
೨. ಅಮಾತ್ಯ	ಅಮಾತ್ಯ
೩. ಸುಹೃತ್ತ	ಮಿತ್ರ
೪. ಕೋಶ	ಕೋಶ
೫. ರಾಷ್ಟ್ರ	ಜನಪದ
೬. ದುರ್ಗ	ದುರ್ಗ
೭. ಬಲ	ದಂಡ

ಅವರಕೊಳ್ಳವು ಕಾಮಂದಕ ವಚನವನ್ನೇ ಅನುಸರಿಸಿದೆ:—

ಸ್ವಾಮ್ಯಮಾತ್ಯ ಸುಹೃತ್ತೋಽರಾಷ್ಟ್ರ ದುರ್ಗ ಬಲಾನಿ ಚ |  
ರಾಜ್ಯಾಂಗಾನಿ ಪ್ರಕೃತಯಃ ಪೂರಾಣಾಂ ಶ್ರೀಣಯೇಹಿ ಚ ||

“ಪೂರ ಶ್ರೀಣಿ”ಯೂ ರಾಜ್ಯಕ್ಕೆ ಒಂದಂಗವೆಂದೂ, ಅದೂ ಸೇರಿ ರಾಜ್ಯವು ಅವ್ಯಾಂಗವಾದದ್ವೀಂದೂ ಒಂದು ಮತವಂತು. ಆದರೆ, ಮೇಲಣ ಪಟ್ಟಿಯಲ್ಲಿ ಇ ನೇಯ ಅಂಶವಾದ “ರಾಷ್ಟ್ರ” ಪದಕ್ಕೇ ಪ್ರಚೆಯೆಂದು ಅಥವಾವೆಂದೂ, ಪ್ರಜಾವರ್ಗದಲ್ಲಿ ಪುರಜನ ಶ್ರೀಣಿಯೂ ಸೇರಿರುವುದೆಂದೂ ಸಮಾಧಾನ ಹೇಳಬಹುದು. ಕಾಟಿಲ್ಯನು ಉಪಯೋಗಿಸಿರುವ ಮಾತಿನಲ್ಲಂತೂ ಸಂದೇಹಕ್ಕೆ ಆಸ್ತಿದವೇ ಇಲ್ಲ, “ಜನಪದ”ವೆಂದರೆ ಪ್ರಜಾ ಸಮುದಾಯವೆಂದೇ ಅಥವಾ. ಜನಪದವೆಂಬ ಮಾತು ಇಂಗಿಷಿನ “ನೇವನ” ಎಂಬ ಪದಕ್ಕೆ ಸರಿಸಮವೆಂದು ಇಟ್ಟುಕೊಳ್ಳಬಹುದು. ಇಷ್ಟರ ಮೇಲೆ, ಪುರಜನ ಗಾರುಮಜನರನೇಲ್ಲಿ ಇಗೊಂಡ ಪ್ರಜಾಸಮೂಹವು ರಾಜ್ಯಕ್ಕೆ ಪ್ರಥಮವಾದ ಮೂಲ ವಸ್ತುವೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಮೇಲೆ ಹೇಳಿದ ಏಳಂತಗಳು ರಾಜ್ಯದ “ಅಂಗಾಂಗ” ಗಳಾದರೆ, ಪ್ರಚೀಯೇ “ಅಂಗಿ”—ಅಂಗವನ್ನು ಧರಿಸಿರುವ ಜ್ಯೇಶ್ವನ್ಯ. ಪ್ರಚೀಯೇ ರಾಜ್ಯದ ಜೀವಾಧಿವಾತ್ಸವಾದ ಶರೀರ. ಮೇಲಣ “ಸ್ವಾಮಿ” ಎಂಬ ಪದದಿಂದಲೇ ಇದು ವ್ಯಕ್ತ ವಾಗುತ್ತದೆ; ಎಲ್ಲಿ ಪ್ರಚೀಯಿಲ್ಲನೋ ಅಲ್ಲಿ “ಸ್ವಾಮಿ”ತ್ವವು ಎಲ್ಲಿಂದ ಬರಬೇಕು? ಹಾಳೂರಿಗೆ ಗೂಡನೇಕೆ?

ಸವಾತ್ಮಂಗಗಳ ಅಧ್ಯಾತ್ಮವನ್ನು ಚೆನ್ನಾಗಿ ತಿಳಿದುಕೊಳ್ಳುವುದು ಅವಕ್ಕೆ ವಾದುದರಿಂದ, ಅದನ್ನಿಲ್ಲಿ ಸ್ವಲ್ಪಮಟ್ಟಿಗೆ ವಿವರಿಸಿ ಹೇಳಬಹುದು:—(೧) “ಸ್ವಾಮಿ”ಯೆಂದರೆ ಒಮ್ಮುಖವಾದ ಅಧಿಕಾರ ಅಥವಾ ಯಾಜಮಾನ್ಯ. ಅಧಿಕಾರವು (ಇಂಗ್ಲೆಂಡು ಮೇಲೆ ಸುರುಗಳಲ್ಲಿರುವಂತೆ) ವಂಶಪರಂಪರೆಯಿಂದ ಬಂದ ರಾಜನ ಕೈಯಲ್ಲಾದರೂ ಇರಬಹುದು; ಫಾರ್ನಸ್ಪು ಅಮೆರಿಕಗಳಲ್ಲಿರುವಂತೆ ಜನರಿಂದಲೇ ಚುನಾಯಿಸಲ್ಪಟ್ಟ ಪ್ರಜಾಪ್ರಮುಖನ ಕೈಯಲ್ಲಾದರೂ ಇರಬಹುದು. ಹೇಗಾದರೂ ರಾಜ್ಯದ ಸೂತ್ರವೆಲ್ಲಿ ಒಬ್ಬ ವ್ಯಕ್ತಿಯ ಕೈಯಲ್ಲಿರಬೇಕು. (೨) “ಅಮಾತ್ಮೆ” ಎಂದರೆ ಗೊತ್ತಾದ ಕಾರುಬಾರೀವರಗ್ರ. ರಾಜನ ಕೈಯಲ್ಲಿರುವ ಸೂತ್ರಗಳು ಸರಿಯಾಗಿ ನಡೆದು, ರಾಜನ ಅಧಿಕಾರವು ಕಾರ್ಯಕರಾಯಾಗುವಂತೆ ಮಾಡುವುದಕ್ಕೆ ಮಂತ್ರಗಳು, ನಾನ್ಯಾಯಾಧಿಪತಿಗಳು ಮೇದಲಾದ ಸಹಾಯಕವರ್ಗ ವಿರಬೇಕು. ರಾಜನೇ ಸ್ವಯಂವಾಗಿ ಎಲ್ಲಕೆಲಸಗಳನ್ನೂ ಸರಿಯಾಗಿ ಮಾಡಲಾಗುವುದಿಲ್ಲ; ಆತ್ಮೇಷಿಂಬ್ಬನ ಇಚ್ಛೆ ಬುದ್ಧಿಗಳಂತೆಯೇ ಎಲ್ಲವೂ ನಡೆಯುವುದು ಸರಿಯಾಗಿ ಅಲ್ಲ. ಆದಕಾರಣ ಆತ್ಮನಿಗ್ರಹಿಸಮ್ಮತವಾಗಿ ಕ್ಷಮಾಪ್ತರೀತಿಯಲ್ಲಿ ನಡೆಯುವ ರಾಜ್ಯಯಂತ್ರವೇಂದಿರಬೇಕು. (೩) “ಕೋಶ”ವೆಂದರೆ ಖಚಾನೆ—ಅಧ್ಯಾತ್ಮ, ನಿಷ್ಳಷ್ಟವೇಯಾದ ವರಮಾನ. ಕಂದಾಯ ತೆಂಗಿಗೆಂದ ಆದಾಯಬಾರದಿದ್ದರೆ ರಾಜ್ಯಕಾರ್ಯಗಳು ನಡೆಯಲಾರವು. (೪) “ರಾಷ್ಟ್ರ”ವೆಂದರೆ ನಿಷ್ಳಷ್ಟವೇಯಾದ ಮೇರಿಗಳಿಳ್ಳಭೂಭಾಗ. ಗೊತ್ತಾದ ನಿವಾಸ ಭೂಮಿಯಲ್ಲದ ರಾಜ್ಯವು

ಸಾಥ್ಯಿಯಾಗಿ ನಿಲ್ಲಲಾದರು. (ಇ) “ಸುಹೃತ್ತ” ಎಂದರೆ ಪರ ದೇಶಗಳೊಡನೆ ಸ್ವೇಚ್ಛಿತಸುವ ಸಾಮಾಂತರ್ಯ. ಪ್ರಬಲರಾಜ್ಯಗಳ ವರನ್ನ ಸಾಮಂತರನಾಗಿಯೋ ಮತ್ತು ರನಾಗಿಯೋ ಮಾಡಿ ಕೊಂಡು ಅನುಕೂಲಪಡಿಸಿಕೊಳ್ಳಿದ್ದರೆ ರಾಜ್ಯಕ್ಕೆ ಶತ್ರುಭಯವು ತಪ್ಪಲಾರದು. (ಈ) “ದುರ್ಗ” ವೆಂದರೆ ಕೋಟಿ ಮೊದಲಾದ ರಾಜ್ಯಸಂರಕ್ಷಣೋವಕರಣಗಳು. ರಾಜ್ಯವನ್ನ ಕೋಟಿ ಕಂದಕ ಕಾಡು ಮೊದಲಾದ ಆವರಣಗಳಿಂದ ಸಂರಕ್ಷಣೆ ಮಾಡಿರದಿದ್ದರೆ ಮತ್ತು ಗೌರವ ಅದಕ್ಕೆ ತಪ್ಪಿ, ಅವರಲ್ಲಿ ಶತ್ರುಬುದ್ಧಿ ಹುಟ್ಟಬಹುದು; ಶತ್ರುಗಳಂತೆ ನಿಖಿಲತರಾಗಿ ದಂಡತ್ತಿ ಬರಬಹುದು.

(ಉ) ಬಲವೆಂದರೆ ಸೈನ್ಯ. ರಾಜ್ಯದೊಳಗಿನ ದುಷ್ಟರನ್ನ ಡಗಿಸುವುದು (ಪೂಲೀಸ್), ಹೊರಿಗಿನ ಶತ್ರುಗಳನ್ನೊಳ್ಳಿದಿಸುವುದು (ಮಲಿಟರಿ)—ಈ ಎರಡು ಕಾರ್ಯಗಳಿಗೂ ಸುಸಜ್ಜಿತವಾದ ಸೇನೆಯಿಲ್ಲದಿದ್ದರೆ ಆಗದು. ದುರ್ಗ ಸೇನೆಗಳು ರಾಜ್ಯಾಂಗವೆಂದು ಹೇಳಿದ್ದರಿಂದಲೇ ವಿದೇಶಗಳೊಡನೆ ಯುದ್ಧಹೂಡುವ ಸಾಮಾಂತರ್ಯವೂ ರಾಜ್ಯಕ್ಕೆ ಇರತಕ್ಕುದೆಂದು ಅಥವಾಯಿತು.

ಸಾರಿರಾಮ ವರ್ಣಗಳ ಹಿಂದೆಯೇ ನಮ್ಮ ಪೂರ್ವಕರು ಹೀಗೆ ಪರಿಪೂರ್ಣವಾದ ರಾಜ್ಯಾಂಗ ವಿಮರ್ಶೆಯನ್ನ ಮಾಡಿದ್ದ ರೆಂಬುದು ನಮಗೆ ಅಭಿಮಾನಜನಕವಾದ ಸಂಗತಿಯೇ ಸರಿ. ಯಾರೋವೂ ಖಂಡರಲ್ಲಿ ನಾಗರಿಕತೆಗೆ ಮೊಟ್ಟೆ ಮೊದಲನೆಯವರೆನಿಸಿದ್ದ ಗ್ರಿಸ್ ದೇಶದವರ ರಾಜ್ಯಾಂಗವಿಮರ್ಶೆಯು ನಮ್ಮ ಕೌಟಿಲ್ಯನ ಕಾಲಕ್ಕೆ (ಕ್ರಿಸ್ತಪೂರ್ವ ೫೫೫ ಸೆಯ ವರ್ಷದ ಸುಮಾರಿಗೆ) ಇಷ್ಟ ಮಟ್ಟಿನ ಪರಿಪೂರ್ಣ ಸ್ಥಿತಿಗೆ ಒಂದಿರಲ್ಲಿ ವೆಂದು ವಿದ್ವಾಂಸರಾದವರು ಹೇಳಿದಾರೆ. ಈ ನಮ್ಮ ಏಕು ರಾಜ್ಯಲಕ್ಷ್ಯಣಗಳು ಮೇಲೆ ಉದಾಹರಿತಗಳಾದ ಪಾಶ್ಚಾತ್ಯ ಮತ್ತಗಳಿಂದ (ಕಡೆಯಲ್ಲಿ ಹಾಲ್ ಎಂಬಾಡನ ವಾಕ್ಯದಲ್ಲಿ ಅಂಕಿಗಳಿಂದ ತೋರಿಸಿರುವಂತೆ) ಹೊರಪಡುವ ಮೂರು ಅಂಶಗಳಿಂದ ಜೆನಾಗಿ ಸಮನ್ವಯ ಹೊಂದುತ್ತವೆ. ಹೀಗೆಂದರೆ:—

ಯಾವ ಜನಸಮುದಾಯವು—

(೧) ಸ್ವಾಮಿ	(ಪ್ರಜಾಪೂರ್ವಕ)	(೧) ಒಂದು ನಿಯತವಾದ ಆಧಿಪತ್ಯಕ್ಕೆ
(೨) ಅಮಾತ್ಯ		ಅಥವಾ ಆಳಕೆಗೆ (ಸರ್ಕಾರಕ್ಕೆ) ಒಳಪಟ್ಟಿ
(೩) ಕೋಶ		(೨) ಭೂಮಿ ನೊಡಲಾದ ಸತ್ತುಗಳನ್ನು
(೪) ರಾಷ್ಟ್ರ		ತನ್ನ ಪ್ರಾಣಸಾರ ಉಪಯೋಗಿಸಲಾಗುವಂತೆ ಪಡೆದುಕೊಂಡಿದ್ದು,
(೫) ಸುಹೃತ್ತ		(೩) ಅನ್ಯರೊಂದನೆ ಸ್ವೀಹವನ್ನಾಗಿರಿ
(೬) ದುರ್ಗ		ಯುದ್ಧವನ್ನಾಗಿರಿ ಮಾಡುವುದಕ್ಕೆ ಸ್ವತಂತ್ರ
(೭) ಬಳ		ವಾಗಿಯಾಗಿರುವುದೋ,
		—ಅದು ರಾಜ್ಯವೇಸಿಸುವುದು.

### ಐಂಕೆಸಂಸ್ಥೆ

ಈ ಎವರಣಿಯ ಸಾರಾಂಶವೇನಿಸಿದರೆ :—ಯಾವ ಮನುಷ್ಯ ಸಮಾಜವು ತನಗೆ ಸರಿತೋರಿದಂತೆ, ತನಗೆ ಸೇರಿದ ವ್ಯಕ್ತಿಗಳ (ಅಥವಾ ಪ್ರಜೆಗಳ) ಹಿತಕ್ಕಾಗಿ, ತನ್ನ ಶಕ್ತಿಸಂಪತ್ತುಗಳನ್ನು ಪಯೋಗಿಸಿಕೊಳ್ಳಲು ಸ್ವತಂತ್ರಾಧಿಕಾರವುಳ್ಳದಾಗಿ, ಆ ಅಧಿಕಾರದ ನಿರ್ವಾಹಕಕ್ಕಾಗಿ ಒಂದು ವ್ಯವಸ್ಥೆಯನ್ನು (ಕಟ್ಟುಪಾಡು) ಗೊತ್ತುಮಾಡಿಕೊಂಡಿರುತ್ತದೇಯೋ ಆ ಸಮಾಜಕ್ಕೆ “ರಾಜ್ಯ” ಹೆಂಬ ಹೆಸರು ಸಲ್ಲಿತ್ತದೆ; ಆ ಅಧಿಕಾರಕ್ಕೆ ‘ರಾಜ್ಯ ಶಕ್ತಿ’ ಅಥವಾ ‘ಸ್ವಾಮ್ಯ’, ‘ಸ್ವಾಮಿತ್ವ’, (ಸಾವರೆಯ್ಯಾ ಟಿ = Sovereignty) ಎಂದು ಸಂಜ್ಞೆ; ಅದರ ವ್ಯವಸ್ಥೆಗೆ “ಅಧಿಕಾರಿವರ್ಗ,” ಅಥವಾ ಸರಕಾರ (ಗವರ್ನರ್ ಮೆಂಟ್ = Government) ಅಥವಾ ರಾಜ್ಯಯಂತ್ರ ಎಂದು ಹೆಸರು.

ಪ್ರಕೃತಕಾಲದಲ್ಲಿ ನಾವು ಗಮನಿಸಬೇಕಾದ ರಾಜ್ಯಲಕ್ಷ್ಯ ಇನ್ನೊಂದಿದೆ: ಈಗಿನ ರಾಜ್ಯವು ಕೇವಲ ಐಂಕೆ (‘ಸೆಕ್ಯೂರಿಟಿ’) ಸಂಸ್ಥೆ. ಅದು ಪರಿಶೋಧನಾಕಾರಕ್ಕೆ ಕೈರಾಕದು. ಅದು ದೃಷ್ಟಿಯಲ್ಲಿ ರಿಸಿಕೊಂಡಿರುವ “ಹಿತ” ಲೌಕಿಕ ಹಿತ. ಇಂದಿನ ರಾಜ್ಯವು ಆಮುಷ್ಯಕ ಆಧ್ಯಾತ್ಮಿಕ ವಿಚಾರಗಳಲ್ಲಿ,—ಸ್ವಾರ್ಥ,

ನರಕ, ಜನಾಗಿ ಅತ್ಯರ್ಥ ಮುಂತಾದ ಪ್ರಶ್ನೆಗಳಲ್ಲಿ,—ತಂತ್ರಸ್ಥಾನದ್ವಾರಾ ಯಾವ ಒಂದು ಮತವನ್ನೂ, ಯಾವೊಂದು ದೈವದರ್ಶನವನ್ನೂ, ತನ್ನ ದೇಂದು ಭಾವಿಸಿದು. ತನ್ನ ಎಲ್ಲ ಪ್ರಜೆಗಳ ಎಲ್ಲ ಮತಧರ್ಮಗಳ ವಿಷಯದಲ್ಲಿಯೂ ಅದು ಸಮಭಾವವನ್ನು ತೋರುತ್ಕುದ್ದು. ಯಾವ ಮತ ತತ್ವಕೂ ರಾಜ್ಯವು ಅಭಿಪ್ರಾಯಿಸುತ್ತಾನೆ ಅಲ್ಲ, ವಿರೋಧಿಸುತ್ತಾನೆ ಅಲ್ಲ. ಎಲ್ಲ ಮತಾಚಾರಗಳಿಗೂ ಎಲ್ಲ ದೈವೋಪಾಸನೆಗಳಿಗೂ ಸಮಾನ ಸಂರಕ್ಷಣೆ ಕೊಡುವುದರ ವಿನಾ ರಾಜ್ಯಕೂ ಪ್ರಜೆಯ ಮತನಿಷ್ಠೆಗೂ ಯಾವ ಪ್ರಶ್ನೆಕ್ಕೆ ಸಂಬಂಧವೂ ಇಲ್ಲ.

ಪೂರ್ವಕಾಲದ ಹಿಂದೂ ರಾಜರುಗಳು ತಮ್ಮ ಪ್ರಜಾರೂಪದಲ್ಲಿ ನಾನಾ ಮತಾಚಾರಗಳ ವಿಷಯದಲ್ಲಿ ಅನುಸರಿಸುತ್ತಿದ್ದ ಸೀತಿ ಸಾಮಾನ್ಯವಾಗಿ ಈ ತೆರದ್ದೀ. ಆ ರಾಜರು ತಮ್ಮ ಸ್ಥಂತ ಮತವಿಶ್ವಾಸವೇನೇ ಇದ್ದುಕೊಳ್ಳಲಿ, ಅದನ್ನು ಪ್ರಜೆಯ ಮೇಲೆ ಹೇರದೆ, ಜನ ಅವರವರ ಮತವನ್ನು ಅವರವರು ಧಾರಾಳವಾಗಿ ಅನುವಾನ ಮಾಡಲು ಸಹನೆಯಿಂದ ಅನುಕೂಲಪಡಿಸಿಕೊಡುತ್ತಿದ್ದರು. ಇದಕ್ಕೆ ನಿರ್ದರ್ಶನಗಳು ಹೊಯ್ದಿರು, ವಿಚಯನಗರದ ಮತ್ತೆ ಮೈಸೂರಿನ ರಾಜಜರಿತ್ರಿಗಳಲ್ಲಿ ಚೆನ್ನಾಗಿ ಕಾಣಬರುತ್ತವೆ. ಸರ್ವಮತಸ್ಯಾನ್ಯಾಸೀ ಮತ ಪಕ್ಷ ಪಾತರಹಿತಿ. ಅದೇ ಇಂದಿನ ರಾಜ್ಯನಿತಿ. ಅದೇ “ಸೆಕ್ಯುಲರಿಸಮ್” ಎಂಬ ಶಂಧಿ ಲೌಕಿಕತೆ.

### ಸ್ವಾನಿತ್ವ

ರಾಜ್ಯಕ್ಕಿರುವ ಶಕ್ತಿ ಸರ್ವಸ್ವವೇ ಸ್ವಾಮ್ಯ ಅಥವಾ ಸ್ವಾನಿತ್ವ.

ಆ ಸ್ವಾನಿತ್ವ ಎರಡು ತೆರನಾದದ್ವಾರಾ : (೧) ಅಧಿಕಾರಿಗಳನ್ನು ನಿಯಮಿಸುವುದು, ಕಾನೂನುಗಳನ್ನು ಮಾಡುವುದು, ತಂಗಿಗಳನ್ನು ತಿಗೆದುಕೊಳ್ಳುವುದು ಮುಂತಾದ ಒಳಗಿನ ಆಧಿಕಿತ್ವ

‘ಅಂತಹಸ್ವಾಮ್ಯ’ (ಇನ್‌ಟೆನ್‌ಲ್ ಸಾವರೆಯ್‌ಟೀ). (೨) ರರಾಜ್ಯಗಳೊಡನೆ ಕರಾರು ಮಾಡಿಕೊಳ್ಳುವುದು ಅಥವಾ ಮುದ್ದಮಾಡುವುದು ಮುಂತಾದ ಹೊರಗಿನ ಆಡಳಿತವು ‘ಬಹಿಸ್ವಾಮ್ಯ’ (ಎಕ್‌ಟೆನ್‌ಲ್ ಸಾವರೆಯ್‌ಟೀ). ಕೆಲವು ರಾಜ್ಯಗಳು ಅಂತಸಾಸವಾದ ಮ್ಯಾಂಚಿಲ್‌ರಿಡನ್‌ನ್ನು ತಮ್ಮ ಕ್ರಿಯಲ್ಲಿಯೇ ಇಟ್ಟು ಕೊಂಡಿರುತ್ತವೆ; ಇಂಗ್ಲೆಂಡು, ಅಮೆರಿಕದ ಸಂಯುಕ್ತರಾಷ್ಟ್ರ, ಇಂದಿನ ಭಾರತ—ಇವು ಅಂತಹವು. ಕೆಲವು ರಾಜ್ಯಗಳು ಅಂತಸಾಸವಾದ ಮ್ಯಾಂಚಿಲ್‌ನ್ನು ತಾವೇ ವಹಿಸಿ ಕೊಂಡು ಬಹಿಸಾಸವಾದ ಮ್ಯಾಂಚಿಲ್‌ನ್ನು ಮಾತ್ರ ಬೇರೊಬ್ಬರಿಗೆ ವಹಿ ಶರುವುದುಂಟು; ಬ್ರಿಟಿಷರ ಕಾಲದ ಮ್ಯಾಂಚಿಲ್ ಅಂಥಾದ್ದು.

\* ಇಂಡಿಯದ ಇಂದಿನ ರಾಜ್ಯನಿಬಂಧನೆಯಲ್ಲಿ “ಸ್ಟೇಟ್” ಅಥವಾ “ರಾಜ್ಯ” ಎಂಬ ಹೆಸರನ್ನು ಮ್ಯಾಂಚಿಲ್, ಮದರಾಸು, ಚೆಂಬಾಯಿ ಮುಂತಾದ ಒಳಪ್ರದೇಶಗಳಿಗೆ ಕೊಟ್ಟಿದೆ. ಇದು “ರಾಜ್ಯ” ಶಬ್ದದ ವಿವಚಾರಿಕ ಪ್ರಯೋಗವೇ ಹೊರತು ಶಾಸ್ತ್ರೀಯ ಪ್ರಯೋಗವಲ್ಲ. ಆ ಒಳಪ್ರದೇಶಗಳು ವಾಸ್ತವವಾಗಿ ಆಡಳಿತದ ಅನುಕೂಲತೆಗಾಗಿ ಮಾಡಿ ಕೊಂಡಿರುವ ಕ್ಷೇತ್ರ ವಿಭಾಗಗಳು. ಒಂದು ಸರಕಾರವು ಶಾಸ್ತ್ರದೃಷ್ಟಿ ಮುಂದ “ರಾಜ್ಯ” ಎಂದೇನ್ನು ನಿಕೊಳ್ಳಬೇಕಾದರೆ ಅದು ತನ್ನ ಭೂ ಕ್ಷೇತ್ರದ ವಿವಯದಲ್ಲಿಯೂ ಪ್ರಜಾಜನದ ವಿವಯದಲ್ಲಿಯೂ ಸರ್ವಸ್ವತಂತ್ರವಾಗಿ ವಾರ್ಥಾರ್ಥಿಕಾರವುಳ್ಳದ್ದಾಗಿರಬೇಕು. (೧) ಯುದ್ಧ ಹಾಡುವ ಮತ್ತು ಕರಾರು ಮಾಡಿಕೊಳ್ಳುವ ಅಧಿಕಾರ, (೨) ನಾನಾ ವಿಧದ ಸೈನ್ಯಗಳನ್ನಿರಸಿ ಕೊಳ್ಳುವ ಅಧಿಕಾರ, (೩) ಸಾಲವೆತ್ತುವ ಅಧಿಕಾರ, (೪) ಸುಂಕ ತೆರಿಗೆ ಇಂ ಅಧಿಕಾರ (೫) ಕಾನೂನು ಕಾಯಿದೆಗಳಾಗಿ ಹೊರಗಿ ಅನುಮತಿಗೆ ಕಾದಿರದೆ ಸ್ವತಃ ನಡೆಯುವ ಅಧಿಕಾರ, (೬) ತನ್ನ ಆಡಳಿತಗಳಲ್ಲಿ ಹೊರಗಣ ಮೀಲ್‌ಚಾರಣಿಗೆ ಒಳಪಡಿರುವ ಅಧಿಕಾರ—ಇವೆಲ್ಲ ರಾಜ್ಯದ ಸಾಮಾಜಿಕ ಶಂಕಾರಕ್ಕೆ ಮಾತ್ರ. ಹೊಸದೆಹಲಿಯಿಂದ ನಡೆಯುವ ಸರಕಾರವೇ ಸಕಲ ಕಾನವದ ಸರಕಾರ; ಅದೆಂದೇ ರಾಜ್ಯ. ಅದರ ಒಳವಿಭಾಗಗಳುವಾಸ್ತವ ನಾಗಿ ಕೇವಲ ಪ್ರಾಂತಗಳು, “ಪ್ರಾವಿನ್ಸ್”ಗಳು. ಅವುಗಳಿಗೆ ರಾಜ್ಯವೆಂಬ ಶದ ಬರಿಯ ಬಿರುದು.

## ಇ. ರಾಜ್ಯವ್ಯವಸ್ಥೆಯಂದರೇನು ?

ಹಿಂದೆ ವರಿಸಿರುವಂತೆ, ರಾಜ್ಯವೆಂಬ ಏರ್ಪಾಠಿಸಲ್ಲಿ ಎರಡು ಅಂಶಗಳು ಮಳಿತನಾಗಿರುತ್ತವೆ :—(೧) ಸಾಮ್ರಾಜ್ಯ, (೨) ಪ್ರಜೆ ಎಂಬೆರಡರ ಧರ್ಮಗಳಾದ (೧) ಸಮಾಜವನ್ನಾಗು ಇವ ಶಕ್ತಿ, (೨) ಆ ಶಕ್ತಿಗೆ ಸಾಮಾಜಿಕರು ತೋರುವ ಗೌರವ. ಈ ಎರಡಂಶಗಳೇ (೧) ಅಧಿಕಾರ, (೨) ವಿಧೀಯತೆ. ಅಧಿಕಾರವಿಲ್ಲ ದೇಶಯಲ್ಲಿ ವಿಧೀಯತೆಗೆ ಕಾರಣವಿಲ್ಲ; ವಿಧೀಯತೆಯಲ್ಲಿದ್ದರುವಲ್ಲಿ ಅಧಿಕಾರವೆಂಬುದಕ್ಕೆ ಅವಕಾಶವಿಲ್ಲ. ಹೀಗೆ ರಾಜ್ಯವಿರುವುದಕ್ಕೆ— ಎಂದರೆ ಅದರ ಅಸ್ತಿತ್ವಕ್ಕೆ—ಮೂಲಭೂತಗಳಾದ ಈ ಸಾಮ್ರಾಜ್ಯ-ಪ್ರಜೆಗಳು, ಅಥವಾ ಅಧಿಕಾರ-ವಿಧೀಯತೆಗಳ ಅನೇಕೊನ್ನೇರೀತಿಯನ್ನೂ, ಅವುಗಳ ಸ್ವರೂಪಗಳನ್ನೂ, ಸಾಧನಗಳನ್ನೂ ಕುರಿತು ಆಗಿರುವ ನಿರ್ಣಯಗಳಿಗೆ ಒಟ್ಟಾಗಿ “ರಾಜ್ಯನಿಬಂಧನೆ” ಅಥವಾ “ರಾಜ್ಯವ್ಯವಸ್ಥೆ” ಎಂದು ನಾವು ಸಂಕೇತ ಮಾಡಿಕೊಳ್ಳು ಬಹುದು. ಇದನ್ನು ಇಂಗ್ಲಿಷಿನಲ್ಲಿ “ಕಾನ್ಸ್ಟಿಟ್ಯೂಷನ್” ಎಂದು ಕರೆಯುತ್ತಾರೆ.

## ರಾಜ್ಯಶಕ್ತಿಯ ಮೂಲವೆಲ್ಲಿ ?

ರಾಜ್ಯದ ಸಾಮ್ರಾಜ್ಯ ಅಥವಾ ಮೂಲ ಶಕ್ತಿ ಅಥವಾ ಅಧಿಕಾರ ವೆಲ್ಲವೂ ಇರುವುದು ರಾಜನ ಕ್ಷಯಲ್ಲಿಯೇ ಎಂದು ನಮ್ಮ ದೇಶದಲ್ಲಿ ಎಲ್ಲರೂ ತಿಳಿದುಕೊಂಡಿದ್ದಾರೆ. ದೇಶದಲ್ಲಿ ನಡೆಯುವ ಎಲ್ಲ ಸಾರ್ವಜನಿಕ ಕಾರ್ಯಗಳೂ, ಎಲ್ಲ ಏರ್ಪಾಠಿಗಳೂ, ಎಲ್ಲ ಕಾರ್ಯದ ಕಟ್ಟಳೆಗಳೂ ರಾಜಾಜ್ಞಿಯಂದಲೇ ಆಗುವುವು ಎಂದು ನಾವು ಸಾಮಾನ್ಯವಾಗಿ ಎಣಿಸಿರುತ್ತೇವೆ. ರಾಜನ ಅಂಶಲೇಶ ವಿಲ್ಲದ ಅಧಿಕಾರಿಯಲ್ಲ; ರಾಜನ ಮಾತಿಗೆ ಎದುರುಮಾತಿಲ್ಲ— ಎಂಬುದು ನಮ್ಮಲ್ಲಿ ಸರ್ವಸಾಧಾರಣವಾದ ಭಾವನೆ. ಆದರೆ

ರಾಜ್ಯವ್ಯವಸ್ಥೆಯೆಂದರೇನು ?

ಇಂ

ರಾಜನಿಗೆ ಇಷ್ಟ ದೊಡ್ಡ ಶಕ್ತಿ ಉಂಟಾದದ್ದು ಹೇಗೆ ? ರಾಜ ಪದವಿಗೆ ತಳಹದಿ ಇರುವುದೆಲ್ಲಿ ? ಎಂಬ ವಿಷಯವು ವಿಚಾರಾರ್ಹವಾಗಿದೆ.

“ನಾಾವಿಷ್ಟಾ ಪೃಥಿವೀಪತ್ತಿ” (ವಿಷ್ಟಾ ಎನ ಅಂಶವಿಲ್ಲದವನು ರಾಜನಾಗಲಾರನು), “ರಾಜಾ ಪ್ರತ್ಯೇಕ್ಕದೇವತಾ” (ರಾಜನೇ ಪ್ರತ್ಯೇಕ್ಕದೈವ) ಎಂಬ ಪುರಾಣವಾಕ್ಯಗಳು ನಮ್ಮಲ್ಲಿ ಎಲ್ಲರಿಗೂ ತಿಳಿದವುಗಳಾಗಿವೆ. ರಾಜನು ಭಗವಂತನ ಅಂಶವ್ಯಕ್ತವನಾದ ಕಾರಣ, ಆತನ ವಾಕ್ಯಕ್ಕೆ ಯಾರೂ ಪ್ರತಿ ಹೇಳಕೂಡದೆಂಬುದು —ಎಂದರೆ, ಆತನ ಅಧಿಕಾರಕ್ಕೆ ಯಾರಿಂದೂ ಭಂಗಬರಕೂಡ ದೆಂಬುದು—ಸಹಜವಾಗಿಯೇ ಇದೆ. ಆದರೆ ಇದರಲ್ಲಿಂದು ಚೋಧ್ಯವುಂಟು. ರಾಜನಿಗೆ ದೇವತಾತ್ಮಕವು ಉಂಟಾಗುವುದು ಯಾವ ಕಾರಣದಿಂದ? ಆತನು ಕೈಕೊಳ್ಳುವ ಧರ್ಮದೀಕ್ಷೆಯಿಂದಲೇ ಅಲ್ಲವೇ? ರಾಜಕುಮಾರನು ಸಿಂಹಾಸನದ ಮೇಲೆ ಕುಳಿತು, ದೂಡವನ್ನು ಕೈಯಲ್ಲಿ ಧರಿಸಿದ ಬಳಿಕ ಆತನಿಗೆ ರಾಜತ್ವವೂ, ಆ ಮೂಲಕ ದೇವತಾತ್ಮಕವೂ ಸಂಭವಿಸಬಹುದೇ ಹೊರತು, ಜನನ ಕಾಲದಲ್ಲಿಯೇ ಇವು ಅವನಿಗೆ ಸಿದ್ಧವಾಗಿರುವುದಿಲ್ಲ.

## ರಾಜದಂಡಕ್ಕೆ ಎಲ್ಲಿಂದ ಅಧಿಕಾರ ?

ಜನ್ಮದಲ್ಲಿ ಇತರ ಎಲ್ಲ ಸಾಮಾನ್ಯಜನದಂತೆ ಇದೆಲ್ಲಿಬ್ಬ ವ್ಯಕ್ತಿಯು ಕಿರಿಂಟವೇಬೊಂದು ಆಭರಣವನ್ನು ಧರಿಸಿ ಸಿಂಹಾಸನವೆಂಬೊಂದು ಹೀರದ ಮೇಲೆ ಕೂತಮಾತ್ರಕ್ಕೇ ಇತರಿಗಾರಿಗೂ ಇಲ್ಲದಂಥ ದೇವಸದೃಶವಾದ ಅಧಿಕಾರವು ಆತನಿಗುಂಟಾಗುವುದು ಹೇಗೆ ? ಆ ಆಭರಣವಿಶೇಷಕ್ಕೂ ಆ ಹೀರವಿಶೇಷಕ್ಕೂ ಇತರು,—ಎಂದರೆ ಸಮಾಜವು,—ಕೊಟ್ಟಿರುವ ಗೌರವದಿಂದ. ಆ ಆಭರಣವೂ ಆ ಹೀರವೂ ಇತರ ಆಭರಣಹೀರಗಳಂತಲ್ಲ ವೇದೂ, ಯಾವ ಧರ್ಮದಿಂದ ತಾನು ಬದುಕಬೇಕಾಗಿರು

ವುದೋ ಆ ಧರ್ಮವನ್ನು ಕಾಪಾಡುವುದಕ್ಕೆ ಆವಶ್ಯಕವಾದ ಸ್ವತಕ್ತಿಯನ್ನು ಆ ಕಿರೀಟಸೀಹಾಸನಗಳು ಸೂಚಿಸುವವೆಂದೂ ಸಮಾಬವು ಅನಾದಿಕಾಲದಿಂದ ಸಂಕೇತಮಾಡಿಕೊಂಡು ಬಂದಿದೆ. ಧರ್ಮಸುರಕ್ಷಣತಕ್ತಿಗೆ ಗುರುತುಗಳಾದ ಕಿರೀಟ ಸಿಂಹಾಸನ ರಾಜದಂಡಗಳನ್ನು ಎಂಥವನು ಎಂಥ ಸಂಸ್ಕಾರಗಳನ್ನು ಪಡೆದು ಧಾರಣೆ ಮಾಡಬೇಕೆಂಬ ವಿಷಯದಲ್ಲಿಯೂ ಸಮಾಬವು ಅಂಗೀಕರಿಸಿರುವ ಧರ್ಮಶಾಸ್ತ್ರದ ವಿಧಿಯೇ ಇದೆ. ರಾಜ್ಯಪಟ್ಟಾಭಿಷೇಕವು ಹೇಗೆಂದರೆ ಹಾಗೆ ಸಡೆಯುವ ಕ್ರಿಯೆಯಲ್ಲ; ಅದು ಧರ್ಮಶಾಸ್ತ್ರವಿಹಿತವಾದ ಕರ್ಮ. ಹೀಗಿರು ವುದರಿಂದ ಧರ್ಮವೇ ರಾಜತಕ್ತಿಗೆ ಮೂಲವೆಂದು ಹೇಳಬೇಕಾಗುತ್ತದೆ. ಯಾವ ಧರ್ಮವನ್ನು ಸಮಾಜವೆಲ್ಲವೂ ಅಂಗೀಕರಿಸಿರುವುದೋ ಆ ಧರ್ಮವನ್ನು ಪರಿಪಾಲಿಸುವುದಕ್ಕೇ ಅಲ್ಲವೆ ರಾಜನು ನಿಯಮಿತನಾಗಿರುವುದು? ರಾಜದಂಡವು “ಧರ್ಮಸೈರೂಪವಾದಂದು; ಬ್ರಹ್ಮತೇಜೋಮಯವಾದಂದು” ಎಂಬ ಮನುವಾಕ್ಯವನ್ನು ಆಗಲೇ ನೋಡಿದೆವು. ಮನುಗಳು ಮತ್ತೂ ಹೀಗೆ ಹೇಳಿರುವರು:—

ದಂಡಶಾಸ್ತ್ರ ಪ್ರಜಾಸ್ತ್ರಾಪ ದಂಡ ಪವಾಭಿರಕ್ಷತಿ |  
ದಂಡಸ್ತ್ರೇಪ್ತೇಮ ಜಾಗತ್ತಿರ್ದಂ ಧರ್ಮಂ ವಿದುಬುರ್ಧಾ: ||

(ದಂಡವು, ಎಂದರೆ ರಾಜತಕ್ತಿಯು, ಎಲ್ಲ ಪ್ರಜೆಗಳನ್ನು ಆಶುವುದು; ದಂಡವೇ ರಕ್ಷಣೆ ಸುವುದು; ಇತರರು ನಿದ್ರಿಸುತ್ತಿರುವಾಗ ದಂಡವು ಎಚ್ಚತಿರುವುದು; ದಂಡವೇ ಧರ್ಮವೆಂದು ಜಾಣಿಗಳು ತಿಳಿದಿರುವರು.)

ಇದರಿಂದ ರಾಜತಕ್ತಿಯು ಧರ್ಮದಿಂದ ಉತ್ಸುವಾಗ ತಕ್ಕುದೇ ಹೊರತು ಅನ್ಯಭಾಾ ಅಲ್ಲವೆಂದು ಸ್ವಷ್ಟವಾಗಿದೆ. ಹೀಗೆಂದ ಮೇಲೆ ರಾಜನೂ ಸಹ ಧರ್ಮಕ್ಕೆ ಅಧೀನನೇ ಹೊರತು ಅದಕ್ಕೆ ಮೇಲ್ಪಟ್ಟಿ, ಅಧಿಕಾರಿಯಲ್ಲವೆಂದು ಸಿದ್ಧವಾಗುತ್ತದೆ. ಮನುಗಳೇ ಇದನ್ನು ವಶದವಾಗಿ ಅಪ್ಪಣಿ ಕೊಡಿಸಿರುವರು:—

ರಾಜ್ಯವ್ಯವಸ್ಥೆಯೆಂದರೇನು ?

ಇಲ್ಲ

ದಂಡೋ ಹಿ ಸುಮಹತ್ತೇಜೋ ದುರ್ಭರಶ್ಚಕ್ತಿತಾತ್ಮಭಿ |

ಧರ್ಮಾದ್ವಿಚಲಿತಂ ಹಂತಿ ನೃಪಮೇವ ಸಬಾಂಧವಮ್ |

(ದಿವ್ಯತೇಜಸ್ಸಿ ನಿಂದ ಕುಡಿರುವ ಮತ್ತು ಅಸಂಸ್ಕೃತಿನಿಂದ ಧರಿಸಲಾಗೆದ ಸಂದರ್ಭ ಧರ್ಮಮಾರ್ಗದಿಂದ ತಪ್ಪಿದ ರಾಜನನ್ನು ಕುಲಸಹಿತ ನಾಶ ಮಾಡುವುದು.)

ಕಾಮಾತ್ಮಾ ವಿಷಮಃ ಕ್ಷಮಃ ದಂಡೇನೈವ ನಿಹನ್ಯತೇ ||

(ರಾಜನು ಕಾನಿಯೂ, ವಿಷಮನೂ ಅಲ್ಪನೂ ಆದರೆ ತನ್ನ ದಂಡ ನಿಂದಲೇ ಧ್ವಂಸಮಾಡಲುದುವನು.)

ರಾಜಕಕ್ತಿಯೆಲ್ಲವೂ ಧರ್ಮಕ್ಕೆ ಒಳಪಟ್ಟುದೇ ಹೊರತು ಮೀಲ್ಪಟ್ಟುದಲ್ಲವೆಂಬ ಈ ಅರ್ಥವನ್ನೇ ಪರಾಶರಸ್ಕೃತಿಯ ನಾನ್ಯಾಶಾಸನದಲ್ಲಿ ಮಾಧವ-ವಿದ್ಯಾರಣ್ಯರು ವಿಶದಗೊಳಿಸಿದ್ದಾರೇ :—

ವಾಜಸನೇಯ ಬ್ರಾಹ್ಮಣೇ ಸೃಷ್ಟಿಪ್ರಕರಣೇ ಪ್ರಜಾಪತಿಮರ್ಮನುಷ್ಯಾದಿ ಪೀಠಿಕಾಂತ ಪ್ರಾಣಿನಾಂ ಚತುರಣಾಭಿಮಾನ ದೇವತಾನಾಂ ಚ ಶೃಷ್ಟಿಮಾಮಾಯಾತ್ಮಗ್ರಮಸಿ ಕ್ಷತ್ರಿಯಾದಿಕಂ ಸಿಯಂತುಂ ಸಮರ್ಥಸ್ಯ ನರ್ಮಾಸ್ಯ ಸೃಷ್ಟಿರಾಮಾಯತೇ . . . ಅಹೋ ಮಹದಿದಂ ಧರ್ಮಸ್ಯ ರಾಮಧ್ಯಂ | ಯತ್ ಕ್ಷತ್ರಿಯಾದಿರುಗ್ರೋ ಮಾರಣೇ ಸಮಖ್ಯೋತ್ಪಾದಿ ನರ್ಮಾದಿಭೀತಃ ಕರಪ್ರದಾನಾದ್ಯನುಪಯೋಗಿನಂ ಯಾಚಕಂ ವಿಪ್ರಾದಿಕಂ ರ ತಾಡಯತಿ—ಪ್ರತ್ಯುತ ತಸ್ಯೈ ಧನಂ ದದಾತಿ | ಭಟ್ಟಾಶ್ಚ ತಿಶೂರಾ ನನುಃ ವಿಧಾದಿಧಾರಿಸೋ ಲಕ್ಷ ಸಂಖ್ಯಾಕಾ ಏಕೇನ ನಿರಾಯುಧೇನ ನಾನ್ಯಾಮಿನಾ ವಿಕ್ಷಿಪ್ಯಮಾಣಾಸ್ತಾದ್ಯಮಾನಾಸ್ತಂತೋತ್ಪಾದಿ ಸಾನ್ಯಾಮಿದ್ವೀಹಾ ಚಿಭ್ಯತಿ || ತತೋ ಧರ್ಮಾದಪ್ಯತ್ತಂ ಪ್ರಂ ನ ಕೆಂಚಿಸ್ತಿಯಾಮಕಮಸ್ತಿ ||

[ವಾಜಸನೇಯ ಬ್ರಾಹ್ಮಣವೆಂಬ ವೇದಭಾಗದ ಸೃಷ್ಟಿಪ್ರಕರಣದಲ್ಲಿ ಪ್ರಜಾಪತಿ ಬ್ರಹ್ಮನು ಮನಸ್ಯ ಮೌದಳೀಂದು ಇರುವೆಗಳ ವರೀಗಿನ ಪ್ರಾಣಿಗಳನ್ನು ಚತುರಣಾಭಿಮಾನಿಗಳಾದ ದೇವತಿಗಳನ್ನೂ ಸೃಷ್ಟಿ ಮಾಡಿದ ಬಗೆಯನ್ನು ಹೇಳಿದ ಬಳಿಕ, ಅತ್ಯಗ್ರರಾದ ಕ್ಷತ್ರಿಯಾದಿಗಳನ್ನು ಏಕ ಕಟ್ಟಿನಲ್ಲಿ ದಲು ಸಮರ್ಪಾದ ಧರ್ಮದ ಸೃಷ್ಟಿಯು ಹೇಳಲ್ಪಟ್ಟಿದೆ. . . ಆಹಾ ! ಈ ಧರ್ಮದ ಸಾಮಧ್ಯವು ಮಹತ್ತರವಾದುದು. ಆದರ ಕೆಸೆಯಿಂದಲೇ ಶೈವನೂ ಸಂಹಾರಕಕ್ತಿಯುಳ್ಳವನೂ ಆದ ರಾಜನು,

ತಂಗೆ ಸುಂಕಗಳನ್ನು ಕೊಡುವ ಯೋಗ್ಯತೆಯಲ್ಲಿದೆ ಯಾಡಕ್ಕನಾಗಿ ಬರುವ ಬಾಧ್ಯತಾನನ್ನು ಹೊಡೆದು ಓದಿಸದೆ, ಅತನಿಗೆ ತಾನೇ ದಕ್ಷಿಣಗಳನ್ನು ಕೊಡುತ್ತಾನೆ. ಏರರು ಶಸ್ತ್ರಸ್ಥಾರಿಗಳೂ ಆದ ಲಕ್ಷ್ಯಮಂದಿ ಸ್ವೀಕರಿಸಿರಾಯಿಂಥನೂ ಒಬ್ಬಂಟಗನೂ ಆದ ತಮ್ಮ ಒಡೆಯನು ತಮ್ಮನ್ನು ಬೈದುಹೊಡೆಯುತ್ತಿದ್ದರೂ ಅವನಿಗೆ ವಂಚನೆ ಮಾಡಲು ಹೆದರುವರು. ಆದಕಾರಣ ಧರ್ಮಕ್ಕಿಂತ ಉತ್ತಮ ಫ್ರಾದ ನಿಯಾಮಕವು ಯಾವುದೂ ಇಲ್ಲ.]

ರಾಜೀಂಹಾಸನದ ಪಾದಗಳಿರುವುದು ಪ್ರಜೀಯ ಹೃದಯ ದಲ್ಲಿ. ಪ್ರಜಾಹೃದಯದ ಸಾರಾಂಶಪರುವುದು ಅದರ ಸತ್ತ್ವಗುಣ ಕಾರ್ಯವಾದ ಧರ್ಮಪ್ರೀರಣೆಯಲ್ಲಿ.

## ೪. ಧರ್ಮಕಥ್ಯಗಿ ರಾಜ್ಯ

ಹೀಗೆ ಸಮಾಜಕ್ಕೆಲ್ಲ ನಿಯಮಕನಾದ ರಾಜನಿಗೂ ಸಹ ನಿಯಮಕವಾಗಿ, ಎಲ್ಲ ಶಕ್ತಿಗಳಿಗಂತ ದೊಡ್ಡ ದಾಗಿರುವ ರಾಜ ಶಕ್ತಿಗೇ ಮೂಲವಾದ ಧರ್ಮವೆಂಬುದಾದರೋ ಸಮಾಜ ದಲ್ಲಿಯೇ ಸೆಲಸಿರುವುದಲ್ಲದೆ ಬೇರೊಂದಿಡೆಯಲ್ಲಲ್ಲ. ಮನುಷ್ಯ ಜೀವನದ ಎಲ್ಲ ಕ್ಷಯಿಗಳಿಗೂ ಸಂಬಂಧಪಟ್ಟ ಎಧಿನಿಸೇಧಗಳ ಸಮರ್ಪಣವೇ ಧರ್ಮವೆನಿಸಿಕೊಂಡಿರುವುದು. ಧರ್ಮದ ಸ್ವರೂಪ ವೆಂತಹುದೆಂಬುದನ್ನು ಮನುಗಳು ಹೀಗೆ ಎವರಿಸಿರುವರು :—

- (೧) ವಿಧ್ಯಾದಿಸೇವಿತಸ್ ಧಿರ್ವತ್ತಮದ್ವೇಷರಾಗಿಭಿಃ |  
ಹೃದಯೇನಾಭ್ಯುಸುಜ್ಞಾ ತೋ ಯೋ ಧರ್ಮಸ್ತಂ ನಿಬೋಧತ ||
- (೨) ವೇದೋಯವಿಲೋ ಧರ್ಮಮೂಲಂ ಸ್ತುತಿಶೀಲೇಚ ತದ್ವಿದಾಂ |  
ಆಚಾರಶೈವ ಸಾಧೂನಾಮಾತ್ಮನಸ್ತಸ್ಯಿರೇವ ಚ ||
- (೩) ವೇದಃ ಸ್ತುತಿಸ್ ದಾಚಾರಃ ಸ್ವಸ್ಯ ಚ ಪ್ರಿಯಮಾತ್ಮನಃ |  
ಪರಕ್ಷಯುರ್ವಿಧಂ ಪ್ರಾಹುಸ್ತಾಕಾಂ ಧರ್ಮಸ್ಯ ಲಕ್ಷಣಂ ||
- (೪) ವಿದ್ವಾಂಸರೂ ಕಾಮಕೈಂಥಗಳಲ್ಲ ದವರೂ ಆದ ಸಜ್ಜನರು ಯಾವ ನಿಯಮವನ್ನು ಯಾವಾಗಲು ಅನುಸರಿಸುವರೇ ಮತ್ತು ಅಂತಃಕರಣವು ಯಾವುದನ್ನು ಸಾಧುವೆಂದು ತೋರಿಸುವುದೋ ಆದೇ ಧರ್ಮವೇ.
- (೫) ಧರ್ಮವನ್ನು ತಿಳಿದುಕೊಳ್ಳುವುದಕ್ಕೆ ಶ್ರುತಿಗಳು, ಸ್ತುತಿಗಳು, ಆವೃಗಳನ್ನು ತಿಳಿದವರ ನಡೆವಳಕೆಗಳು, ಮತ್ತು ತನ್ನ ಮನಸ್ಸಿನ ಸಮೃತಿ—ಇವೇ ಇರುವ ಆಧಾರಗಳು. (೬) ವೇದ, ಧರ್ಮಶಾಸ್ತ್ರ, ಶಿಷ್ಯಾಚಾರ, ತನ್ನ ಆತ್ಮದ ಇಷ್ಟಹಿತ—ಅ ನಾಲ್ಕು ಧರ್ಮಕ್ಕಿಂತ ರುವ ಪ್ರಮಾಣಗಳು.

ಧರ್ಮವೆಂದರೆ ಮನುಷ್ಯನು ತನ್ನ ನಡೆಸುಡಿಗಳನ್ನು ಹೇಗಿಟ್ಟುಕೊಂಡಿರುವುದು ಸರಿಯೋ—ಎಂದರೆ ಉಚಿತವೋ, ಅಧವಾ ಅತ್ಯಂತ ಹಿತಕರವೋ—ಅದನ್ನು ತಿಳಿಸುವ ನಿಯಮಗಳ ಅಧವಾ ಕಟ್ಟುಪಾಡುಗಳ ಸಮುಚ್ಚಯ. ಈ ನೀತಿ ನಿಯಮಗಳು ಸಾಮಾನ್ಯವಾಗಿ ಎರಡು ತೆರನಾಡುವು; (೭) ಪೂರ್ವಿಕರು

ಹೇಳಿರುವ ಮಾತುಗಳು ಮತ್ತು ಅವರು ಬಳಕೆಯಲ್ಲಿಟ್ಟಿರುವ ಏಷಾಟುಗಳು; (ಅ) ಲೋಕದಲ್ಲಿ ಬುದ್ಧಿಶಾಲಿಗಳನ್ನು ಸಿಕ್ಕಂಡ ವರು ಹೊಸ ಹೊಸ ಸಂದರ್ಭಗಳನ್ನು ವಿಚಾರಮಾಡಿ ಉಚಿತ ವೆಂದು ಬೋಧಿಸುವ ತಿದ್ದುಪಾಟು (ರಿಫಾರಮ್)ಗಳು. ಪೂರ್ವ ಪದ್ತತಿ, ಸಾಮಾಜಿಕ ಪರಿಷತ್ತಾರ—ಕ್ಷಾ ಎರಡನ್ನು ಒಟ್ಟರೆ ನಮ್ಮೆ ನಡವಳಿಕೆಗಳನ್ನು ಸರಿಪಡಿಸಬಲ್ಲ ನೀತಿದರ್ಶಕವು ಬೇರೆ ಯಾವುದೂ ಇರುವುದಿಲ್ಲ. ಇದು ಹಿಂದೂಗಳಿಗೆ ಮಾತ್ರವೇ ಅಲ್ಲ, ಪ್ರಪಂಚದ ಎಲ್ಲ ಜನಾಂಗಗಳಿಗೂ ಅನ್ವಯಿಸತಕ್ಕದ್ದು. ಮನುಷ್ಯನು ದೊಡ್ಡವನಾದಮೇಲೆ ಸ್ವಸಾಮಧ್ಯರ್ಥಿಂದ ಎಷ್ಟು ಸಂಪತ್ತನ್ನು ಗಳಿಸಿದರೂ ಅವನ ದೇಹವು ವೊದಲು ಬೆಳೆದದ್ದು ಸ್ವಾರ್ಥಿಕ ದೃಷ್ಟಿಂದ ಅಲ್ಲ; ಅವನ ತಾಯಿತಂದೆಗಳ ಅಂಶದಿಂದ ಮತ್ತು ಅವರಿಟ್ಟ ಅನ್ನವಸ್ತುಗಳಿಂದ. ಯಾವ ಜನರೇ ಆಗಲಿ, ಅವರು ಸ್ವತಂತ್ರವಾಗಿ ಎಷ್ಟು ಹೊಸ ನೀತಿನಿಯಮಗಳನ್ನು ಕಲ್ಪಿಸಿಕೊಂಡರೂ, ಅವರುಗಳಿಗಿಂತ ಹಿಂದಿನ ಕಾಲದಲ್ಲಿ ಅವರು ಅನುಸರಿಸುತ್ತಿದ್ದದ್ದು ತಮ್ಮ ಹಿಂದಿನವರಿಂದ ಬಂದಿದ್ದ ಆಚಾರ ನಿಯಮಗಳನ್ನೇ. ಪೂರ್ವಕರ ಶಾಸ್ತ್ರಸಂಪ್ರದಾಯಗಳನ್ನೂ ಭಾವಾವಿಧಾನ ಜೀವನವಿಧಾನಗಳನ್ನೂ ಸಂಪೂರ್ಣವಾಗಿ ತ್ವರಿಸಿ ಬೆಳ್ಮೆ, ಆಹಾರ ವ್ಯವಹಾರ ಸದೆನುಡಿಗಳನ್ನೆಲ್ಲವನ್ನೂ ಹೊಸದಾಗಿ ಸ್ವತಂತ್ರವಾಗಿ ನಿರ್ಮಾಣಮಾಡಿಕೊಳ್ಳುವುದು ಯಾವ ದೇಶದವರಿಂದಲೂ ಆಗಲಾರದು. ಉಳುವ ಹೊಲಗದ್ದಿಗಳನ್ನೂ, ಉತ್ತರ ಬೆಳೆಯುವ ಕ್ರಮಗಳನ್ನೂ, ತಿನ್ನುವ ಆಹಾರವಸ್ತುಗಳ ಜ್ಞಾನವನ್ನೂ ಹೇಗೆ ನಾವು ಪೂರ್ವಕರಿಂದಲೇ ಪಡೆದುಕೊಂಡಲ್ಲದೆ ಬೇರೆ ಮಾರ್ಗವಿಲ್ಲವೋ, ಹಾಗೆಯೇ ನಾವು ಬಾಳುವ ರೀತಿನೀತಿಗಳನ್ನೂ ಬಹುಮಟ್ಟಿಗೆ ಹಿರಿಯರಿಂದಲೇ ಕಲಿತುಕೊಳ್ಳದೆ ಆಗುವದೇ ಇಲ್ಲ. ಒಂದು ವೇಳೆ ಎಲ್ಲವನ್ನೂ ನೂತನವಾಗಿಯೇ ಸೃಷ್ಟಿಮಾಡಿಕೊಳ್ಳಬೇಕೆಂದು ನಮಗೆ ಆಶೇಯಿದ್ದರೂ ಅದು ಸಾಧ್ಯವಾಗದು. ಹೇಗೆ, ನಮ್ಮೆ ಇಂದಿನ ಜೀವನರೀತಿಗೂ

ಜಾನಕ್ಕೂ ಮುಶಲಾಧಾರವಾಗಿದ್ದು, ನಮ್ಮ ಮುಂದಿನ ಜಾನ ಸಂಪತ್ತುಗಳಿಗೆ ತಖಡದಿಯಾಗಬೇಕಾಗಿರುವ ಪೂರ್ವಿಕವಚನ ವ್ಯಾಧಾಭಾರಗಳನ್ನೇ ಶ್ರುತಿಸ್ತ್ವಾತಿಗಳಿಂಬ ಪದವು ಸೂಚಿಸುತ್ತದೆ. ಯಾವ ವಿಧಿನಿಷೇಧವಾಕ್ಯಗಳು ಪ್ರತಿಯೊಂದು ದೇಶದಲ್ಲಿಯೂ ಪ್ರತಿಯೊಂದು ಸಮಾಜದಲ್ಲಿಯೂ ಒಮ್ಮ ಹಿಂದಿನ ಕಾಲದಿಂದ ಅಂಗೀಕೃತವಾಗಿ ಬೆಳೆದುಕೊಂಡು ಬಂದಿರುತ್ತವೆಯೋ ಅಂತಹ ಗ್ರಂಥಗಳಿಗಲ್ಲ ನಮ್ಮ ಪೇದಶಾಸ್ತ್ರಗಳಿಂಬ ಮಾತ್ರ ಉಪಲಕ್ಷ್ಯಾಣವೆಂದು ಹೇಳಬಹುದು.

ಆದರೆ ದೇಶಭೇದದಿಂದಲೂ ಕಾಲಭೇದದಿಂದಲೂ ಪೂರ್ವಿಕವಚನ ವ್ಯಾಧಾಭಾರಗಳು ಸಾಲದೆಹೊಗುವ—ಲಂಡರೆ ಅವು ಅನ್ವಯಿಸಲಾರದ, ಅಧಿವಾ ಅವು ಅನ್ವಯಿಸಬಹುದೆಂಬ ವಿಷಯದಲ್ಲಿ ಸಂಶಯಕ್ಕೆ ಆನ್ವೇಧಕೊಂಡುವ—ಸಂದರ್ಭಗಳು ಒಂದೊಂದು ಸಾರಿ ಕಾಣಿಸಿಕೊಳ್ಳಬಹುದು. ಇಂಥ ಸಂದರ್ಭಗಳಲ್ಲಿ ಪೂರ್ವಾಭಾರಗಳ ಮನುವನ್ನು ರಿತು, ಕಾಮಕೋರ್ಯಗಳಿಲ್ಲದೆ, ಕೇವಲ ಲೋಕಹಿತಬುದ್ಧಿಯಿಂದಲೇ ಪ್ರವರ್ತಿಸುವ ಪಂಡಿತರ ತೀವ್ರಾನಿನವು ಧರ್ಮವಾಗುವುದು. ಇದೇ ತತ್ತ್ವವನ್ನೇ ಈ ಉಪನಿಷತ್ವಕ್ಕೆನು ಪ್ರತಿಪಾದಿಸುತ್ತದೆ:—

ಅಥ ಯದಿ ತೇ ಕರ್ಮವಿಚಿಕಿತ್ಸಾ ವಾ ವೃತ್ತವಿಚಿಕಿತ್ಸಾ ವಾ ಸ್ವಾತ್ಮಾ |  
ಯೇ ತತ್ತ್ವಬ್ರಾಹ್ಮಣಾಃ ಸಂಮರ್ಶಿಣಃ | ಯುಕ್ತಾ ಆಯುಕ್ತಾಃ | ಅಳಿಕಾಂತಾಃ ಧರ್ಮಕಾರ್ಮಾಃ ಸ್ವಾತ್ಮಾಃ | ಯಥಾ ತೇ ತೇವು ವರ್ತೇರನಾ | ತಥಾ ತೇಮು ವರ್ತೇಧಾಃ ||

(ನಿನಗೆ ಕರ್ಮವ್ಯವಸ್ಥೆ ಕುರಿತಾಗಲಿ ನಡವಳಿಕೆಯನ್ನು ಕುರಿತಾಗಲಿ ಸಂದೇಹವುಂಟಾದರೆ, ಆಗ ಅಲ್ಲಿ ಯಾವ ಬ್ರಾಹ್ಮಣರು ವಿಚಾರಣೆಯಲ್ಲಾಗಿಯೂ, ಯೋಗ್ಯರಾಗಿಯೂ, ಅಕ್ಷರರಾಗಿಯೂ, ಧರ್ಮದಲ್ಲಿ ಆಸಕ್ತಿಯಿಲ್ಲವರಾಗಿಯೂ ಇರುವರೋ, ಅಂಥವರು ಆಯಾ ಸಂದಿಗ್ಗಿ ಸಂದರ್ಭಗಳಲ್ಲಿ ಹೇಗೆ ಹೇಗೆ ನಡೆದುಕೊಳ್ಳುವರೇಳೆ ಹಾಗೆ ಹಾಗೆ ನೀನು ನಡೆದುಕೊಳ್ಳುತ್ತಕ್ಕಂಥು.)

ಮನುಷ್ಯನು ಎಷ್ಟೇ ಬುದ್ಧಿ ವಂತನಾದರೂ (೧) (ಮೇಲೆ ವರಿಸಿರುವಂತೆ) ಅವನ ಬುದ್ಧಿಯು ಆಮೂಲಾಗ್ರಾಗಿ ಸ್ವತಂತ್ರಸಿ ಕೆಲಸಮಾಡುವುದು ಅಸಾಧ್ಯವಾದದ್ದು ರಿಂದಲೂ, (೨) ಬಂದು ವೇಳಿ ಅದು ಸ್ವಲ್ಪ ದೂರ ಸ್ವತಂತ್ರಸಿ ಕೆಲಸ ಮಾಡಬಹುದಾದರೂ ಇಂಥ ಸ್ವತಂತ್ರಕಾರ್ಯವು ಮನುಷ್ಯ ಮಾತ್ರನಿಗೆ ಸಹಜವಾಗಿರುವ ಕಾಮ ಕೋರ್ಧ ಮೋಹ ಲೋಭಾದಿಗಳಿಂದ ಕೆಟ್ಟುಹೊಗಬಹುದಾದದ್ದು ರಿಂದಲೂ, (೩) ಅಧವಾ ಹಾಗೋಂದು ವೇಳಿ ಕೆಡದಿದ್ದರೂ ಅವನಿಗೆ ತಕ್ಷಷ್ಮಿ ಜಾಳಿನಾನುಭವಗಳೂ ಇತರ ಪ್ರಮಾಣಗಳ ಸಾಹಾಯ್ಯವೂ ಇಲ್ಲದ ಕಾರಣಾದಿಂದ ಅವನ ಆ ಸ್ವತಂತ್ರಕಾರ್ಯದಲ್ಲಿ ಭಾರ್ಯಂತಿ ಪ್ರಮಾದಗಳಿರಬಹುದಾದದ್ದು ರಿಂದಲೂ, ಈಚಿನ ಜನರು ಮಾಡುವ ಸುಧಾರಣೆ ಅಧವಾ ತಿದ್ದು ಪಾಠು ಕೂಡಿದ ಮಟ್ಟಿಗೂ ವ್ಯಾದಾ ಚಾರಕ್ಕುನುಗುಣವಾಗಿರುವುದೇ ಲೇಸೆಂಬಿ ಅಭಿಪ್ರಾಯ ದಿಂದಲೇ, ಸಂದಿಗ್ಯ ವಿಚಾರಗಳಲ್ಲಿ ಸ್ವತಂತ್ರವಾಗಿ ಹೊಸ ತೀವ್ರಾನಕೊಡಲ್ಪೇ ವೇದಶಾಸ್ತ್ರಗಳನ್ನು ರಿತು ಪೂರ್ವಸಂಪ್ರದಾಯಗಳಲ್ಲಿ ಆದರವುಳ್ಳ ವಿದ್ವಾಂಸರೇ ಅರ್ಹರೆಂದು ಮೇಲಿನ ಶ್ರುತಿಸ್ಕೃತಿವಾಕ್ಯಗಳು ವಿಧಿಸಿರುವಂತೆ ತೋರುತ್ತದೆ.

ಅಂತೂ ಇಂತೂ ಸಮಾಜದ ಮಹಾಜನವೇ ಧರ್ಮಕ್ಕೆ ಸೆಲೆಮನೆಯೆಂದು ಹೇಳಿದಹಾಗಾಯಿತು. ಶ್ರುತಿಸ್ಕೃತಿಗಳು ರಾಜನಿಗೆ ಅಧಿನವಾದವುಗಳಲ್ಲ; ಸಂದಿಗ್ಯ ಪ್ರಕರಣಗಳಲ್ಲಿ ಹೊಸ ನಿಯಮಗಳನ್ನು ಕಲಿಸುವ ಶಿಷ್ಟರೂ ರಾಜನಿಗಧಿನರಲ್ಲ. ಶ್ರುತಿಸ್ಕೃತಿಗಳನ್ನು ಪ್ರಚಾರಗೊಳಿಸುವ ವಿದ್ವಾಂಸರೂ, ಅವುಗಳನ್ನು ಅನುವಾಂಸದಲ್ಲಿ ತೋರಿಸುವ ಕುಲವ್ಯಧರೂ, ಪೂರ್ವಪದ್ಧತಿಗಳ ರಹಸ್ಯವನ್ನು ರಿತು ಅವುಗಳನ್ನು ತಿದ್ದುವ ತತ್ತ್ವದರ್ಶಿಗಳೂ—ಇವರೆಲ್ಲರೂ ಮಹಾಜನರೆನ್ನಿಸಿಕೊಳ್ಳಬಯರು. ಇವರು ಸಮಾಜಕ್ಕೆ ಸೇರಿದವರು: ಸಮಾಜವು ಇವರಲ್ಲಿ ವಿಶ್ವಾಸವನ್ನಿಟ್ಟು ಇವರ ಉಪದೇಶಗಳನ್ನು ನುಸರಿಸುತ್ತದೆ. ಹೀಗೆ

ಅವರು ವಾಸ್ತೇವವಾಗಿ ಜನತೆಯ ಪ್ರತಿನಿಧಿಗಳು. ಹೀಗಿರಲಾಗಿ, ಪೂರ್ವ ವಚನದಿಂದಲೂ ಶಿವಾಚಾರದಿಂದಲೂ ತತ್ತ್ವಾರ್ಥಕರ ಬೋಧನೆಯಿಂದಲೂ ಯಾವ ನಿಯಮ ಪರಿಷ್ಕರಣೆಗಳನ್ನು ಸಮಾಜವು ಅಂಗೀಕರಿಸಿಕೊಳ್ಳುವುದೋ ಅದೇ ಧರ್ಮ. ಇಂಥ ಧರ್ಮವನ್ನು ನುಸರಿಸಿ ಅದರ ಸೇವೆಗೂ ಸ್ವರೂಪ ಅಧಿಕಾರವನ್ನು ಪಡೆದಿರುವವನೇ ರಾಜನು. ರಾಜನು ಧರ್ಮಾರ್ಥಿನನು; ಧರ್ಮವು ಸಮಾಜಾಧಿಕೃತವಾದದ್ದು; ಆದದ್ದರಿಂದ ರಾಜ್ಯಕ್ಕಿರು ಮೂಲಸ್ಥಾನವು ಸಮಾಜದ ಧಾರ್ಮಿಕ ಭಾವನೆಗಳಲ್ಲಿಯೇ ಇರುವುದೆಂಬುದು ಗಿಡಾಂತ. ಸಮಾಜದ ಧರ್ಮಾರ್ಥಕ್ಕಿರು ರಾಜಪದವಿಯು ಉಪಕರಣಮಾತ್ರವಾಗಿರುತ್ತದೆ. ಸಮಾಜವು ತನ್ನ ಧರ್ಮವನ್ನು ಬಿಟ್ಟರೆ, ಅಥವಾ ಬದಲಾಯಿಸಿದರೆ, ರಾಜನ ಶಕ್ತಿಗೆ ವ್ಯತ್ಯಾಸವು ಹಿಂದುಗೂಡಿ ಬರಲೇಬೇಕು. ಸಮಾಜವು ಯಾವುದನ್ನು ಧರ್ಮವೆಂದು ತಾನಾಗಿ ಅಂಗೀಕರಿಸಿಕೊಂಡಿರುವುದೋ ಅದನ್ನು ಕಾಪಾಡಲು ರಾಜದಂಡವೆಂಬೆಂದಾಯಿಸಿರುತ್ತದೆ.

---

## ೨. ರಾಜ್ಯದ ನ್ಯಾಯಿತ್ವ ಅರ್ಥವು

ರಾಜವರದವಿಯ ತರ್ಕಹದಿಯು ಹೀಗೆ ಸಮಾಜದ ಹೃದಯ ದಲ್ಲಿರುವುದೆಂಬುದು ಶರ್ಕರಾಡಿ ಅನುಮಾನಿಸಿ ಲೇಗಿಯಬೇಕಾದ ಮಾತೇನೂ ಅಲ್ಲ. ರಾಜನಾಗತಕ್ಕು ವನಿಗೆ ಪಟ್ಟಾಭಿವೇಕ ಮಾಡುವ ಸಮಯದಲ್ಲಿ ಹೇಳಬೇಕಾದ ಈ ವೇದಮಂತ್ರ ದಿಂದಲೇ ಆದು ಸ್ವಷ್ಟವಾಗುತ್ತದೆ:—

ವಿಶಾತ್ವ ಸರ್ವ ವಾಂಭಂತು |  
ಮಾತ್ವದ್ವಾಷಫುರುಧಿಭೃತ್ತಾ ||

[ಪ್ರಜಿಗಳ್ಲಿರು ನಿನ್ನನ್ನು ಬಯಸಲಿ; ಈ ರಾಷ್ಟ್ರವು ನಿನ್ನನ್ನು ಬಿಡದಿರಲಿ.]

ಸಾಂಗ್ರಹಕ್ಯೇವಾರ್ಥಯಜತೇ | ಇಮಾಂ ಜನತಾಗಾಂ ಸಂಗ್ರಹಾಂತಿ ||

[ಸಾಂಗ್ರಹಣಿ ಎಂಬ ಯಜ್ಞವನ್ನು ಮಾಡತಕ್ಕ ದ್ವಿ—ಈ ಜನತೆಯನ್ನು ಸಂಗ್ರಹಿಸಿಕೊಳ್ಳಬೇಕೆಂದು.]

ಪ್ರಚಾರಕ್ತಿದ್ಯೋತಕವಾದ ಇಂಥ ವಾಕ್ಯಗಳು ವೇದದಲ್ಲಿ ಹತ್ತಾರು ಕಡೆ ಇವೆ. ಅದಕ್ಕೆ ತಕ್ಕಂತೆ, ಶ್ರೀಮದ್ವಾರಮಾಯಣದಲ್ಲಿ ದಶರಥನು ರಾಮಚಂದ್ರನಿಗೆ ಯಾವರಾಜ್ಯವನ್ನು ಕೊಡಬೇಕೆಂದುದ್ದೇ ಇಂಥಿಸಿ,

ನಾನಾ ನಗರ ವಾಸ್ತವಾನ್ ಪೃಥಗ್ಜಾನಪದಾನಸಿ |  
ಸಮಾನಿನಾಯ ಮೇದಿನಾಯಃ ಪ್ರಧಾನಾಽ ಪೃಥಿವೀಪತೀನಾ ||  
ತತಃ ಪರಿಷದಂ ಸರ್ವ ಆಮಂತ್ರ್ಯ ವಸುಧಾಧಿಪಃ |  
ಹಿತಮುದ್ರಣಣಂ ಚೈವಮ್ ಉವಾಚ ಪೃಥಿತಂ ವಚಃ ||  
ಸೋತಂ ವಿಶ್ರಮಿಷಾಖಾವಿ ಪುತ್ರಂ ಕೃತಾಪ್ ಪ್ರಜಾಹಿತೇ |  
ಸನ್ನಿಕೃಷಾಪ್ಸಿಮಾನ್ ಸರ್ವಾನ್ ಅನುಮಾನ್ಯ ದ್ವಿಜರ್ಭಾನ್ ||  
ಯದೀದಂ ಮೇಯಸುರುವಾರ್ಥಂ ಮಯಾ ಸಾಧು ಸುಮಂತ್ರಿತಂ |  
ಭವಂತೋ ಮೇಯಸುಮನ್ಯಂತಾಂ ಕಥಂ ವಾ ಕರವಾಣ್ಯಹಂ ||

. . . . . . . . . . . . .

ತನ್ನ ಧರ್ಮಾರ್ಥವಿದುವಃ ಭಾವಮಾಜಾಯ ಸರ್ವಶಃ |  
 ಬ್ರಾಹ್ಮಣಾ ಜನಮುಖ್ಯಾಶ್ಚ ಪೌರಜಾನಪದ್ಯೇಸ್ವಹ ||  
 ಉಚುಶ್ಚ ಮನಸಾ ಜಾಳತಾಪ್ ವ್ಯಧಂ ದಶರಥಂ ನೃಪಂ |  
 ತಮೇವಂ ಗುಣಸಂಪನ್ಮುಂ ರಾಮಂ ಸತ್ಯಪರಾಕ್ರಮಂ ||  
 ಆಶಂಸತೇ ಜನಸ್ಸರ್ಪಃ ರಾಷ್ಟ್ರೀ ಪುರವರೇ ತಥಾ |  
 ಆಭ್ಯಂತರಶ್ಚ ಬಾಹ್ಯಶ್ಚ ಪೌರಜಾನಪದೋ ಜನಃ || ಇತ್ಯಾದಿ.

ನಾನಾ ಪಟ್ಟಣಗಳ ಜನರನ್ನೂ, ದೇಶದಲ್ಲಿಯ ಬೇರೆ ಬೇರೆ ಪ್ರಜಾವರ್ಗಗಳನ್ನೂ ಮುಖ್ಯಮುಖ್ಯರಾದ ರಾಜರುಗಳನ್ನೂ ಕರೆಯಿಸಿ ಸಭೀಮಾಡಿ, ಅವರನ್ನು ಕುರಿತು—“ಎಲ್ಲಿ ಸಭಾಸದರೆ, ನಾನು ಈ ನನ್ನ ಜೀವಣವಾದ ಶರೀರಕ್ಕೆ ವಿಶ್ರಾಂತಿಯನ್ನು ಬಯಸುತ್ತಿದ್ದೇನೆ. ನನ್ನ ಪೂರ್ವಿಕರು ಮಗನನ್ನು ಸಲಹಿದಂತೆ ಸಲಹುತ್ತಿದ್ದಿಲ್ಲ ಈ ರಾಜ್ಯವನ್ನು, ಇಲ್ಲಿ ನೆರೆದಿರುವ ಬ್ರಾಹ್ಮಣ ಶ್ರೀವರ್ತ ರಾಜು ಅನುಮತಿಯಂತೆ, ನನ್ನ ಮಗನಿಗೆ ವಹಿಸಿಕೊಡಬೇಕೆಂದಿದ್ದೇನೆ. ನನ್ನ ಈ ಆಶೀರ್ವಾತನೆಯಂತೆ ನಮ್ಮ ಗಳಿಗೆ ಸಾಧುವಾದದ್ದೇಂದು ತೋರಿದರೆ ನನಗೆ ತಮ್ಮ ಸಮ್ಮತಿಯನ್ನು ಅಪಣ ಕೊಡಿಸೋಣವಾಗಲಿ.”—ಹೀಗೆಂದು ದಶರಥ ಮಹಾರಾಯನು ಪ್ರಾರ್ಥಿಸಿದನು. ಅದನ್ನು ಕೇಳಿದ ಸಭಿಕರು ಅಕ್ಕಂತಹ ಪರಮಾತ್ಮಾವರಾದರು. ಅದರಿಂದ ಮಟ್ಟಿದ್ದ ಕೇಳಿಲಾಹಲನಾದವು ದಿಕ್ಕುಗಳನ್ನು ಅಲುಗಾಡಿಸುವಂತೆ ಇತ್ತು. ಆಗ ಬ್ರಾಹ್ಮಣರೂ ಜನಮುಖ್ಯರೂ (ಎಂದರೆ ಪ್ರಜಾಪತಿಸಿದಿಗಳೂ) ಪಟ್ಟಣ ಹಳ್ಳಿಗಳ ಪ್ರಜೆಗಳೂ ಕೊಡ ವ್ಯಧಾನಾದ ದಶರಥನ ಅಭಿಪ್ರಾಯವನ್ನು ತಿಳಿದವರಾಗಿ, ರಾಮನ ಗುಣಾತಿಶಯಗಳನ್ನು ಪರಿಪರಿಯಾಗಿ ಕೊಂಡಾಡಿ, “ಆತನು ಸ್ವಜನರ ಯೋಗಕ್ಕೇ ಏಮನನ್ನು ವಿಚಾರಿಸುವಂತೆ ಪ್ರಜೆಗಳ ಯೋಗಕ್ಕೇ ಏಮಗಳನ್ನು ವಿಚಾರಿಸುತ್ತಿರುವನು; ಆತನು ಪ್ರಜಾವಾಲನ ತತ್ತ್ವಜ್ಞನು; ಮುಖ್ಯ ನಗರಗಳಲ್ಲಿಯೂ ಗ್ರಾಮಗಳಲ್ಲಿಯೂ, ಒಳಗೂ ಹೊರಗೂ, ಪೌರರೂ ಜಾನಪದರೂ ರಾಮನನ್ನು ಹೊಗಿಳುತ್ತಿರುವರು; ಆತನನ್ನು ಯುವರಾಜಪದವಿಯಲ್ಲಿ ನೋಡಲು ನಾವು ಆಶೀಯಜ್ಞವರಾಗಿದ್ದೇವೆ. ಆತನಿಗೆ ತಾವು ಪಟ್ಟಿನನ್ನು ಕಟ್ಟಿಬಹುದು.”—ಎಂದು ಹೇಳಿ ಅನುಮತಿಯನ್ನಿತ್ತರು. ಅದರಿಂದ ದಶರಥನು ಪರಮ ಸಂತುಷ್ಟಿನಾಗಿ, ಪಟ್ಟಾಪ್ಯಭಿಷೇಕೋತ್ಸವಕ್ಕೆ ಬೇಕಾದುದನ್ನೇಲ್ಲ ಸಿದ್ಧಪಡಿಸಬೇಕೆಂದು ವಸಿಸ್ತಾದಿ ಬ್ರಾಹ್ಮಣರಿಗೆ ಹೇಳಲು, ಆ ವಾಕ್ಯವನ್ನು ಕೇಳಿದ ಆ ಮಹಾಸಭೀಯಲ್ಲಿ ಮಹತಾದ ಜನಪೋಷವು ಉಂಟಾಯಿತು. ಕೇಲವು ಕಾಲದ ಮೇಲೆ ಆ ಜನಪೋಷವು ಶಾಂತವಾಗಲು ಮುಂದಿನ ಕಾರ್ಯಗಳು ನಡೆಯಲಾರಂಭವಾಯಿತು.

ಈ ಕಥೆಯು ವಿವರವನ್ನು ಕೆವಡಿತಾಮಹನಾದ ವಾರ್ತೆ ಇಂತಹು ವಿಸ್ತಾರವಾಗಿ ಬಹು ಮನೊಹರವಾದ ರೀತಿಯಲ್ಲಿ ವರ್ಣಿಸಿರುತ್ತಾನೆ. ಆತನು ಉಪಯೋಗಿಸಿರುವ ಮಾತುಗಳೇ ರಾಜ್ಯವಿಷಯ ದಲ್ಲಿ ಪ್ರಚಾರಗೆಕ್ಕಿದ್ದ ಅಧಿಕಾರವನ್ನು ಚೆನ್ನಾಗಿ ಬೋಧಿಸುತ್ತಿದೆ. “ನಗರ ವಾಸ್ತವ್ಯ”, “ಜಾನಪದ”, “ಪಾರ”, “ಪರಿಷದ್”, “ಅನುಮನನ”, “ಅನುಮತಿ”, “ಜನಮುಖ್ಯ”, “ಪ್ರಜಾಪಾಲನ ತತ್ತ್ವಜ್ಞ”, “ಜನಫೋನ್”, — ಈ ಪದಗಳು ಗಳಿಲ್ಲವೂ ಪ್ರಜಾ ಪ್ರಾಧಾನ್ಯವನ್ನು ತೋರಿಸತಕ್ಕ ಪದಗಳು. “ಜಾನಪದ”, “ಜನಫೋನ್” ಮುಂತಾದ ಪದಗಳಂತೂ ಪುನಃ ಪುನಃ ಪ್ರಯುಕ್ತವಾಗಿವೆ. ಇದರಿಂದ, ಪೂರ್ವಕಾಲದಲ್ಲಿ ಜನವಾಕ್ಯವು (ಪಬ್ಲಿಕ್ ಬೆನಿಯನ್) ನಮ್ಮ ದೇಶದಲ್ಲಿ ರಾಜಕೀಯ ಶಕ್ತಿಯಭ್ಯಾದಾ ಗಿತ್ತಿಂಬುದು ಬರಿಯ ಉಹೆಯ ಮಾತ್ರಲ್ಲ ವೆಂದೂ, ಅದು ಇತಿಹಾಸ ಸಮಾಜತಿವಾದ ಸಿದ್ಧಾಂತವೆಂದೂ ಸ್ವಾಷಾಂಕಿತಿಗೊಂಡಿದೆ.

ಹಿಂದೂಗಳಲ್ಲಿ ವಾಸ್ತವಾಗಿ ಸಮಾಜಕ್ಕೆ ಮೇಲ್ಪಟ್ಟ ದ್ವಿನ್ನಿ ಸಿಕೊಂಡಿರುವ ಲೌಕಿಕ ವ್ಯಾಪಾರವು ಯಾವುದೂ ಇಲ್ಲ ವೆಂದು ಹೊರುತ್ತದೆ. ಮನೆಯಲ್ಲಿ ಯಾವ ಕೆಲಸ ನಡೆಯಬೇಕಾದರೂ, ಮೊದಲು “ಮಹಾಜನ್ಯಃ ಸಹ ಸ್ವಸ್ತಿ ಪುಣ್ಯಾಹ ವಾಜನಂ ಕರಿಷ್ಯೇ” ಎಂದು ಹೇಳುವುದು ಆಯರ ಸಂಪ್ರದಾಯ. ಏವಾಹಕಾಲದಲ್ಲಿ ಹೆಣ್ಣಿನ ತಂದೆಯು ಸಭಿಕರನ್ನೆಲ್ಲಾ ಕುರಿತು “ಕನ್ನಾದಾನಕ್ಕು ಪ್ರಾಯಿ? ” ಎಂದು ಕೇಳುವ ವಾಡಿಕೆಯು ಈಗಲೂ ಉಂಟು. ಹೀಗೆ ಗೃಹಕಾರ್ಯಗಳಲ್ಲಿ ಸಹ ಮಹಾಜನರ ಅಧಿಕಾರವನ್ನು ಅಂಗೀಕಾರಮಾಡಿಕೊಂಡಿದ್ದ ನಮ್ಮ ಪೂರ್ವಕರು ರಾಜ್ಯದಂಢ ದೊಡ್ಡ ವಿಷಯದಲ್ಲಿ ಮಹಾಜನರನ್ನು ಗಣನೆಗೆ ತಾರದೆ, ಎಲ್ಲ ಅಧಿಕಾರವನ್ನೂ ರಾಜನೆಂಬಿಬ್ಬ ನಿರಂಕುಶವ್ಯಕ್ತಿಯ ಕೈಯಲ್ಲೇ ಬಿಟ್ಟಿದ್ದರೆಂದು ಹೇಳುವುದು ಅತಿಸಾಹಸನಾದಿತ್ತ.

ಹೀಗೆ ರಾಜ್ಯಕ್ಕೆಯ, ಅಥವಾ ಸ್ವಾಮ್ಯದ, ಅಥವಾ ರಾಜ್ಯಧಿಕಾರದ ಮೂಲವು ಪ್ರಜೀಗಳ, ಅಥವಾ ಸಮಾಜದ, ಒಪ್ಪಿಗೆಯಲ್ಲಿರುವುದೆಂಬುದು ಆಯಾ ಮತವೆಂದು ಸಿದ್ಧವಾಗುತ್ತದೆ. ಇದನ್ನು ಕನ್ನಡ ಕವಿಯೊಬ್ಬನು ಹೀಗೆ ತಿಳಿಸಿದ್ದಾನೆ.—

ಗುರು ದೈವಂ ವಿದ್ಯಾಧಿರ್ಗೆ |  
ತರುಣಿಗೆ ಪತಿ ದೈವಮ್ ಉಳಿದ ಮನುಜರ್ಗೆಲ್ಲಂ ||  
ಶೋರೆನನೆ ದೈವಂ ಜಗದೋಳಗ್ |  
ಅರಸಿಂಗಂ ಪ್ರಜೀಯೆ ದೈವಮ್ ಎಲೆ ಗುಣರತ್ನಾ ||

### ಪಾಶ್ಚಾತ್ಯ ಮತ

ರಾಜ್ಯಕ್ಕೆಗೆ ಮೂಲವಾವುದೆಂಬ ವಿಷಯದಲ್ಲಿ ಪಾಶ್ಚಾತ್ಯರಲ್ಲಿ ಬಹುದಿನಗಳಿಂದ ವಾದವಿವಾದಗಳು ಹೇರಳವಾಗಿ ನಡೆದು ಕೊಂಡು ಬಂದಿವೆ. ಇಂಗ್ಲೆಂಡಿನಲ್ಲಿ ಬಹು ಹಿಂದಿನ ಕಾಲದಿಂದ ರಾಜನು ಮಹಾಜನರ ಇಷ್ಟವನ್ನು ನುಸರಿಸಿ ಆಳುವುದೇ ವಾಡಿಕೆಯಾಗಿ ಬಂದಿದ್ದರೂ, ಕ್ರಿಸ್ತಶಕ ಹದಿನೇಳನೆಯ ಶತಮಾನದಿಂದಿಚೆಗೆ ಬಂದ ದೊರೆಗಳು ತಾವು ದೈವಪ್ರಸಾದದಿಂದ (ಹಿವೇನ್ ರ್ಯಾಟ್) ಪ್ರಭುಗಳಾದವರೆಂದೂ, ತಮ್ಮನ್ನು ಮಾತನಾಡಿಸಲು ಯಾವ ಮನುಷ್ಯನಿಗೂ ಅಧಿಕಾರವಲ್ಲವೆಂದೂ, ಭಗವಂತನ ಸಾಕಾಶ ಪ್ರತಿನಿಧಿಗಳೇ ತಾವೆಂದೂ ಕೊಚ್ಚಿಕೊಳ್ಳಲಾರಂಭಿಸಿದರು. ಇದರಿಂದ ಪ್ರಜಾವರಗ್ರಹ್ಯ ಅಸಮಾಧಾನವುಂಟಾಗಿ ಕೆಲವು ಕಾಲದ ತರುವಾಯ ರಾಜ್ಯವಿಷಯ ನಡೆದು, ಆಮೇಲೆ ಪ್ರಜಾಪ್ರಮುಖರು ಬೇರೆಂದು ಮನಸೆತನದ ಅರಸೆಮಗನನ್ನು ಕರೆಯಿಸಿ ಆತನಿಗೆ ಪಟ್ಟವನ್ನು ಕಟ್ಟಿದರು. ಈ ವ್ಯಾತ್ಯಾಸ ನಡೆದಬಳಿಕ (ಗಳಲಲ ನೆಯ ಇಸ್ಟ್) ರಾಜ್ಯಕ್ಕೆ ಯಿರುವುದು ಪ್ರಜೀಯಲ್ಲಿಯೇ ಎಂಬುದಕ್ಕೆ ಸಂದೇಹವಲ್ಲಂತಾಯಿತು. ಹೊಸರಾಜನಿಗೆ ಪಟ್ಟಕಟ್ಟುವ ಕಾಲದಲ್ಲಿ ಇಂಗ್ಲೆಂಡಿನ ಜನರು ಪ್ರಕಟಪಡಿಸಿದ ಬಂದು ಪ್ರಜಾಸ್ವತ್ವನಿರೂಪಣಿಯಲ್ಲಿ

ತಮ್ಮ ಹಿಂದಿನ ದೊರೆಯು ಮಾಡಿದ್ದ ಅನ್ಯಾಯಗಳನ್ನು ಉದಾ ಟಿಸಿ, ಮುಂದಕ್ಕೆ ರಾಜನು ಪಾಲ್‌ಮೆಂಟ್ ಸಭೆಯ ಅನುಮ ಯಿಲ್ಲದೆ ಕಾನೂನುಗಳನ್ನು ತಿದ್ದಿಲಾಗದೆಂದೂ, ತೆರಿಗಿಗಳನ ಹಾಕಲಾಗದೆಂದೂ, ಪಾಲ್‌ಮೆಂಟಿನ ಸದಸ್ಯರುಗಳನ್ನು ಚುನ ಯಿಸುವ ವಿಷಯದಲ್ಲಿ ರಾಜನು ಪ್ರವೇಶಿಸಲಾಗದೆಂದ ಮುಂತಾಗಿ ಸಾರಿ, ತಮ್ಮ ಅಧಿಕಾರವನ್ನು ಸ್ಥಿರಪಡಿಸಿಕೊಂಡರ ಅಲ್ಲಿಂದ ಕೆಲವು ವರ್ಷಗಳು ಕಳೆದಮೇಲೆ ಅವೆರಿಕಾ ಖಂಡದ ಹೊಸದಾಗಿ ಸ್ವಾಸ್ಥ್ಯಗಳನ್ನು ಕಟ್ಟಿಕೊಂಡು ನೇಲಸ್ವ ಇಂಗ್ಲಿಷ್ ಜನರಿಗೂ ಇಂಗ್ಲೆಂಡ್ ದೇಶದ ಸರ್ವಾರಕ್ಷ ಕಲಹ ಬಂದು, ಕೊನೆಗೆ ಆ ಸ್ವಾಸ್ಥ್ಯಗಳವು ತಾವೇ “ಸಂಯುಕ್ತರಾಷ್ಟ್ರ” ಹೆಂಬ (ಯುಸ್ಟಿಟೀಡ್ ಸ್ಪೇಟ್ಸ್) ಹೆಸಡೆ ಸ್ವತಂತ್ರರಾಜ್ಯವನ್ನು ಸ್ಥಾಪಿಸಿಕೊಂಡರು. ಆಗ (ಕ್ರಿ. ೧೯೫೬) ಅವರು ಪ್ರಸಿದ್ಧಗೊಳಿಸಿದ ಸ್ವಾಧಿಕಾರ ನಿರೂಪ ಯಲ್ಲಿ ಹೀಗೆ ಹೇಳಿರುವರು :—

ಸೃಷ್ಟಿಕರ್ತನು ಮನುಷ್ಯರಿಗೆ ಕೆಲವು ಪರಾಧಿನವಡಿಸಲಾಗದ ಸ್ವ (ಹಕ್ಕು)ಗಳನ್ನು ಅನುಗ್ರಹಿಸಿರುವನು ; ಜೀವಿಸುವಿಕೆ, ಸ್ವಾತಂತ್ರ್ಯ, ಸು ಸಂಪಾದನೆಯ ಪ್ರಯತ್ನ—ಇವು ಆ ಹಕ್ಕುಗಳ ಪ್ರಕ್ರಿಯೆ. ಈ ಹಕ್ಕುಗಳನ ಉಳಿಸುವುದಕಾಗಿ ಜನಾಂಗಗಳಲ್ಲಿ ಸರಕಾರಗಳು ಏರಿಟ್‌ಟಿರುತ್ತ ಸರಾರಗಳು ತಮ್ಮ ನ್ಯಾಯವಾದ್ದ ಅಧಿಕಾರಗಳನ್ನು ಆಳಲಿಡತಕ್ಕ ; (ಪ್ರಜಾಗಳ) ಅನುಮತಿಯಿಂದ ಪಡೆಯುತ್ತವೆ. ಯಾವಾಗ ಒಂದು ರಾಜ್ಯವಾದಕ್ಕೆ ಮತ್ತು ಮೇಲಿನ ಉದ್ದೇಶಗಳಿಗೆ ಹಾನಿಯನ್ನು ಒಟ್ಟಿರುವುದೋ ಆಗ ಅದನ್ನು ಬಿಡಲಾಯಿಸುವುದಕ್ಕಾಗೆ ಗೆಲಿ, ಅದನ ಕಿರುಹಾಕಿ ಬೇರೆಂದು ಹೊಸ ಸರ್ವಾರವನ್ನು ಸ್ಥಾಪಿಸಿಕೊಳ್ಳುವ ಕಾಳಾಗೆ ಪ್ರಜಾಗಳಿಗೆ ಹಕ್ಕು ಒಟ್ಟಿರುವುದು.

ಅಲ್ಲಿಂದೇಚೆಗೆ ಘಾರನ್ನು ದೇಶದಲ್ಲಿ ಮಹಾಕಾರ್ಯಾಂತಿಯೋಂ ನಡೆಯಿತು (ಕ್ರಿ.ತ. ೧೯೫೬). ಅಲ್ಲಿಯ ರಾಜನು—“ರಾಜ್ಯವೆನಾನೇ ರಾಜ್ಯ” ಎಂದು ಹೇಳಿಕೊಳ್ಳುತ್ತ, ದೇಶವನ್ನು ತನ್ನ ಶಾಸನಿ ಸ್ವತ್ತಿನಂತೆ ಭಾವಿಸಿಕೊಂಡು, ಪ್ರಜಾ

ಕಾರವನ್ನು ಅಂಗಿಂತಿರಿಸಿನೆಂದು ಶಪಥತೀರ್ಣಿದ್ದನು. ಕಾಲಕ್ರಮದಲ್ಲಿ ರಾಜ್ಯಯಂತ್ರವು ಕೆಟ್ಟು, ಜನರಿಗೆ ಕವ್ಯಗಳು ದುಸ್ಸಿಹವಾದ ಬಳಿಕ ಫೋರವಾದ ದಂಗೆಯಾಗಿ, ಕಡೆಗೆ ಪ್ರಜಾಪ್ರಭುತ್ವವು ಸಾಧಿತವಾಯಿತು. ಯೂರೋಪು ಖಂಡದಲ್ಲಿ ಮೊದಲನೇಯ ಜಗದ್ಯುದ್ಧದಿಂದೀಚೆಗೆ (೧೯೧೪-೧೯) ರವ್ಯಾ, ಜಮಫನಿ ಮೊದಲಾದ ಅನೇಕ ರಾಜ್ಯಗಳಲ್ಲಿ ಸಂಕೊಣೀಭೆ ನಡೆದು, ರಾಜ ಪದವಿಯೇ ಲುಪ್ತವಾಗಿ, ಪ್ರಜಾಧಿಪತ್ಯವು ಏರ್ಪಟಿದೆ. ಇದೆ ಲ್ಲವೂ ಜರಿತ್ತೆಯ ಮಾತಾಯಿತು.

**ರಾಜ್ಯಶಾಸ್ತ್ರಶೋಧಕರು ಸಹ ರಾಜ್ಯಶಕ್ತಿಗೆ ಪ್ರಜೀಯೇ ಮೂಲಾಧಿವಾಗ್ನಂವೇದು ಹೇಳಿರುವರು :—**

ಒಂದು ದೇಶದ ಪ್ರಜೀಯ ಅಧಿಕಾಂಶವೇ ಒಂದರ್ಥದಲ್ಲಿ ಅಲ್ಲಿಯ ರಾಜ್ಯಾಧಿಕಾರದ ಪರಮ ಸಿಧಿಯಂಬುದನ್ನು ನಾವು ಒಪ್ಪಲೇಬೇಕು.... ಜನದ ದಂಗೆಯ ಭಯವು ಸರ್ಕಾರವನ್ನು ಹದಿನಲ್ಲಿದ್ದುವುದೆಂಬಂಶವನ್ನು ನಾವು ಎಷ್ಟುಮಟ್ಟಿಗೆ ಒಪ್ಪಿಕೊಳ್ಳುವೇ ಅಷ್ಟುಮಟ್ಟಿಗೆ, ಅತಿ ಸ್ವಲ್ಪ ವಾಗಿ ಪ್ರಜಾಪಾತ್ರಾಭಲ್ಯವೆಂಬುದಲ್ಲಿ ಸಹ, ರಾಜ್ಯಾಧಿಕಾರವನ್ನು ಪ್ರಜೀಗಳೇ ತಮಗೆ ತಿಳಿಯಂತೆ ನಡಸುತ್ತಿರುವರೆಂಬುದನ್ನು ನಾವು ಒಪ್ಪಿಕೊಳ್ಳಬೇಕಾಗುವುದು.—ಇದು ಸಿಡ್ಜ್‌ವಿಕ್‌ ಎಂಬಾತನ ಹೇಳಿಕೆ.<sup>೯</sup>

ಕಡೆಯಲ್ಲಿ ಯಾವ ಸಂಸ್ಥೆಯ ಅಭಿಮತಕ್ಕೆ ಒಂದು ರಾಜ್ಯದ ಪ್ರಜೀಗಳು ವಿಧೀಯರಾಗಿ ನಡೆದುಕೊಳ್ಳುವರೋ ಆ ಸಂಸ್ಥೆಯು ಅಲ್ಲಿಯ ಅತ್ಯಂತ ಸ್ವಾಮಿತ್ವವೆಂಬುದು, ಅಥವಾ ಮೇಲ್ಮಟ್ಟದ, ರಾಜ್ಯಸಂಸ್ಥೆಯನಿಸುವುದು. ಈ ಅರ್ಥದಲ್ಲಿ, ಬೃಟಿಷ್ ದ್ವೀಪಗಳಲ್ಲಿ, ಪಾಲೀಮೆಂಟ್ ಸಭೆಗೆ ಸದಸ್ಯರನ್ನು ಚುನಾಯಿಸುವ ಪ್ರಜೀಗಳೂ ಅಲ್ಲಿಯ ರಾಜ ಶ್ರೀಮಂತರುಗಳೂ ಸೇರಿದರೆ ಆಗುವ ಸಂಘವೇ ಅತಿ ಮುಖ್ಯವಾದ ರಾಜ್ಯಶಕ್ತಿಯುಳ್ಳದೆಂದು ಹೇಳ

<sup>೯</sup> We must admit that there is a certain sense in which the mass of people in any country may be said to be the ultimate depository of supreme political power. . . . So far as we recognize the fear of disorder as an actual force restraining government, we must correspondingly recognize an unconscious exercise of political power by the people at large, even in the least democratic communities.

ಬಹುದು; ಅಥವಾ ರಾಜ ಶ್ರೀಮಂತರುಗಳನ್ನು ಬಿಟ್ಟು ಪ್ರಚೆಯೇ ರಾಜ್ಯಶಕ್ತಿಯುಳ್ಳ ಸಂಸ್ಥೆಯೆಂದು ಹೇಳಿದರೂ ಹೇಳಬಹುದು. ಏಕೆಂದರೆ, ಬ್ರಿಟಿಷ್ ಸರ್ಕಾರವು ತೀವ್ರಾ ನಿಸಬ್ದೀಕಾಗುವ ಎಲ್ಲ ವಿಷಯಗಳಲ್ಲಿಯೂ ಪ್ರತಿನಿಧಿಗಳನ್ನು ಒಂದುವರರಿಷ್ಟುವೇ ಕಡೆಗೆ ಪ್ರಬಲಿಸುವುದು ಖಂಡಿತ. ಪ್ರತಿನಿಧಿಕರ್ತರುಗಳ ಇವ್ವೇ ಕೊನೆಗೆ ಸ್ಥಿರವಾಗುವ ರೀತಿಯಲ್ಲಿ (ಬ್ರಿಟನ್ನಿನ) ರಾಜ್ಯವ್ಯವಸ್ಥೆಯು ರಚಿತವಾಗಿದೆ . . . ರಾಜಶಕ್ತಿಗೆ ಹೊರಗಿಸಿದುಂಟೂ ಗುವ ತಡೆಯೋಂದುಂಟು. ಅದಾವುದೆಂದರೆ—ಪ್ರಚೆಗಳು, ಅಥವಾ ಅವರಲ್ಲಿ ಬಹುಮಂದಿ, ತನ್ನ ಆಜ್ಞೆಗಳನ್ನು ಉಲ್ಲಂಘಿಸಿಯಾರು, ಅಥವಾ ಎದುರಿಸಿಯಾರು—ಎಂಬ ಸಂದೇಹ ಅಥವಾ ಭಯ. ಈ ತಡೆಯು ಅತ್ಯಂತ ನಿರಂಕುಶವಾದ ಪ್ರಭುತ್ವದಲ್ಲಿ ಕುದಡ ಇದ್ದೇ ಇರುವುದು . . . ನಿರಂಕುಶರಾಜನ ಅಧಿಕಾರವೂ ಸಹ ತನ್ನ ಪ್ರಚೆಗಳು, ಅಥವಾ ಅವರಲ್ಲಿ ಹಲವಾದರೂ, ತನ್ನ ಆಜ್ಞೆಗಳನ್ನು ಸೀಕರಿಸಲು ಸಿದ್ಧರಾಗಿರುವರೆಂಬ ಭರವಸೆಯ ಮೇಲೆ ಸಿಂತಿರುತ್ತದೆ; ಆದರೆ ಜನ ಹೀಗೆ ವಿಧೀಯರಾಗಿರಲು ಸಿದ್ಧರಾಗಿರುವುದಕ್ಕೆ ಮಿತಿಯಂಟು . . . ರಾಜಶಕ್ತಿಗೆ ಒಳಗಿಸಿದಲೂ ಒಂದು ತಡೆಯುಂಟು. ಅದು ಸ್ವಭಾವಜನ್ಯವಾದುದು. ಎಂಥ ನಿರಂಕುಶನಾದ ರಾಜನಾದರೂ ಅವನು ತನ್ನ ಗುಣಕ್ಕನುಸಾರವಾಗಿ ತನ್ನ ಸಾಮಾನ್ಯವನ್ನು ಚಲಾಯಿಸುವನು; ಅವನ ಆ ಗುಣವು ಅವನ ಸುತ್ತ ಮುತ್ತಲಿನ ಸಂದರ್ಭಗಳು, ಅವನ ಕಾಲದ ನೀತಿಭಾವನೆಗಳು, ಅವನ ಸಮಾಜದ ಸ್ಥಿತಿ—ಇವುಗಳಗಳನುಸಾರವಾಗಿರುತ್ತದೆ. (ಹೀಗೆ ಎರಡು ರೀತಿಗಳಲ್ಲಿಯೂ ರಾಜ್ಯಶಕ್ತಿಯು ಸಮಾಜದ, ಅಥವಾ ಪ್ರಚೆಯ, ಇವಾಗ್ನಿಸಷ್ಟಗಳಿಗೆ ಒಳಪಟ್ಟಿದಾಗಿರುತ್ತದೆ.)—ಇದು ಎ. ವಿ. ದ್ಯೇಸಿ ಎಂಬವರ ಅಭಿಪ್ರಾಯ.<sup>10</sup>

<sup>10</sup> That body is politically sovereign or supreme in a State the will of which is ultimately obeyed by the citizens of the State. In this sense the electors of Great Britain may be said to be, together with the Crown and the Lords, or perhaps, in strict accuracy, independently of the King and the Peers, the body in which sovereign power is vested. For the will of the electorate is sure ultimately to prevail on all subjects to be determined by the British Government. The arrangements of the constitution are such that the will of the electors shall always in the end assert itself as the predominant influence. . . . The external limit to the real power of a sovereign consists in the possibility or certainty that his subjects, or a large number of them, will disobey or resist his laws. This limitation

ರಾಜ್ಯಶಕ್ತಿಯು ನಿಯಮಿತನಾದ ಯಾವನೋ ಒಬ್ಬನಲ್ಲ ಅಥವಾ ಸ್ವಲ್ಪ ಮಂದಿಯಲ್ಲಿ ಇರುವುದೆಂದು ಹೇಳಲಾಗುವುದಿಲ್ಲ ; ಸಾಮಾಜಿಕ ಪ್ರಯೋಜನದ್ವಾರಾ ಯಿಂದ ಏಕೇಭವಿಸಿದವರೂ ಅನ್ಯೋನ್ಯಾಭಿಮಾನವುಳ್ಳ ವರೂ ಆದ ಪ್ರಜಿಗಳ ಮನಸಿನಲ್ಲಿ ಹುಟ್ಟಿ, ಕೈಗೆ ಸಿಕ್ಕುದುದಾಗಿರುವ, ಯಾವ ಆಶೀಂಗಳ ಸಮುಚ್ಚಯವನ್ನು ನಾವು ಜನಮನೆಗಳನ್ನೆಂದು ಕರೆಯುತ್ತೇ ನೆಯೋ ಅದರಲ್ಲಿಯೇ ರಾಜ್ಯಶಕ್ತಿಯು ಇರುವುದು.— ಇದು ಟಿ. ಎಚ್. ಗ್ರೀನ್ ಎಂಬವರ ಮತ್ತ.<sup>11</sup>

ಈ ಮೇಲಿನ ವಾಕ್ಯಗಳನ್ನೆಲ್ಲ ಪರಾಮರ್ಶಿಸಿ ನೋಡಿದರೆ ಪಾಶ್ಚಾತ್ಯರ ಮತಕ್ಕೂ ನಮ್ಮುವರ ಮತಕ್ಕೂ ವ್ಯತ್ಯಾಸವೇನೂ ಹೆಚ್ಚಾಗುತ್ತಿರುವಂತೆ ತೋರುವುದಿಲ್ಲ. ನಮ್ಮಲ್ಲಿ ರಾಜನು ಧರ್ಮಕ್ಕೆ ಒಳಪಟ್ಟಿವನು; ಧರ್ಮವು ಸಮಾಜನಿಷ್ಠವಾದದ್ದು,—ಎಂದರೆ ಪ್ರಜಾಸಮಾಜದಲ್ಲಿರತಕ್ಕದ್ದು. ಪ್ರಜೀಯ ಧರ್ಮವನ್ನು ಆಗ ಮಾಡಿಸುವುದಕ್ಕಾಗಿಯೇ ರಾಜನು ನಿಯಮಿತನಾದವನಾದ ಕಾರಣ, ಅವನು ಆ ಪ್ರಜೀಯ ಮೇಲೆ ಆ ಧರ್ಮಕ್ಕೆ ಅನುಸಾರ ವಾದ ಮತ್ತು ಅದಕ್ಕೆ ವಿರೋಧವಾಗದ ಅಧಿಕಾರವನ್ನು ಪಡೆದಿರುತ್ತಾನೆ. ಪಾಶ್ಚಾತ್ಯರಲ್ಲಿ ರಾಜನು ಪ್ರಜಾಭಿಮತಕ್ಕೆ ಒಳಪಟ್ಟಿವನು. ಪ್ರಜಾಭಿಮತವಾದರೇ ಅವರ ಧರ್ಮವನ್ನು—ಎಂದರೆ

---

exists even under the most despotic monarchies. . . . The authority even of a despot depends upon the readiness of his subjects or of some portion of his subjects to obey his behests ; and this readiness to obey must always be in reality limited. . . . The internal limit to the exercise of sovereignty arises from the nature of the sovereign power itself. Even a despot exercises his powers in accordance with his character, which is itself moulded by the circumstances under which he lives, including under that head the moral feelings of the time and the society to which he belongs.

—A. V. DICEY

<sup>11</sup> Sovereignty can no longer be said to reside in a determinate person or persons, but in that impalpable congeries of the hopes and fears of a people bound together by common interest and sympathy, which we call the common will.

—T. H. GREEN

ಯಾವ ವಿಧಿನಿಂದೇಧಗಳನ್ನು ಇವರು ಸರಿಯೆಂದು ಅಂಗೀಕರಿಸಿರುವರೋ ಅದನ್ನು - ಅನುಸರಿಸಿರುವುದು. ಹೀಗೆ ಲೋಕಾಂಗಿಕೃತವಾದ ಧರ್ಮವು ಯಾವ ದೇಶದಲ್ಲಿಯೇ ಅದರೂ ಬಹುಮಟ್ಟಿಗೆ ಸಮ್ಮತಪ್ರತಿಸ್ತುತಿಗಳಂಥವ್ಯಾಧವಜನ ಪೂರ್ವಸಂಪ್ರದಾಯಗಳನ್ನಾಗ್ರಯಿಸಿದ್ದಾಗಿಯೇ ಇರಬೇಕೆಂಬುದನ್ನು ಮೇಲೆ ತೋರಿಸಿದೆ. ಸಾರಾಂಶವೇನೆಂದರೆ, ಪಾಶ್ಚಾತ್ಯರೀತಿಯಲ್ಲಿ ನೋಡಿದರೂ, ಪಾರಸ್ತ್ಯರೀತಿಯಲ್ಲಿ ನೋಡಿದರೂ, ರಾಜ್ಯಶಕ್ತಿಯು ಸಮಾಜದಲ್ಲಿ ಹುಟ್ಟಿದ್ದಾಗಿ, ರಾಜನ ಅಧಿವಾರ ರಾಜ್ಯಾಂಗಿಕಾರಿಗಳ ಮುಖೀನ ಕೆಲಸಮಾಡುತ್ತದೆ. ಗ್ರಾಮಕ್ಕೆಲ್ಲ ಸೇರಿದ ಕರೆಯ ನೀರು ಮತ್ತೆಯಗಾರನ ಅಧಿವಾರ ನೀರುಗಂಟಿಯ ದ್ವಾರಾ ಹರಿದುಬಂದು, ಗ್ರಾಮಸ್ಥರೀಲ್ಲರ ಗಡ್ಡೆ ತೋಟಗಳನ್ನು ಸೇರುವಂತೆ, ಪ್ರಜೆಯಲ್ಲಿ ಸಮಾಜಕ್ಕೇನ ಉತ್ಪನ್ನವಾದ ಶಕ್ತಿಯು ರಾಜನ ಅಧಿವಾರ ಮಂತ್ರಮಂಡಲದ ದ್ವಾರಾ ಶಿಕ್ಷಣೀಕರಣಗಳ ರೂಪವನ್ನು ತಾಳಿಬಂದು ಪ್ರಜೆಯನ್ನೇ ಸೇರುವುದು.

ರಾಜ್ಯವೆಂಬುದು ಒಂದು ಮಹಾವ್ಯಕ್ತಿ. ಪ್ರಜೆಯೆಂಬುದು ಅದರ ಸಾವಿರ ಬೇರುಗಳು. ಈ ಬೇರುಗಳಲ್ಲಿಯ ಜೀವರಸವೇ ಸ್ವಾಮ್ಯಶಕ್ತಿ. ಆ ಸ್ವಾಮ್ಯರಸವು ಆ ಮರದ ಮುಂಡದಲ್ಲಿ ಹರಿಯಂತಿರುವಾಗ ಅದರ ಬೆಳವಣಿಗೆ. ಆ ಮುಂಡವೇ ರಾಜ. ಅದರ ನಾಲ್ಕಾರು ಕೊಂಬೆ ರೆಂಬಿಗಳೇ ನಾನಾ ಮಂತ್ರಾಂಧಿಕಾರಿಗಳು. ಅವುಗಳ ಮೇಲಣ ಹೂವು ಹಣ್ಣುಗಳೇ ಜನ ಜೀವನದ ಭಾಗ್ಯ.

## ಲ. ರಾಜ್ಯವ್ಯವಸ್ಥೆಯ ವಿಧಿವಿಧಾನಗಳು

ರಾಜ್ಯಶಕ್ತಿಯನ್ನು ಉಪಯೋಗಮಾಡತಕ್ಕ ವರು ಯಾವ ರೀತಿಯಲ್ಲಿ, ಯಾವ ನಿಯಮಗಳನ್ನು ಸುಸರಿಸಿ, ಸಡೆದರೆ ಅವರ ಅಧಿಕಾರವು ಧರ್ಮಕ್ಕೆ ತಕ್ಕಂತೆ ಇರುವುದು, ಆಥವಾ ಪ್ರಜಾ ಸಮೃತವಾಗಿರುವುದು—ಎಂಬುದನ್ನು ವಿಧಿಸತಕ್ಕದ್ದೇ ರಾಜ್ಯವ್ಯವಸ್ಥೆಯ ಉದ್ದೇಶ. ಎಂಥ ರಾಜನಾದರೂ ತನ್ನ ಅಧಿಕಾರವನ್ನು ಚಲಾಯಿಸುವುದರಲ್ಲಿ ಆತನು ಕೆಲಮಂದಿ ಅಧಿಕಾರಿಗಳ ಸಹಾಯವನ್ನು ಪಡೆಯಲೇಬೇಕನ್ನೇ? ಈ ಕಾರ್ಯಭಾರಿಗಳ ಕಾರ್ಯವಿಭಾಗವು ಹೇಗಿರಚೇಕು? ಅವರು ಕರ್ತವ್ಯಗಳನ್ನು ಬಿಡದಂತೆಯೂ ಏಂದಂತೆಯೂ ನೋಡಿಕೊಳ್ಳಲು ಯಾವ ಯಾವ ಏಷಾರ್ಟಿಗಳಿರಚೇಕು?—ಇವುಗಳನ್ನು ನಿಷ್ಕರ್ಷಣೆಸುವುದು ರಾಜ್ಯವ್ಯವಸ್ಥೆಯ ಕೆಲಸದ ಮುಖ್ಯಭಾಗ.

ರಾಜ್ಯವ್ಯವಸ್ಥೆಯು ಪಾಶ್ಚಾತ್ಯದೇಶಗಳಲ್ಲಿ ಕೆಲವೇಡೆ ಲಿಖಿತವಾದದಾಗಿಯೂ ಕೆಲವೇಡೆ ಲಿಖಿತವಾಗದಿಯೂ ಇರುತ್ತದೆ. ರಾಜ್ಯಶಕ್ತಿಯು ಯಾವ ಸಂಸ್ಥೆಗಳ ಮೂಲಕ ಪ್ರಯುಕ್ತವಾಗಬೇಕು, ಎಂದರೆ ಚಲಾವಣೆಗೆ ಬರಬೇಕು; ತತ್ತೀರಕವಾದ ಪ್ರಜಾಭಿಮತವು ಯಾವ ಸಂಸ್ಥೆಗಳ ಮೂಲಕ ಅಭಿವೃದ್ಧಿವಾಗಬೇಕು, ಎಂದರೆ ಹೊರಪಡಬೇಕು; ಈ ಎರಡು ಬಗೆಯ ಸಂಸ್ಥೆಗಳೂ ಒಂದನ್ನೊಂದು ಯಾವ ರೀತಿ ನಿಯಂತ್ರಿಸಬೇಕು— ಎಂಬೇ ವಿವರಗಳು ಸಂಪೂರ್ಣವಾಗಿ ಶಾಸನರೂಪದಲ್ಲಿ ಬರೆಯಲ್ಪಟ್ಟಿದ್ದರೆ ಅದು ಲಿಖಿತವ್ಯವಸ್ಥೆಯೆನ್ನಿಸುವುದು. ಅಮೇರಿಕದ ಸಂಯುಕ್ತರಾಷ್ಟ್ರದಂತೆ ಹೊಸದಾಗಿ ಹುಟ್ಟಿರುವ ರಾಜ್ಯಗಳು ಹೀಗೆ ಲಿಖಿತವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಸಾಧ್ಯ. ಆದರೆ ಇಂಗ್ಲಿಂಡಿನಂಥ ಪುರಾತನರಾಜ್ಯದ ವ್ಯವಸ್ಥೆಯು, ಕೊಂಡಮಟ್ಟಿಗೆ ಹಿಂದಿನಕಾಲದ ಶಾಸನಪತ್ರಗಳ ಮೂಲಕ ಲಿಖಿತರೂಪದಲ್ಲಿ ಒಂದಿಧ್ವನಿ, ಅದರ ಬಹುಭಾಗವು ಬರವಣಿಗೆಗೆ

ಬಾರದೆ ಸಂಪ್ರದಾಯರೂಪದಲ್ಲಿ ಬಂದಿರುತ್ತದೆ. ಉದಾಹರಣೆ ಗಾಗಿ, ಬ್ರಿಟಿಷ್ ಸಾಮ್ರಾಜ್ಯದ ಅಧಿಪತ್ಯವನ್ನು ನಡುಸುವ “ಕ್ರಾಂತಿನೆಟ್” ಎಂಬ ಮಂತ್ರಿಸಂಪುಟವು ಯಾವ ಶಾಸನದ ಅಧ್ಯವಾ ಕಾನೂನಿನ ಪ್ರಕಾರವಾಗಿಯಾದರೂ ನಿಯಮಿತ ವಾಗಿರುವುದಲ್ಲ; ಅದು ಒಂದು ಉಪಸಭೆಯ ರೂಪದಲ್ಲಿ ಹುಟ್ಟಿ, ಕ್ರಮೀಣ ಬೆಳೆದು, ಅಧಿಕಾರವನ್ನು ಸಂಪಾದಿಸಿಕೊಂಡಿದ್ದು. ಎಲ್ಲ ಹಳೆಯ ರಾಜ್ಯಗಳಲ್ಲಿಯೂ ಹಿಂಗೆ ಬೆಳೆದ ಸಂಪ್ರದಾಯ ಪದ್ತಿ ಗಳುಂಟು. ಇಂಥ ಸಂಪ್ರದಾಯಕ್ಕೆ ಅಧ್ಯವಾ “ಮಾಮೂಲಿ”ಗೆ ಇಂಗ್ಲಿಷಿನಲ್ಲಿ “ಕನ್ಸ್ವೆನ್ ಫ್ನ್” ಎಂದು ಹೆಸರು. ಇಂಥಾದ್ದನ್ನು ಸನ್ಯು ಪ್ರಾಚೀನ ಶಾಸ್ತ್ರಪ್ರವರ್ತಕರು “ರೂಧಿ” ಎಂದೂ ಕರೆದಿದ್ದಾರೆ. ಬ್ರಿಟಿಷರ ಕಾಲದ ವೈಸೂರು ರಾಜ್ಯದಲ್ಲಿ, ಇಂಗ್ಲೆಂಡಿನಲ್ಲಿರುವಂತೆ, ರಾಜ್ಯವ್ಯವಸ್ಥೆಯು ಸ್ವಲ್ಪಮಟ್ಟಿಗೆ ಲಿಖಿತರೂಪದಲ್ಲಿದ್ದರೂ ಒಹುಮಟ್ಟಿಗೆ ಅಲಿಖಿತವಾದ ರೂಧಿಯು ರೂಪದಲ್ಲಿತ್ತು. ಇಂಡಿಯವು ಸ್ವತಂತ್ರವಾದ ಮೇಲೆ ಅಂಗೀಕಾರಿಸಿಕೊಂಡಿರುವ ರಾಜ್ಯಪದ್ತತಿಯಲ್ಲಿಯೂ ಲಿಖಿತ ರಾಜ್ಯ ನಿಬಂಧನೆಗೆ ಪರಿಪೂರ್ಕವಾಗಿ ಲಿಖಿತವಲ್ಲದ ಸಂಕೇತ ಸಂಪ್ರದಾಯಗಳು ಕೆಲವು ಉಂಟೇ ಉಂಟು. ಇಂಥ ರೂಧಿ, ಅಧ್ಯವಾ “ಮಾಮೂಲು,” ಎಲ್ಲ ದೇಶಗಳಲ್ಲೂ, ಎಲ್ಲ ಸಮಾಜಗಳಲ್ಲೂ ಅಷ್ಟೋ ಇಷ್ಟೋ ಇದ್ದೋ ಇರುತ್ತದೆ. ಎಲ್ಲವನ್ನೂ ಶಾಸನಗ್ರಂಥದಲ್ಲಿ ಬರೆದಿರಿಸುವುದು ಸಾಧ್ಯವಾಗದು.

ಪುರಾತನ ಹಿಂದೂರಾಜ್ಯಗಳ ವ್ಯವಸ್ಥೆ ನಿಬಂಧನೆಗಳು ಒಹು ಮಟ್ಟಿಗೆ ಅಲಿಖಿತವಾದ ರೂಧಿಯು ರೂಪದಲ್ಲಿಯೇ ಇದ್ದಿರಬೇಕೆಂದು ಅನುಮಾನಿಸಲು ಬೇಕಾದವು ಕಾರಣಗಳಿವೆ. ಮೊದಲನೆಯದಾಗಿ, ಸಾಮ್ರಾಜ್ಯವಾಗಿ ಬೆಳೆಯುತ್ತಿರುವ ರಾಜ್ಯಗಳು ತಮ್ಮ ವ್ಯವಸ್ಥೆಗಳನ್ನೆಲ್ಲ ಬರೆದಿಡಬೇಕಾದ ಕಾರಣವಿಲ್ಲ; ಎರಡನೆಯದಾಗಿ, ಒಂದು ಪೇಕೆ ನಿಬಂಧನೆಗಳು ಬರಹಕ್ಕೆ ಬರುವ ವಾಗಿದ್ದರೂ, ಅವು ಹಾಗೆ ಬರುವುದಕ್ಕೆ ಮುಂಚೆ ಬಹುಶಃ

ರೂಡಿಯಲ್ಲಿ ಸಾಫಿತವಾಗಿದ್ದವುಗಳೇ ಆಗಿರುತ್ತವೆ. ಹೀಗಿರು ವುದರಿಂದ, ನಮ್ಮ ಪೂರ್ವರಾಜ್ಯಗಳ ರಚನೆ ಹೇಗಿತ್ತೆಂಬುದರ ಬಹುಭಾಗವನ್ನು ನಾವು ನಮ್ಮ ಸಾಮಾಜಿಕ ಸಂಪ್ರದಾಯ ಗಳಿಂದ ಉಹಿಸಿ ತಿಳಿಯಬೇಕಾಗಿದೆ. ನಮ್ಮ ದೇಶದಲ್ಲಿ ಬಹು ಕಾಲದಿಂದ ಬಂದಿರುವ ಜಾತಿಪದ್ಧತಿಗಳನ್ನೂ, ಕುಲಾಚಾರ ಗಳನ್ನೂ, ಸಮಾಜದ ಕಟ್ಟುಪಾಡುಗಳನ್ನೂ ಸೋಧಿದರೆ, ಹಲವು ಬಗೆಯ ಪ್ರಜಾಸಂಸ್ಥಾಗಳು ಪೂರ್ವದಲ್ಲಿಯೂ ಇದ್ದಿರ ಬೇಕಿಂದೂ, ಅವುಗಳಿಂದ ರಾಜಾಧಿಕಾರದ ಧೂರಣೆಯು ತಕ್ಷ ಮಟ್ಟಿಗೆ ತಡೆಯಲ್ಪಡುತ್ತಿತ್ತೆಂದೂ, ರಾಜನ ಮೇಲೆ ಧರ್ಮ ಶಾಸ್ತ್ರ ಜನವಾಕ್ಯಗಳಿಂಬಿ “ಅಂಕುಶ”ಗಳು ಯಾವಾಗಲೂ ಇದ್ದುವೆಂದೂ ಉಹಿಸಬೇಕಾಗುತ್ತದೆ.

ರಾಜ್ಯವ್ಯವಸ್ಥೆಯ ವಿಧಾನಗಳು ಅಥವಾ ಕ್ರಮಗಳು ಅನೇಕ ವಾಗಿರುತ್ತವೆ. ಇವು ದೇಶದ ಜರಿತೆಗೆ—ಎಂದರೆ ಅಲ್ಲಿಯ ಜನರ ಶೀಲಸ್ವಭಾವ ಸಾಮಧ್ಯಗಳು, ಅವರ ಪೂರ್ವರಾಜರು ಗಳ ಕಾರ್ಯಾರ್ಥಕಾರ್ಯಗಳು, ಅವರಿಗೆ ಪರದೇಶಗಳಿಂದೆದಗಿದ ಸ್ನೇಹದ್ವೇಷಗಳು, ಇವುಗಳಿಗೆ—ಅನುಸಾರವಾಗಿರಬೇಕವೆಂಬೆಂದು ಪ್ರಪಂಚದಲ್ಲಿ ಒಂದೊಂದು ದೇಶದ ಜರಿತೆಯು ಒಂದೊಂದು ರೀತಿ ಇರುವುದರಿಂದ ಅವುಗಳ ರಾಜ್ಯವ್ಯವಸ್ಥೆಗಳಲ್ಲಿಯೂ ಸಂದರ್ಭಾನುಸಾರ ಹಂಚ್ಚುಕಡವೇಗಳಿರಲೇ ಬೇಕು. ಇದು ವರೆಗೂ ನಮಗೆ ಕಂಡುಬಂದಿರುವ ಮುಖ್ಯಮುಖ್ಯ ರಾಜ್ಯಗಳ ವ್ಯವಸ್ಥೆಗಳನ್ನು ವಿಮರ್ಶೆಮಾಡಿ ಸೋಧಿದರೆ ಸೂಳಲವಾಗಿ ಮೂರು ನಾಲ್ಕು ಜಾತಿಗಳು ಹೇರಬದುತ್ತವೆ:—

(೧) ನಿರಂಕುಶ ರಾಜವ್ಯವಸ್ಥೆ—ಇದನ್ನು ಇಂಗ್ಲೀಷಿನಲ್ಲಿ “ಆಂಕುಶ,” “ಡೆಸ್ಟೋಟಿಸಂ,” “ಅಂಕುಶ ಲೂಟಿಸಂ” ಎಂದು ಕರೆಯುತ್ತಾರೆ. ಈ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಕಾರ್ಯಗಳೂ ರಾಜನ ಇಷ್ಟದಂತೆಯೇ ಸದೆಯುವುವು. ರಾಜನ ಸ್ವೇಚ್ಛಾ ವರ್ತನೆಗೆ ಸಾಮಾನ್ಯವಾಗಿ ಯಾವ ಅಡ್ಡಿಯೂ ಇರುವುದಿಲ್ಲ.

ಆದರೆ ಆತನ ಆಜ್ಞೆಯು ಎರಡು ವಿಧವಾದ ತಡೆ, ಅಥವಾ ಮತ್ತಿಗಳಿಗೆ ಒಳಪಟ್ಟಿರುವುದು. ಮೊದಲನೆಯಾಗಿ, ಮೇಲ್ಕೊಂದು ಕಡೆ ಸೂಚಿಸಿರುವಂತೆ, ಪ್ರಜೀಗಳು ಸಹಿಸಲಾರದೆ ದಂಗೆಯೆದ್ದಾಗಿರೇನೋ ಎಂಬ ಭಯವು ಆತನಿಗೆ ಇದ್ದೇ ಇರುತ್ತದೆ. ಎರಡನೆಯಾಗಿ, ತನ್ನ ಇಷ್ಟವನ್ನು ನೆರವೇರಿಸಲು ರಾಜನು ನಿಯಮ ಸಿರುವ ಪ್ರತಿನಿಧಿಗಳೂ ಅಧಿಕಾರಿಗಳೂ ಸ್ವಲ್ಪಮಟ್ಟಿಗಾದರೂ ಸ್ವತಂತ್ರಿಸಿ ಕೆಲಸ ಮಾಡಬೇಕಾಗುವುದರಿಂದ, ಅವರು ಮಾಡಬಹುದಾದ ಹೆಚ್ಚು ಕಡಮೀಗಳಿಂದ ರಾಜಾಜ್ಞೆಯ ಪರಿಣಾಮವು ರಾಜನ ಉದ್ದೇಶಕ್ಕಿಂತ ಅಪ್ಪಿಷ್ಟು ಬೇರೆಯಾಗಬಹುದು.

ನಿರಂಕುಶರಾಜನಾದವನು ಧರ್ಮಷ್ಟ್ವನೂ ಪ್ರಜಾವತ್ಸ್ವಲನೂ ಸಮರ್ಥನೂ ಆಗಿದ್ದರೆ ಈ ಎರಡು ತಡೆಗಳೂ ಕಾಣಿಸಿಕೊಳ್ಳಲಾರವು. ಅಂಥವನೆ ನಿರಂಕುಶತೆಯಿಂದ ದೇಶಕ್ಕೆ ತತ್ವಾಲದಲ್ಲಿ ಉಪಕಾರವೇ ಆಗುವುದು; ಏಕೆಂದರೆ ಅವನು ಧಾರಾಳವಾಗಿ, ಬಹುನುಲಭವಾಗಿ, ಕಾರ್ಯಗಳನ್ನು ವ್ಯಾಧಲಾಗುವುದು. ಕ್ರಿಸ್ತತರ್ಕ ಗಳಿಗೆ-ಗಳಿಗೆ ರಲ್ಲಿದ್ದ ರಷ್ಯಾದೇಶದ ಪೀಠರ್ ಮಹಾಜಕ್ರವತೀಯೂ, ಗಳಿಗೆ-ಗಳಿಲ್ಲದ ರಲ್ಲಿದ್ದ ಪ್ರರಷ್ಯಾದೇಶದ ಪ್ರೇಡರಿಕ್ ಮಹಾರಾಜನೂ, ಗಳಿಗೆ-ಗಳಿಂಖಿರಲ್ಲಿದ್ದ ಜಂಡಿಯಾ ದೇಶದ ಅಕ್ಷರ್ ಚಕ್ರವರ್ತಿಯೂ ನಿರಂಕುಶಪ್ರಭುಗಳಾಗಿದ್ದ ಕಾರಣ, ಅವರು ಇತರರ ಅಡಚಣೆಗಳಿಲ್ಲದವರಾಗಿ, ತಮ್ಮ ಬುದ್ಧಿ ಸಾಹಸಗಳನ್ನು ಸ್ವತಂತ್ರವಾಗಿ ಉಪಯೋಗಿಸಿ, ತಮ್ಮ ತಮ್ಮ ರಾಜ್ಯಗಳನ್ನು ಹೀಸಿಸ್ಥಿತಿಯಿಂದ ಉನ್ನತಸಿಸ್ಥಿತಿಗೆ ತರಲು ಸಾಧ್ಯವಾಯಿತು. ಆದರೆ ನಿರಂಕುಶರಾಜರಲ್ಲಿ ಅಂಥ ದೇಶಾಭಿಮಾನವೂ ಸ್ಥಿರ್ಯ ಸಾಮರ್ಥ್ಯಗಳೂ ಸೇರಿರುವುದು ಸಾಮಾನ್ಯವಲ್ಲ. ಇದಕ್ಕೆ ಪ್ರತಿಯಾಗಿ, ನಿರಂಕುಶರಾಜನು ಭೋಗಾಸಕ್ತನೂ ದುರ್ವಾಸನೀಯೂ ದೇಶವಿನಯದಲ್ಲಿ ಉಪೇಕ್ಷೆಯಿಂತ್ರವನೂ ಆಗಲು ಆನುಕೂಲ್ಯ ಪ್ರೌತ್ಸಾಹಗಳು ಹೆಚ್ಚು. ಅವನು ಹಾಗಾದರೆ ಅವನ ಆಳಕೆಯು ಪ್ರಜಾರಂಬಕವಾಗಿ

ಲಾರದು; ಅಂಥವನ ಆಜ್ಞಾಧಾರಕರಾದ ಅಧಿಕಾರಿಗಳಾದರೂ ಅವನಿಗೆ ವಶವತ್ತಿಗಳಾಗಿರುವುದೇ ಸ್ವಾಭಾವಿಕವಾದದ್ದರಿಂದ, ರಾಜನ ಹೆಸರಿನಲ್ಲಿ ಅವರು ಮಾಡುವ ಕೆಲಸಗಳೂ ಪ್ರಜೆಗಳ ಪ್ರೀತಿಯನ್ನು ಸಂಪಾದಿಸಲಾರದೆ ಹೋಗುವುವು. ಆಗ ಮೇಲೆ ಹೇಳಿದ ಎರಡನೆಯ ತಡೆಯು—ಎಂದರೆ ರಾಜ್ಯಾಧಿಕಾರಿಗಳ ಸ್ವಂತ ವರ್ಣನೆಯು, ಮೊದಲನೆಯ ತಡೆಯನ್ನು—ಎಂದರೆ ಜನರು ಕಾರ್ಯಾತ್ಮಕವಾದುವ ಸಂಭವವನ್ನು—ಮತ್ತು ಮುಬ್ಧಿ ಬಲಪಡಿಸುವುದೇ ಆಗಿರುತ್ತದೆ. ಒಟ್ಟಿನ ಮೇಲೆ, ನಿರಂಕುಶವ್ಯವಸ್ಥೆಯ ವಿಷಯದಲ್ಲಿ ಪ್ರಪಂಚದ ಅನುಭವವು ವಿವಾದಕರವಾಗಿದೆ. ರಾಜನು ನಿರಂಕುಶ ಸ್ಥಿತಿಯಲ್ಲಿದ್ದರೆ ಅವನ ಒಳ್ಳೆಯ ಗುಣಗಳು ಪ್ರಕಾಶಕ್ಕೆ ಬರಲು ಅವಕಾಶ ಸಾಹಾಯ್ಯಗಳು ಕಡಮೆಯೆಂದೂ; ಅವನ ದುರ್ಗಂಜಾಗಳು ಬೆಳೆಯಲು ಪ್ರೋತ್ಸಾಹ ಬೆಂಬಲಗಳು ಹೆಚ್ಚೆಂದೂ; ಇದು ಹೀಗಿರುವಲ್ಲಿ, ಏರಳವಾಗಿ ದೊರೆಯುವ ಒಳ್ಳೆಯ ನಿರಂಕುಶ ರಾಜರಿಂದಾಗುವ ಉಪಕಾರಗಳಿಗಿಂತ ಸಾಧಾರಣವಾಗಿ ದೊರೆಯುವ ಕೆಟ್ಟಿ ನಿರಂಕುಶರಾಜರು ಮಾಡುವ ಅಪಕಾರಗಳೇ ಪರಿಮಾಣದಲ್ಲಿ ದೊಡ್ಡವೆಂದೂ ಎಲ್ಲ ದೇಶಗಳವರೂ ನಿರ್ಧರಿಸಿದ್ದಾರೆ. ಅದರಂತೆ ನಿರಂಕುಶಪ್ರಭುತ್ವವು ಈಗ ಲೋಕದಲ್ಲಿ ಬಹುಮಟ್ಟಿಗೆ ಇಲ್ಲವಾಗಿ ಹೋಗಿದೆಯೆಂದು, ಅಥವಾ ಬೇಗನೆ ಸಂಪೂರ್ಣವಾಗಿಯೇ ಇಲ್ಲದ ಹೋದಿತೆಂದು ಹೇಳಬಹುದು. ರಘ್ಯಾರಾಜ್ಯವು ರಾಜನ ಸ್ವೇಚಾಭಿಪ್ರಭುತ್ವಕ್ಕೆ ತಾರುಮನೆಯೆಂದು ಗಾದೆಯಾಗಿತ್ತು; ಈಗ ಅಲ್ಲಿ ಆ ರಾಜಪ್ರಭುತ್ವದ ಗುರುತು ಸಂಪೂರ್ಣವಾಗಿ ತೊಡೆದುಹೋಗಿದೆ.

(೨) ಭೃತ್ಯಾಧಿಕಾರವ್ಯವಸ್ಥೆ—ರಾಜ್ಯಭೃತ್ಯರೇ, ಎಂದರೆ ಬಗೆಬಗೆಯ ಅಧಿಕಾರಗಳನ್ನು ವಹಿಸಿರುವ ವೇತನಗಾರ್ಹಿಗಳಾದ ರಾಜಕೀಯೋದ್ಯೋಗಳೇ, ರಾಜ್ಯಕಾರ್ಯವನ್ನೇಲ್ಲ ನಡೆಸಿಕೊಂಡು ಹೋಗುವ ಪದತ್ತಿ. ಈ ಪದತ್ತಿಯನ್ನು ಇಂಗ್ಲಿಷಿನಲ್ಲಿ “ಬ್ರೋರೋಕ್ರೆಸ್” (ಎಂದರೆ ಇಲಾಖೆಗಳ

ದೌಲತ್ತು) ಎಂದು ಕರೆಯುತ್ತಾರೆ. ಅದು “ಕಾರುಃ ಪ್ರಭುತ್ವ” . ಅದನ್ನು ನಮ್ಮಲ್ಲಿ “ನೌಕರಶಾಹಿ” ಎ “ಆಳರಸುತನ” ಎಂದೂ ಕರೆಯುವುದುಂಟು. ಇದು ಕಳ್ಳೀ ಕಾರಕರ್ದು, ಗುಮಾಸ್ತರ ಪಾರುಪಕ್ಕೆ. ಈ ಪದ್ಧತಿಯಲ್ಲಿ ಇವಾದ ಕಾರ್ಯ ನಿರ್ವಾಹಕ ಕ್ರಮವೊಂದೇನೋ ಇರುವುದು ವಿಚಕ್ಷಣೆ ಒಂದು ಮೇಲ್ಲಿಟ್ಟದಲ್ಲಿರುವುದು ದಿಟೆ. ಆದರೆ ಅರಾಜ-ಪ್ರಜೆಗಳಿಗೆ ಸಾತ್ವಬಾವಿಕವಾಗಿ ಇರಬೇಕಾದ ಪಬಂಧಭಾವವೂ ಮಮತಾವಾತ್ಸಲ್ಯಗಳೂ ಅವ್ಯಾಗಿ ಕಾಲಾರವು. ರಾಜ್ಯವಿಷಯಗಳು ಮಾನುಷಚೀವನದ ಸಂದರ್ಭಗಳಂತೆ ಪರಿಗಣಿತವಾಗುವುದು ಹೋಗಿ, ಶುಷ್ಕ ಪ್ರಸಂಗಗಳಾಗುವುವು; ಆಗ ರಾಜ್ಯವೆಂಬುದು ಒಂದು ಪಯಂತೆ ಜೀವಿಸುವುದಕ್ಕೆ ಪ್ರತಿಯಾಗಿ ಒಂದು ನಿರ್ಬಿರ್ವಯದಂತೆ ಆಗುವುದು—ಹೀಗೆಂಬುದು ಈ ಕಾರುಬಾರೀ ಪ್ರಭ ಮೇಲಿರುವ ಆಕ್ಷೇಪಣೆ.

(ಇ) ಸಾಂಕೇತರಾಜವ್ಯವಸ್ಥೆ—ಇದನ್ನು ಇಂಗ್ಲೀಸ್ “ಲಿವಿಟೆಡ್ ಮಾನಾರ್ಕಿ” ಎನ್ನುತ್ತಾರೆ. ಈ ವ್ಯವಸ್ಥೆಯಲ್ಲಿ ರಾಜ್ಯಕಾರ್ಯಗಳೂ ರಾಜನ ಆಜ್ಞಾನುಸಾರ, ಪ್ರಜಾವ ಮಂತ್ರಿಗಳ ಕೈಯಿಂದ, ಪ್ರಜಾವಿಹಿತವಾದಂತೆ ನಡೆಯುವ ಎಂದರೆ ರಾಜಪ್ರಜೆಗಳಿಭಿರೂ ರಾಜ್ಯಕಾರ್ಯದಲ್ಲಿ ಭಾಗಿಗಳಾಗಿ ವರು. ಇವರಲ್ಲಿ ಪ್ರಜಾಭಿಮತವನ್ನು ಗೂತ್ತುಮಾಡುವ ನಿಯತವಾದ ಒಂದು ಪ್ರಜಾಪ್ರತಿನಿಧಿಸಫೆಯಂಥ ಏರ್ವಾ ಅದರ ಮೂಲಕ ಗೂತ್ತಾದ ಪ್ರಜಾಭಿಮತವು ರಾಜ್ಯಾಧಿಗಳನ್ನು ನಿರ್ಬಿಂಧಿಸುವಂತೆ ಕುಪ್ತವಾದ ಕಟ್ಟಪ್ಪಾದೂ ವುದರಿಂದ, ಅಂಥ ವ್ಯವಸ್ಥೆಯನ್ನು ಇಂಗ್ಲೀಸಿನಲ್ಲಿ “ಡೆಮಾಕ್ಸೆ ಅಥವಾ “ಪ್ರಜಾಪ್ರಭುತ್ವ” ಎಂದೂ ಕರೆಯುವುದು ಸಕಲಶಾಸನಗಳಿಗೂ ನಾಮಾಂಕಿತವನ್ನು ಕೊಟ್ಟಿರುತ್ತಿರುವ ಏರ್ವಾ ಜೀವಕ್ಕಿರುತ್ತಿರುವ ಮುಂಬಿವ ರಾಜನೂ, ಅದಕ್ಕೆ ಮುಂಬಿ

ಶಾಸನಗಳು ಅಂಗೀಕಾರಾರ್ಥಗಳಿಂದು ತೀವ್ರಾನಿಸುವ ಪ್ರತಿ ಸಿದ್ಧಿಸಬೇಕು ಎರಡೂ ಪರಸ್ಪರ ವರ್ಯೋಧಿಗಳಲ್ಲ. ಅವೇರಡೂ ಒಟ್ಟುಗೂಡಿ ಅಂಗಾಂಗಿಭಾವದಿಂದ ಇರಬಹುದು. ಇಂಗ್ಲೊಂಡಿನಲ್ಲಿ ಈಗ ಹಾಗೆ ಇದೆ; ಜಪಾನಿನಲ್ಲಿಯೂ ಹಾಗೆಯೇ ಇತ್ತೀಂದು ಹೇಳಬಹುದು. ಹಿಂದಿನ ಮ್ಯಾಸೋರಿನದೂ ಅಂಥ ಪ್ರಜಾಪ್ರತಿನಿಧಿ ಸಹಿತ ಸರಾಜಕವ್ಯವಸ್ಥೆಯನ್ನೇ ತಕ್ಷಮಟ್ಟಿಗೆ ಹೊರಲುತ್ತಿತ್ತು.

(೪) ಜನತಾರಾಜ್ಯ ಅಥವಾ ಪ್ರಜಾಪಾರಮ್ಯ—ಇದನ್ನು ಇಂಗ್ಲೊಫಿನಲ್ಲಿ “ರಿಪಬ್ಲಿಕ್” ಎಂದು ಕರೆಯುತ್ತಾರೆ. ಇದು (ಡೇವಾಕ್ರೇಸಿ) ಪ್ರಜಾಪ್ರಭುತ್ವದ ರೂಪಾಧಿಕ್ಯ. ಈ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಕಾರ್ಯಗಳೂ ಪ್ರಜೀಗಳ ಇಷ್ಟದಂತೆಯೇ— ಎಂದರೆ ಸಾಮಾನ್ಯವಾಗಿ ಪ್ರಜಾಪ್ರತಿನಿಧಿ ಸಭೆಗಳ ತೀವ್ರಾನಗಳಿಂತೆಯೂ, ಕೆಲವು ಸಂದರ್ಭಗಳಲ್ಲಿ ಪ್ರಜೀಗಳೇ ಸ್ವಯಂ ಮಹಾ ಸಭೆಗಳನ್ನು ಮಾಡಿಕೊಡುವ ತೀವ್ರಾನಗಳಿಂತೆಯೂ— ನಡೆಯುವವು. ಮೇಲಿನ (೧), (೨) ನೆಯ ವ್ಯವಸ್ಥೆಗಳಲ್ಲಿ ರಾಜನೆನ್ನಿಸಿಕೊಂಡವನೊಬ್ಬನಿರುವಂತೆ ಇದರಲ್ಲಿ ಇರುವುದಿಲ್ಲ. ಇದರಲ್ಲಿ ರಾಜನಿಗೆ ಬದಲಾಗಿ “ಪ್ರಸಿದೆಂಟ್” ಎಂಬ ಪ್ರಜಾ ಧ್ಯಕ್ಕನು ರಾಜ್ಯಕ್ಕಿಗೆ ಪ್ರಧಾನಾಂಗವಾಗಿರುವನು. ರಾಜನು ವಂಶಾನುಕ್ರಮದಿಂದ ಬಂದ ಆಜೀವಾಧಿಕಾರಿ; ಪ್ರಜಾಧ್ಯಕ್ಕಾನಾದರೂ ಆಗಾಗ ಪ್ರಜಾಭಿಮತದಿಂದ ಆರಿಸಲ್ಪಟ್ಟವನಾಗಿ, ಕ್ಲಾಸ್ಟ್ ಕಾಲಾವಧಿಯ ಶರುವಾಯ (ಆಥವಾ ಪ್ರಜಾಭಿಮತವು ವರ್ಯೋಧಿಯಾದೊಡನೆಯೇ) ಅಧಿಕಾರವನ್ನು ಬಿಡತಕ್ಕವನು. ಮೇಲಿನ ಎರಡು ವಿಧಿದ ಸರಾಜಕ ವ್ಯವಸ್ಥೆಗಳಲ್ಲಿ, ಅಧಿಕಾರಿವರ್ಗ ಪ್ರಜಾಪ್ರತಿನಿಧಿಸಭೆಗಳಿಂಬ ಭಾಗಗಳಲ್ಲಿರುವ ವ್ಯಕ್ತಿಗಳು ಆಗಾಗ ಬದಲಾಯಿಸುತ್ತಿದ್ದರೂ, ರಾಜನೊಬ್ಬನು ಮಾತ್ರ, ಬಹುಕಾಲ ಬದಲಾಯಿಸದೆ ರಾಜ್ಯಯಂತ್ರಕ್ಕೆ ದಾಢ್ರ್ಯವನ್ನು ಉಟುಮಾಡುತ್ತಿರುವನು. ಈ ಕೇವಲ ಪ್ರಜಾವ್ಯವಸ್ಥೆಯಲ್ಲಾದರೂ, ಪ್ರತಿ

ನಿಧಿಸಭೆಗಳ ಸದಸ್ಯರೂ ಪ್ರಜಾಧ್ಯಕ್ಷರೂ ನೂ ಸಹ ಆಗಾಗ ಹೊಸ ಹೊಸದಾಗುತ್ತಿರುವರು. ಅವರೆಲ್ಲರನ್ನೂ ಒಟ್ಟುಗೂಡಿಸಬಲ್ಲ ರಾಜನಂತಹ ಸಾಫ್ತಿಯಾದ ಸಂಸ್ಥೆಯೊಂದು ಇದರಲ್ಲಿರದು.

**ಪ್ರಜಾನಿಧಾರ್—ಇವೇೇ ಅಲ್ಲದೆ, ಒಂದು ಜನತಾರಾಷ್ಟ್ರ ದಲ್ಲಿ ಪ್ರತಿನಿಧಿಸಭೆಗಳು ಈಗ ಕೆಲವು ದೇಶಗಳಲ್ಲಿರುವಂತೆ ಎರಡೂ ಗಿದ್ದು, ಅವೆರಡಕ್ಕೂ ಭಿನ್ನಾಭಿಪ್ರಾಯಗಳುಂಟಾಗಿ ವಿವಾದವು ಬೆಳೆಯುತ್ತಿದ್ದರೆ, ಅಂಥಾ ವಿವಾದಾಂಶವನ್ನು ಆ ಸಭೆಗಳಲ್ಲಿಯ ಪ್ರತಿನಿಧಿಗಳನ್ನೂ ರಿಸಿದ ಮೂಲಪ್ರಜೆಗಳ ತೀವ್ರಾರ್ಥನಕ್ಕೇ ಹಾಕ ಬೇಕೆಂಬ ನಿಬಂಧನೆಯೂ ಇರುವುದುಂಟು. ಹೀಗೆ ಪ್ರಜಾಪ್ರತಿನಿಧಿಗಳನ್ನು ಒಟ್ಟು, ಪ್ರಜೆಗಳನ್ನೇ ಪ್ರತ್ಯೇಕ್ಕ ನಿಣಾಯಕೋಡಬೇಕೆಂದು ಕೇಳುವ ಪದ್ಧತಿಗೆ “ರೆಫರೆಂಡು” (ಪ್ರಜಾನಿಧಾರ್) ಎಂದು ಹೆಸರು.**

**ಪ್ರಜಾನಿರ್ದೇಶ—ಪ್ರಜೆಗಳಲ್ಲಿ ಒಂದು ಗೊತ್ತಾದ ಸಂಖ್ಯೆಯ ಮಂದಿ ಜನರು ಯಾವುದಾದರೂಂದು ಕಾಯಿದೆ ಅಥವಾ ಕೆಟ್ಟಪಾಡು ಆವಶ್ಯಕವೆಂದು ತಾವಾಗಿಯೇ ಸರಾಉರಕ್ಕೆ ಸೂಚಿಸಿದರೆ, ಆಗ ಆ ವಿಷಯವನ್ನು ಸರಾಉರವು ಪ್ರಜೆಗಳಲ್ಲರ ತೀವ್ರಾರ್ಥನಕ್ಕೆ ಹಾಕಿಯೇ ತೀರಬೇಕೆಂದೂ, ಹಾಗಾದ ನಿಣಾಯವನ್ನು ಪ್ರತಿನಿಧಿಸಭೆಗಳೂ ಸರಾಉರವೂ ಅಂಗೀಕರಿಸಲೇ ಬೇಕೆಂದೂ ಕೆಲವೆಡೆ ನಿಬಂಧನೆಯೂಂಟು. ಹೀಗೆ ಪ್ರತಿನಿಧಿಗಳನ್ನು ಪೇಕ್ಕಿ ಸದೆಯೇ ಪ್ರಜೆಗಳ ಪ್ರತ್ಯೇಕ್ಕ ಅಪ್ಪಣಿಯಂತೆ ಶಾಸನ ಮಾಡುವ ಪದ್ಧತಿಗೆ “ಇನ್ಫಿಯೇಟಿವ್” (ಪ್ರಜಾನಿರ್ದೇಶ) ಎಂದು ಹೆಸರು.**

ಜನತಾವ್ಯವಸ್ಥೆಯ ಈ ವರ್ತೆನ್ವಲ ಲಕ್ಷ್ಯ ಇಗಳುಹೆಚ್ಚಾಗಿ ಕಾಣಬರುವುದು ಅಮೆರಿಕದ ಸಂಯುಕ್ತರಾಷ್ಟ್ರದ ಕೆಲವು ಭಾಗಗಳಲ್ಲಿ ಮತ್ತು ಯೂರೋಪಿನ ಸ್ವತ್ಪ ಲೆಂಡ್ ದೇಶದಲ್ಲಿ ವಾತ್ರ.

ಒಟ್ಟಿನ ಮೇಲೆ, ಕೇವಲ ಪ್ರಜಾಪರಭುತ್ವವು ಇದುವರೆಗೂ ಸಮರ್ಪಕವಾಗಿ ನಡೆದು, ಬಹು ವರ್ಷಗಳ ಬೆಳೆವಣಿಗೆಯಿಂದ

ಸುಪ್ರತಿಷ್ಠಿತವಾಗಿರುವದು ಸಂಯುಕ್ತರಾಷ್ಟ್ರ, ಫಾರಸ್, ಸ್ವಿಟ್ಟಲೆಂಡ್—ಈ ದೇಶಗಳಲ್ಲಿ ಮಾತ್ರ. ಈಚೆಗೆ ಯಂತೋವು ಖಂಡದ ಅನೇಕ ದೇಶಗಳಲ್ಲಿ ಪ್ರಜಾವ್ಯವಸ್ಥೆಯು ಸಾಧಿತವಾಗಿದ್ದರೂ, ಅದು ರಷ್ಯ ಮೊದಲಾದ ಪ್ರದೇಶಗಳಲ್ಲಿ “ಕಮ್ಮಾರ್ಕ್ಸಿನಂ,” ಎಂಬ ವಿಪರೀತ ರೂಪವನ್ನು ತಾಳಿ ಇನ್ನೂ ಪರೀಕ್ಷಾದರೆಯಲ್ಲಿದೆ.

### ಪ್ರಜಾವಿರೀತ ಸರಾಜಕವ್ಯವಸ್ಥೆಯ ಗುಣಗಳು

ಮೇಲಿನಮೂರನೆಯ ಜಾತಿಯದಾದ ಪ್ರಜಾಪ್ರತಿನಿಧಿಸಹಿತ ಸರಾಜಕ ವ್ಯವಸ್ಥೆಯಲ್ಲಿ ಉಳಿದ ಮೂರು ಬಗೆಯ ವ್ಯವಸ್ಥೆಗಳ ದೋಷಾಂಶಗಳಿಲ್ಲದೆ, ಅವುಗಳ ಗುಣಾಂಶಗಳು ಕೂಡಿರುತ್ತ ವೆಂದು ಹೇಳಬಹುದು. ಮೊದಲನೆಯದಾದ ನಿರಂಕುಶಪ್ರಭುತ್ವದಲ್ಲಿ ರಾಜ್ಯಸ್ವೇಜ್ಞೆಯ ವೈಪರೀತ್ಯಕ್ಕೆ ಅವಕಾಶವುಂಟು; ನಾಲ್ಕುನೆಯದಾದ ಪ್ರಜಾಯಾಜಮಾನಸ್ಯದಲ್ಲಿ ಅಸಂಸ್ಕೃತ ಜನ ಸಂಘಾರಕದ ವೈಪರೀತ್ಯಕ್ಕೆ ಅವಕಾಶವುಂಟು. ಇವೆರಡೂ ಇಂಗ್ಲೆಂಡಿನಂಥ ರಾಜ್ಯದಲ್ಲಿ ಕಾಲಿಡಲಾಗುವುದಿಲ್ಲ. ನಿರಂಕುಶಪ್ರಭುತ್ವದಲ್ಲಿ ರಾಜ್ಯಸೂತ್ರವು ಒಂದೇ ಕೈಯಲ್ಲಿ ನಿಂತು, ರಾಜ್ಯ ಯಂತ್ರದ ಚಾಚಲ್ಯಕ್ಕೆ ಅವಕಾಶವಿಲ್ಲದೆ ಹೋಗಿ, ರಾಜ್ಯಕಾರ್ಯಗಳು ಸರಾಗವಾಗಿ ನಡೆಯಲು ಅನುಕೂಲವಾಗಿರುತ್ತದೆ; ಕೇವಲ ಪ್ರಜಾಧಿನಪ್ರಭುತ್ವದಲ್ಲಿ ರಾಜ್ಯವಿಜಾರಗಳು ಬಹುಮುಖವಾಗಿ ಪಯಾರ್ಥೋಜಿಸಲುವುಂಟು, ರಾಜ್ಯಾಧಿಕಾರಿಗಳ ಸ್ವೇಚಾಭಿನಂತರ ನಿರ್ವಹಣೆಗೆ ಅವಕಾಶವಿಲ್ಲದೆ ಹೋಗಿ, ರಾಜ್ಯಕಾರ್ಯಗಳು ಜನರಂಜಕವಾಗಲು ಅನುಕೂಲವಾಗುತ್ತದೆ. ಈ ಎರಡು ವಿಧದ ಸೌಕರ್ಯಗಳೂ ಸರಾಜಕವಾದ ಪ್ರಜಾಪ್ರತಿನಿಧಿಸಹಿತ ವ್ಯವಸ್ಥೆಯಲ್ಲಿ ಕಾಣಬಿರುವವು. ಈ ವ್ಯವಸ್ಥೆಯೇ ನಿಜವಾದ ವ್ಯವಸ್ಥೆ; ಏಕೆಂದರೆ ಉಳಿದೆರಡು ವ್ಯವಸ್ಥೆಗಳೂ ಸುಲಭವಾಗಿಯೂ, ಬೇಗನೆಯೂ, ಅವ್ಯವಸ್ಥೆಗೆ ಬರಬಹುದು; ಇದು

ಅಮೃ ಸುಲಭವಾಗಿ ಕದಲಾರದು; ಕದಲಿದರೂ ಬೇಗನೆ ಸ್ತುಮಿತಕ್ಕೆ ಬರುವುದು; ಆದ್ದರಿಂದ ಇದು ಸುವ್ಯವಸ್ಥೆ:— ಹೀಗೆಂಬುದು ಅರಸೊಳ್ಳುತ್ತಿರುತ್ತದೆ.

ನಿರಂಕುಶರಾಜ್ಯವು ಈಗ ಲೋಕದಲ್ಲಿ ಇಲ್ಲದಂತೆಯೇ ಆಗಿದೆ ಯಂದು ಆಗಲೇ ಹೇಳಿದೆವಷ್ಟೇ? ಪ್ರಜಾರಾಜ್ಯದ ಕೆಲವು ಸ್ವಾನತ್ಮಕಗಳನ್ನು ಮೇಲೆ ಸೂಚಿಸಿರುವುದರಿಂದ ಆ ವ್ಯವಸ್ಥೆಯು ಸರ್ವತ್ರ ದೂರವ್ಯವೆಂದು ಅಧ್ಯವಾಡಲಾಗಿದೆ. ಆ ಲೋಪ ಗಳನ್ನು ಅಮೆರಿಕ, ಫಾರ್ನ್ಸ್ ಮೊದಲಾದ ದೇಶಗಳವರು ಸರಿಪಡಿಸಿ ಕೊಂಡು ಸಮರ್ಪಕವಾಗಿ ರಾಜ್ಯನಿರ್ವಾಳ ಮಾಡುತ್ತಿರುವ ರೆಂದೂ ಮೇಲೆ ಹೇಳಿದೆ. ಕೇವಲ ಪ್ರಜಾಪ್ರಭುತ್ವವು ತೃಪ್ತಿ ಕರವಾಗುವುದಕ್ಕೆ ಪ್ರಜೀಗಳಲ್ಲಿ ಕೆಲವು ತೆರದ ಗುಣವಶೇವ ಗಳು ಇರಬೇಕು. ಆ ಗುಣಗಳು ಅನುಭವವಶೇವದಿಂದಲೂ ಸಂದರ್ಭವಶೇವಗಳಿಂದಲೂ ಹುಟ್ಟಿತಕ್ಕುವು. ಫಾರ್ನ್ಸ್, ಅಮೆರಿಕ, ಸ್ವಿಟ್ಟ್ ಜರ್ಮನ್ಯಾ ದೇಶಗಳ ಜರಿತ್ರೆಗಳಂತೆ ಇತರ ದೇಶಗಳ ಜರಿತ್ರೆಗಳಿಲ್ಲ. ಆದಕಾರಣ ಆ ದೇಶಗಳ ವ್ಯವಸ್ಥೆಗಳು ಇತರ ದೇಶಗಳಿಗೆ ಹೇಗೆ ಅನ್ನಯಿಸಲಾರದೆಂಬುದನ್ನು ಸೂಚಿಸುವುದು ಮಾತ್ರವೇ ಮೇಲೆ ನಮ್ಮೆ ಉದ್ದೇಶ.

ಮನುಷ್ಯನು ಪರಸ್ಪರ ವಿರುದ್ಧಗಳಾದ ಗುಣಗಳ ಮೂಲಿ. ಸ್ವೀಕ, ದ್ವೀಪ; ಬೈದಾರ್ಯ, ಕಾರ್ಪಣ್ಯ; ಉತ್ತಾಹ, ಉಪೇಕ್ಷೆ; ದಯೆ, ಕೋಪ; ಲೋಕಹಿತ ಚಿಂತನೆ, ಸಾಮಾಧ್ಯತೆ— ಇವೇ ಮೊದಲಾದ ದ್ವಂದ್ವಗಳು ಅವನಲ್ಲಿ ಸಹಜವಾಗಿ ತುಂಬಿರುತ್ತವೆ. ಈ ಗುಣಗಳಲ್ಲಿ ಸಮಾಜಸಾಧಕಗಳಾದವೂ ಸಮಾಜ ಬಾಧಕಗಳಾದವೂ ಎರಡೂ ಇರುತ್ತವೆ. “ಸ್ವಜನರು ಬೇಕು; ಬಂಧುಮಿತ್ರರು ಬೇಕು; ಸಹವಾಸ ಬೇಕು; ಸಮಾಜ ಬೇಕು,” ಎನ್ನಿ ಸುವರ್ಪುತ್ತಿಯು ಮನುಷ್ಯನಲ್ಲಿ ಹುಟ್ಟುಗುಣವಾಗಿ ಇರುತ್ತದೆ. ಇದರೊಡನೆಯೇ “ಇವನು ಬೇಡ; ಅವನು ದೂರಹೊಗಲಿ; ಇವರಿಂದ ಇದನ್ನು ಕಿಟ್ಟುಕೊಳ್ಳಬೇಕು; ಅವರಿಗೆ ಅದು

ದಕ್ಕುದಂತೆ ಮಾಡಬೇಕು" ಎನ್ನ ಸುವ ಪ್ರಪೃತಿಯೂ ಸ್ವಾಭಾವಿಕವಾಗಿಯೇ ಹಿಂದುಗೂಡಿ ಬಂದಿರುತ್ತದೆ.

ಅಲ್ಲದೆ, ಒಂದೇ ಗುಣವೇ ಒನದ ಒಂದವನೆ ಯಲ್ಲಿ ಸಾಧಕವೂ ಮತ್ತೊಂದವನೆ ಯಲ್ಲಿ ಬಾಧಕವೂ ಆಗಬಹುದು. ಮತ್ತಾಭಿಮಾನವು ಒಂದು ಹದ್ದಿನೊಳಗಿದ್ದರೆ ವಾಜ್ಞಾಯಮ ಮನೋ ನಿಯಮಗಳನ್ನು ಕಲಿಸುವುದಾಗಿ ಪರಹಿತದಲ್ಲಿ ಪರಿಣಾಮಿಸುವುದು; ಆ ಹದ್ದನ್ನು ಏಂದಿರೆ ಅದು ಅನ್ಯಮತ ವಿವಯದಲ್ಲಿ ಅಸಹನೆಯಾಗಿ ಒಸ್ಸೆಕಮತ್ತಕ್ಕೆ ಹಾನಿಯನ್ನು ತರುವುದು. ಗೃಹಸ್ಥರ ತನವು ಒಂದು ಏತಿಯಲ್ಲಿದ್ದರೆ ನೇರಹೊರೆಯ ವಿವಯದಲ್ಲಿ ಕ್ಷೇತ್ರ ಚಿಂತನೆಯನ್ನೂ ಬಡವರ ವಿವಯದಲ್ಲಿ ಕನಿಕರವನ್ನೂ ಹುಟ್ಟಿಸುವುದಾಗಿರುವುದು; ಬೇರೊಂದು ಸ್ಥಿತಿಯಲ್ಲಿ ಅದು ಸ್ವಾಧೀನಕತೆಯನಿಸಿ ಸಾರ್ವಜನಿಕ ಹಿತಕ್ಕೆ ಪ್ರತಿಕ್ರಿಯಾಗುವುದು. ಹೀಗಿರುವುದರಿಂದ, ಮನುಷ್ಯನ ಗುಣಗಳನ್ನು ಸಮಾಜಸಾಧಕಗಳಾಗುವಂತೆ ತಿದ್ದುವುದು—ಎಂದರೆ ಪರೋಪಕಾರ ಪರಿಸರವಾಯಿಗಳಾದ ಗುಣಭಾಗಗಳನ್ನು ಬಲಪಡಿಸಿ, ಲೋಕಕಂಟಕಗಳಾಗುವ ಗುಣಭಾಗಗಳನ್ನು ಅಣಿಸುವುದು—ರಾಜ್ಯದ ಎರಡು ಕರ್ತವ್ಯಗಳಲ್ಲಿಂದು. ಮತ್ತೊಂದು ಒನರ ಇಹಲೋಕದ ಸುಖಸಾಧನಗಳ ವ್ಯಾಧಿಗೆ ಸಹಾಯವಾಗುವುದು. ಈ ಎರಡನೆಯ ಕರ್ತವ್ಯವು ನಿರಂಕುಶಪ್ರಭುತ್ವದಿಂದಲೂ ಜೆನ್ನಾಗಿ ಸೆರವೇರಬಹುದು. ರಘ್ಯಾದೇಶದ ಪೀಠರ್, ಫಾಲನಿನ ಸೆಪೋಲಿಯನ್, ನಮ್ಮ ಟಿಪ್ಪು ಸುಲ್ತಾನ್—ಇಂಥ ನಿರಂಕುಶಪ್ರಭುಗಳು ತಮ್ಮ ತಮ್ಮ ದೇಶಗಳ ಸಂಪದಭಿವೃದ್ಧಿಗಾಗಿಯೂ ಪರಾಕ್ರಮೋನ್ನಿತಿಗಾಗಿಯೂ ಅನೇಕ ಕಾರ್ಯಗಳನ್ನು ಸಡೆಯಿಸಿರಬಹುದು. ಆದರೆ ರಾಜ್ಯದ ಪ್ರಥಮ ಕರ್ತವ್ಯವಾದ ಸಾಜನ್ಯಪ್ರಚಾರವು ಪ್ರಜಾಧಿಕಾರಾ ಸ್ವದವಾದ,—ಎಂದರೆ ಇಂಗ್ಲೀಂಡಿನಲ್ಲಿರುವಂತೆ ಪ್ರಜೆಗಳಿಗೂ ರಾಜ್ಯಭಾರದಲ್ಲಿ ಒಂದು ಭಾಗವನ್ನು ಕೊಟ್ಟಿರುವ,—ವ್ಯವಸ್ಥೆಯಲ್ಲಿ ಆಗುವಂತೆ ಇತರ ವ್ಯವಸ್ಥೆಯಲ್ಲಿ ಆಗಲಾರದು.

ರಾಜ್ಯವು ಧರ್ಮವನ್ನು ಸಂರಕ್ಷಿಸಲು ಸೃಷ್ಟಿಯಾದದ್ದು ಎಂಬ ಮನ್ಯಾದಿಗಳ ಮತ್ತೊ, ರಾಜ್ಯವು ಸುಗುಣಗಳನ್ನು ಕಲಿಸಲು ಹುಟ್ಟಿದ್ದ ಎಂಬ ಅರಿಸೋಽಟಲ್, ಬರ್ತ್ ಇತ್ಯಾದಿಗಳ ಮತ್ತೊ ವಾಚಕರಿಗೆ ಜಾಲ್ ಪಕದಲ್ಲಿರಬಹುದು. ಧರ್ಮವನ್ನು ಸಂರಕ್ಷಿಸುವ,— ಸುಗುಣಗಳನ್ನು ಅಭಿವೃದ್ಧಿ ಪಡಿಸುವ,— ಕಾರ್ಯವು ರಾಜ್ಯದಿಂದ ಎರಡು ರೀತಿಯಲ್ಲಿ ನಡೆಯಬಹುದು. ಒಂದು ದುಷ್ಪತಿಕ್ಕಣಿಯ ರೀತಿ. ಇದು ಕಾನೂನು, ಕೋಽಂತ್, ಪೋಲೀಸು ಮೊದಲಾದ ಸಂಸ್ಥೆಗಳ ಮೂಲಕ ನಡೆಯತಕ್ಕೂದು. ಇನ್ನು ದುರ್ಗಣಗಳನ್ನು ನಿಗ್ರಹಮಾಡುವ ಕೆಲಸಕ್ಕೆ ಮಾತ್ರ ಉಪಯುಕ್ತವಾದುವು. ಇದನ್ನು ಇಂಗ್ಲಿಷಿನಲ್ಲಿ “ಸೆಗೆಟ್‌ಎ” ಎಂದು ಹೇಳುವ “ಸಿವಾರಕ್” ಕ್ರಮವೆಂದು ಗಣಿಸಬಹುದು. ಇನ್ನೂ ಒಂದು “ಪಾಸಿಟ್‌ಎ” ಅಥವಾ “ಸಿಫಾರಿಕ್” ಕ್ರಮ. ಇದು ಸದ್ಗುಣಗಳನ್ನು ಅಭಿವೃದ್ಧಿ ಮಾಡತಕ್ಕೂದು. ಬಾಲಕರ ಮತ್ತು ಯುವಕರ ಮಟ್ಟಿಗೆ ಈ ರೀತಿಯ ಕಾರ್ಯವು ದೇಶದ ವಿದ್ಯಾ ಶಾಲೆಗಳಲ್ಲಿ ಸ್ವಲ್ಪದೂರ ನಡೆಯಬಹುದು. ಆದರೆ ಪ್ರಾಥ್ಯರೂ ಲೋಕಕಾರ್ಯದಲ್ಲಿ ಹೆಚ್ಚು ಭಾಗಿಗಳೂ ಆದವರ ಸುಗುಣಗಳನ್ನು ಪ್ರೋತ್ಸಾಹಿಸಿ ಪ್ರಕಾಶಕ್ಕೆ ತರಲು ಬಗೆಬಗೆಯ ರಾಜ್ಯ ಸಂಸ್ಥೆಗಳೇ ಆತ್ಮತ್ತಮಗಳಾದ ಸಾಧನಗಳು. ಗಾರ್ಮಂಪಂಚಾಯತಿಸಭೆ (ವಿಲೇಜ್ ಯೂನಿಯನ್), ಪೌರಸಭೆ (ಮ್ಯಾನಿಸಿಪಾಲಿಟಿ), ಪ್ರಜಾಪ್ರತಿನಿಧಿಸಭೆ (ರೆಪ್ರೆಸಂಟೆಟಿವ್ ಅಸೆಂಬ್ಲಿ) — ಇವೇ ಮೊದಲಾದ ಪ್ರಜಾತ್ಮಕಗಳಾದ ರಾಜ್ಯಸಂಸ್ಥೆಗಳು ಜನರಲ್ಲಿರುವ ದೇಶಾಭಿಮಾನ ಧರ್ಮಾಭಿಮಾನಗಳನ್ನು ವ್ಯಕ್ತಪಡಿಸಲು ಸಾಧನಗಳಾಗುತ್ತವೆ. ಈ ಸಂಸ್ಥೆಗಳಿಗೆ ಪ್ರತಿನಿಧಿಗಳನ್ನೂ ರಿಸುವವರೂ, ಪ್ರತಿನಿಧಿಗಳಾಗಿ ಆರಿಸಲ್ಪಟ್ಟವರೂ, ಇಂಥ ಸಂಸ್ಥೆಗಳಿಗೆ ಅಂಗಗಳಾದ ಇತರ ಸಂಖ್ಯಾ ಸಭೆ ಸಮಿತಿಗಳ ಸದಸ್ಯರೂ ತಮ್ಮ ತಮ್ಮ ಕೆಲಸಗಳನ್ನು ಮಾಡುವುದರಲ್ಲಿ ತಮ್ಮ ದೇಶಪ್ರೀತಿ, ಸರ್ವಸಮತ್ವ, ನಿಷ್ಪಕ್ಷಪಾತತೆ, ಲೋಕಪಿತೇಜ್ಞ,

ಸತ್ಯಾರ್ಥೀಯೋತ್ಸಾಹ ಇವೇ ಮೊದಲಾದ ಉಚ್ಚ ತರದ ಗುಣ ಗಳನ್ನು ಅಸುಷ್ಟಾಸಕ್ಕೆ ತುದು ತೋರಲು ಅವಕಾಶಗಳನ್ನು ಪಡೆಯುವರು. ಹೀಗೆ ಪ್ರಜಾಪ್ರಮುಖರು ಉದಾತ್ಮಭಾವ ಗಳನ್ನು ಪ್ರಕಾಶಪಡಿಸುವುದರಿಂದ ಇತರರಲ್ಲಿಯೂ ಆ ಭಾವ ಗಳು ವ್ಯಾಪಿಸಿ ಒನಬೇರವನವೆಲ್ಲವೂ ಉತ್ತಮವಾಗಬಹುದು. ಇದು “ಬಹುದು” ಎಂಬ ಉಪಯೋಗ ಆಧವಾ ಅಂದಾಜಿನ ಮಾತ್ರೆ. ಇಂಗ್ಲೆಂಡಿನ ಸಂಪತ್ತು, ಬಲವೂ, ಅಲ್ಲಿರುವ ವಿಜ್ಞಾನಸಾಹಿತ್ಯಗಳ ಪ್ರಾಚುರ್ಯವೂ, ನಾಗರಿಕತೆಗೆ ಬಂದಿರುವ ದೇಶಗಳಲ್ಲಿ ಅದಕ್ಕೆ ದೊರೆತಿರುವ ಮನ್ಮಣಿಯೂ, ನಾವು ಹೇಳಿರುವ ಹಾತಿಗೆ ನಿದರ್ಶನವಾಗಿವೆ. ಅಲ್ಲಿಯ ರಾಜ್ಯಸಂಸ್ಥಾನಗಳ ಮೂಲಕ ಆ ಒನದ್ದು ಸ್ವದೇಶಪ್ರೇಮವೂ ತತ್ತ್ವಧನಗಳಾದ ಹೌರಾಷಪ್ರಯತ್ನಗಳೂ ವಿಕಾಸಹೊಂದಿವೆ. ಈ ಗುಣ ಬುದ್ಧಿ ವಿಕಾಸದಿಂದ ಒನಪದೋನ್ನಿಂತಿಯು ಘರೀಸಿದೆ. ಹೀಗಿರುವುದರಿಂದ, ಪ್ರಜಿಗಳಿಗೆ ತಕ್ಷಷಣ್ಯ ಅಧಿಕಾರವನ್ನು ಕೊಟ್ಟಿರುವ ರಾಜ್ಯವು ಒಂದು ಬಗೆಯ ಧಾರ್ಮಿಕ ಸಂಸ್ಥೆಯೆಂಬುದಕ್ಕೆ ಸಂದರ್ಭ ತೋರಿದು. ಮತ, ದೇವಾಲಯ, ವಿದ್ಯಾಲಯಗಳಿಗೆ ಜೊತೆಗೊಡುವ ಸಂಸ್ಥೆ ರಾಜ್ಯ. ಈ ಅಭಿಪ್ರಾಯವನ್ನು ಮಹನೀಯರಾದವರು ಸಮೃದ್ಧಿಯೂ ಪಾಶ್ಚಾತ್ಯರಲ್ಲಿಯೂ ಸಹ ಸೂಚಿಸಿದ್ದಾರೆ.

## ೬. ರಾಜ್ಯಯಂತ್ರದ ರಚನೆ

### ಭಾಗ ೧

ನಮ್ಮ ದೇಹಕಕ್ತಿಯು ಕ್ಯಾ ಬಾಯಿ ಮೊದಲಾದ ಕರಣಗಳ (ಅಥವಾ ಅವಯವಗಳ) ಮೂಲಕ ಕೆಲಸಗಳನ್ನು ನಡೆಸುವಂತೆ, ರಾಜ್ಯಕಕ್ತಿಯು ಕಾರ್ಯಭಾರೀವರ್ಗ ಪ್ರಜಾಸಭೆಗಳಿಂಬ ಸಂಸ್ಥೆಗಳ ರೂಪವಾದ ಕರಣಗಳ ಮೂಲಕ ಕೆಂಸಮಾಡುತ್ತದೆ. ಈ ಕರಣಗಳು ತಕ್ಕಂತೆ ಕೆಲಸಮಾಡುವ ಹಾಗೆ ಜೋಡಿಸಲ್ಪಟ್ಟಿರುವ ಸ್ಥಿತಿಯಲ್ಲಿ ಅವುಗಳ ಸಮುಚ್ಚಯಕ್ಕೆ ರಾಜ್ಯಯಂತ್ರವೆಂದು ಹೇಬು. ಅದೇ ಸರಕಾರ—ಸರ್ಕಾರ. ಈ ಯಂತ್ರದಲ್ಲಿ ಸಾಮಾನ್ಯ ವಾಗಿ ಮೂರು ಮುಖ್ಯ ಭಾಗಗಳಿರುತ್ತವೆ. ಅವು ಮೂರು ಬಗೆಯ ಕಾರ್ಯಗಳನ್ನು ಮಾಡುತ್ತವೆ.

(೧) ಶಾಸನ ರಚನೆ—“ಲಿಜಿಸ್ಟೀಫನ್”, ಎಂದರೆ ಕಾಲಿಗೆ ಕಾನೂನುಗಳನ್ನು ಮಾಡಿದುವುದು;

(೨) ಕಾರ್ಯಸ್ವಿವಾರಹ—“ಲಕ್ಸ್‌ಕ್ರೊಟ್ವಿವ್”—ಎಂದರೆ ಗೊತ್ತಾದ ಕಾನೂನು ಕಾಯಿದೆಗಳಿಗೆ ಅನುಸಾರವಾಗಿ ಬಗೆ ಬಗೆಯ ಸಾರ್ವಜನಿಕ ಕಾರ್ಯಗಳನ್ನು ಆಗಮಾಡಿಸುವುದು;

(೩) ನಾಯಕನಿರ್ಣಯ—“ಜ್ಯಾಡಿಷಿಯರ್”—ಎಂದರೆ ಗೊತ್ತಾಗಿರುವ ಕಾನೂನು ಕಾಯಿದೆಗಳಿಗೆ ಸರಿಯಾದ ಅಧಿಕಾರನ್ನು ನಿರ್ಣಯಮಾಡಿ ವಿವಾದಸಂಧಭಗಳಿಗೆ ಅವುಗಳನ್ನು ಅನ್ವಯಗೊಳಿಸಿ ತೀರ್ಮಾನನಿಸುವುದು.

ಈ ಮೂರು ವಿಧದ ರಾಜ್ಯಕಾರ್ಯಗಳನ್ನೂ ನಡೆಯಿಸುವುದಕ್ಕೆ ಪ್ರತ್ಯೇಕಪ್ರತ್ಯೇಕವಾದ “ಕರಣ”ಗಳನ್ನು, ಎಂದರೆ ಸಂಸ್ಥೆಗಳನ್ನೂ ಅಧಿಕಾರಿವರ್ಗಗಳನ್ನೂ, ಇಮ್ಮುಕೆಂದಿರುವುದು ಈಗಿನ ಪಾಶ್ಚಾತ್ಯಪದ್ಧತಿ. ಪುರಾತನ ಹಿಂದೂರಾಜ್ಯಗಳಲ್ಲಿ ಈ ತೆರೆ

ನಾದ ಅಧಿಕಾರವಿಭಜನೆಯು ಇತ್ತೀಂದು ಹೇಳಲು ಆಗುವುದಿಲ್ಲ. ಆದರೆ ಆಗ ಅಧಿಕಾರವಿಭಜನೆ ಬೇರೊಂದು ವಿಧಿದಲ್ಲಿತ್ತು. ಕೋಶಾಧ್ಯಕ್ಷ, ಸೇನಾಪತಿ, ನಾಯಾಯಾಧಿಪತಿ, ಧರ್ಮಾರ್ಥಕ್ಷಮೆಂದಲಾದ ಬೇರೆಬೇರೆ ಅಧಿಕಾರಿಗಳಲ್ಲಿ ರಾಜ್ಯಶಕ್ತಿಯ ಅಂಶಗಳನ್ನು ಹಂಚಿ, ಅವರ ಕೈಯಿಂದ ಕೆಲಸಗಳನ್ನು ಮಾಡಿಸುವ ಪದ ತಿಯ ಸೂಜನೆಗಳು ಸಮ್ಮು ಗ್ರಂಥಗಳಲ್ಲಿ ಕಾಣಬರುತ್ತವೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಂತೂ ಬಗೆಬಗೆಯ ಇಲಾಖೆಗಳ ಹೆಸರುಗಳೂ, ಅವುಗಳ ಸಿಬ್ಬಂದಿ (ಅಥವಾ ಅಧಿಕಾರಿಗಳು) ಗಳ ವಿವರವೂ, ಅವುಗಳ ಕರ್ತವ್ಯಗಳ ವಿವರವೂ ಸ್ವೀಕಾರಿಹೇಳಲ್ಪಟ್ಟಿವೆ. ಆದರೆ ಮೇಲೆ ಶೋರಿಸಿರುವ ರೀತಿಯಲ್ಲಿ ರಾಜ್ಯಾಧಿಕಾರವನ್ನು ಮೂರಾಗಿ ಪ್ರತ್ಯೇಕಗೊಳಿಸಬೇಕಾದ ಆವಶ್ಯಕತೆಯು ಆ ಕಾಲದಲ್ಲಿ ಬಹುಶಃ ಸಮ್ಮುವರಿಗೆ ಇರಲಿಲ್ಲ ಹೆಂದು ತೋರುತ್ತದೆ. ಪಾಶ್ಚಾತ್ಯ ರಾಜ್ಯಗಳಲ್ಲಿಯೂ ಈ ಅಧಿಕಾರವಿಭಜನೆಯು ಕಾಲಕ್ರಮದಲ್ಲಿ ಆದ್ದು; ಅನಾದಿಯಾಗಿ ಬಂದದ್ದಲ್ಲ. ಅದಲ್ಲದೆ ಈ ಏವಾರ್ಥಿ ಈಗಲೂ ಆಲ್ಲಿ ಎಲ್ಲಿಯೂ ಆಮೂಲಾಗ್ರಾಗಾಗಿರುವಂತೆ ಕಾಣಬರುವುದಿಲ್ಲ. ಅಧಿಕಾರ ವಿಭಜನೆಯು ಪ್ರಜಾಕ್ಷೇಮಕ್ಕೆ ಅತ್ಯಂತಾವಶ್ಯಕವಾದ ಏವಾರ್ಥಿಂಬ ಅಭಿಪ್ರಾಯವು ಬಂದಾಸ್ತಾಂದು ಕಾಲದಲ್ಲಿ ಇಂಗ್ಲಿಂದು ಮುಂತಾದ ದೇಶಗಳಲ್ಲಿ ಪ್ರಬುಲವಾಗಿದ್ದರು, ಆ ಏವಾರ್ಥಿನ್ನು ಸಂಪೂರ್ಣವಾಗಿ ರೂಢಿಯಲ್ಲಿಟ್ಟುಕೊಳ್ಳುವುದು ಸಾಧ್ಯವಾಗಿಲ್ಲ. ಬಂದೊಂದು ಸಂದರ್ಭದಲ್ಲಿ ಮೇಲೆ ಹೇಳಿರುವ ಮೂರು ಕರಣಗಳಲ್ಲಿ ಬಂದು ಮತ್ತೊಂದರ ಕೆಲಸವನ್ನು ಸ್ವಲ್ಪ ಮಟ್ಟಿಗೆ ಮಾಡಬಹುದಾಗಿ, ಅಥವಾ ಮಾಡಬೇಕಾಗಿ, ಬರುವ ದುಂಟಿಂದು ಅನುಭವದಿಂದ ಗೊತ್ತಾಗಿದೆ. ಆದರೂ ಸೂಧಿಲವಾಗಿ, ಸಾಧ್ಯವಾದವು ಮಟ್ಟಿಗೆ, ಮೂರು ಕರಣಗಳನ್ನೂ ಪ್ರತ್ಯೇಕ ಸಿದುವುದೇ ಉತ್ತಮವಾಗಿ ಎಲ್ಲರೂ ಸಾಧಾರಣವಾಗಿ ಅಂಗೀಕಾರಿಸಿದಾಗಿರೆ. ಆ ಏವಾರ್ಥಿ ಸಮ್ಮು ದೇಶದಲ್ಲಿಯೂ ಸ್ವಲ್ಪ

ಮಟ್ಟಿಗೆ ರೂಡಿಗೆ ಬಂದಿರುವುದೊಂದ ಅದರ ಮೂಲತ್ವದ ವೇನೆಂಬುದನ್ನು ಇಲ್ಲಿ ಸಂಗ್ರಹವಾಗಿ ವಿವರಿಸಬಹುದು.

### ಶಾಸನಸಂಸ್ಥೆ—“ ಲೆಜಿಸ್ಲೇಚರ್ ”

ಒಂದು ರಾಜ್ಯದ (ಅಥವಾ ರಾಜಕೀಯ ಸಮಾಜದ) ಪ್ರಜೆಯು (ಅಥವಾ ಸಾಮಾಜಿಕಸೋಭ್ಬಾಸು) ಯಾವ ವಿಧಿ ನಿರ್ವೇಧರೂಪವಾದ ನಿಬಂಧನೆಗಳನ್ನು ಉಲ್ಲಂಘಿಸಿ ನಡೆದರೆ ಅವನಿಗೆ ರಾಜ್ಯಾಧಿಕಾರಿಗಳಿಂದ ಪ್ರತೀಕಾರವಾಗಬಲ್ಲಾದೋ ಅಂಥ ನಿಬಂಧನೆಗಳಿಗೆ ಶಾಸನವೆಂದು ಹೆಸರು. ಇದನ್ನೇ ಏ “ಲಾ” ಎಂದೂ, “ಕಾನೂನು” ಎಂದೂ, “ಕಾಯಿದೆ” ಎಂದೂ ಕರೆಯುತ್ತಾರೆ. ಇಂಥ ರಾಜ್ಯಶಾಸನಗಳನ್ನು ಧರ್ಮ ಶಾಸ್ತ್ರವೆಂದೂ ನಾಯಾಯಶಾಸ್ತ್ರವೆಂದೂ ಸಹ ಕರೆಯುವುದುಂಟು; ಆದರೆ ಈ ಪದಗಳಿಗೆ ಇತರ ಅರ್ಥಗಳೂ ಪ್ರಸಿದ್ಧಗಳಾಗಿರುವ ಕಾರಣ ಇಲ್ಲಿ ನಾವು “ಶಾಸನ”ವೆಂಬ ಮಾತನ್ನೇ ಸಾಮಾನ್ಯ ವಾಗಿ ಉಪಯೋಗಿಸಬಹುದೆಂದು ತೋರುತ್ತದೆ. ಶಾಸನವೆಂದರೆ ಆಳುವುದು. (೧) ಅಪ್ರಾಣಿ ಕೊಡುವುದು, (೨) ಶಿಕ್ಷೆ ಮಾಡುವುದು — ಈ ಎರಡು ಕಾರ್ಯಗಳೂ ಶಾಸನವೆಂಬ ಮಾತಿನಲ್ಲಿ ಸೇರಿವೆ. ಶಾಸನ, ಶಾಸ್ತ್ರ, ಶಾಸ್ತ್ರ—ಇವೆಲ್ಲ ಒಂದೇ ಮೂಲಶಬ್ದದಿಂದ ಬಂದಿರುವ ಪದಗಳು. ವಿಧಾಯಕವೂ ದಂಡನೆಯೂ ಇರುವ ಆಜ್ಞಾರೂಪವಾದ ವಾಕ್ಯವೇ ಶಾಸನ. ಶಾಸನವೇ ಎಲ್ಲ ರಾಜ್ಯಕಾರ್ಯಗಳಿಗೂ ಮೂಲ; ಕಾರ್ಯನಿರ್ವಾಹಕರಾದ (ಎಕ್ಸೆಕ್ಯುಟಿವ್) ಅಧಿಕಾರಿಗಳೂ ನಾಯಾಯನಿಷ್ಠೆತರಾದ (ಜಡ್ಫ್) ಅಧಿಕಾರಿಗಳೂ ಇಬ್ಬರೂ ಶಾಸನವನ್ನೇ ಅನುಸರಿಸಿ ಕೆಲಸಮಾಡಬೇಕಾದವರು. ಆದಕಾರಣ ಶಾಸನ ರಚನೆಯು ರಾಜ್ಯದ ಕರ್ತವ್ಯಗಳಲ್ಲಿ ಮೊದಲನೆಯದೆಂದು ಪರಿಗಣಿತವಾಗಿದೆ. ಇನ್ನು, ಮುಖ್ಯವಾದ ಕಾರ್ಯವು ಪಜಾಭಿಪ್ರಾಯ

ದಂತೆಯೇ ಆಗಬೇಕೆಂಬುದು ಈಗ ಸರ್ವತ್ರ ಪ್ರಚಲಿಸಿರುವ ಭಾವನೆ. ಇದಕ್ಕು ನುಸಾರವಾಗಿ ಶಾಸನಗಳನ್ನು ರಚಿಸುವ ಅಧಿಕಾರವು ಈಗ ಎಲ್ಲಾಲ್ಲಿಯೂ ಒಬ್ಬಿರಿಬ್ಬಿರು ರಾಜ್ಯಾಧಿಕಾರಿಗಳ ಕೈಯಲ್ಲಿರದೆ, ಪಾರ್ಲಿಮೆಂಟಿನಂಥ ಪ್ರಜಾಪ್ರತಿನಿಧಿ ಸಭೆಗಳಿಗೆ ಬಂದಿದೆ. ರಾಜ್ಯಶಕ್ತಿಯ ಜನ್ಮ ಸಾಫಿನವು ಪ್ರಜೆ, ಅಧ್ಯಾತ್ಮ ಸಮಾಜ; ಆ ಶಕ್ತಿಯ ಪರಮಪ್ರಯೋಜನವು ಪ್ರಜಾಭ್ಯಾದಯ ಅಧ್ಯಾತ್ಮ ಸಮಾಜಹಿತ; ಹೀಗಿರಲಾಗಿ, ಆ ಶಕ್ತಿಯಿಂದ ಹುಟ್ಟಿ ಆ ಪ್ರಯೋಜನವನ್ನು ಸಾಧಿಸಬೇಕಾಗಿರುವ ಶಾಸನವು ಪ್ರಜಾವಿಹಿತವಾಗಿರಬೇಕನ್ನು ವುದು ಸಹಜವಾಗಿಯೇ ಇದೆ. ಪೂರ್ವದ ಹಿಂದೂರಾಜ್ಯಗಳಲ್ಲಿ ಶಾಸನಗಳಲ್ಲವೂ ಪ್ರತ್ಯೇಕ್ಕವಾಗಿ ಪ್ರಜಾಭೀಮತದಿಂದ ಆಗುತ್ತಿದ್ದವೆಂದು ಹೇಳಲು ನಮಗೆ ಯಾವ ಆಧಾರಗಳೂ ಇಲ್ಲ. ಆದರೆ ಆಗಿನ ಶಾಸನಗಳು ದೊರೆಯೊಬ್ಬನ ಸ್ವೇಚ್ಛೆಯಂತೆ ನಡೆಯುತ್ತಿರಲಿಲ್ಲ ವೆಂಬುದು ಸ್ತೋತ್ರಿಶಾಸ್ತ್ರಗಳಿಂದ ಸ್ವಷ್ಟವಾಗಿದೆ. ಆ ಕಾಲದ ಶಾಸನಗಳು ಪಾರ್ಯತಃ ಮನು ಯಾಜ್ಞವಲ್ಯು ಪರಾಶರಾದಿ ಮಹಿಂಗಳಿಂದ ವಿರಚಿತಗಳಾದ ಧರ್ಮಶಾಸ್ತ್ರಗಳಲ್ಲಿಯೂ ತಿಷ್ಣಸಂಪುರ್ದಾಯಗಳಲ್ಲಿಯೂ ಅಡಕವಾಗಿದ್ದುವು. ರಾಜನು ಎಲ್ಲ ವಿಷಯಗಳಲ್ಲಿಯೂ ಧರ್ಮಕ್ಕೆ ಅಧಿನಾನಾಗಿದ್ದನು. ಅವನು ಆಗಾಗ ಹೊಸಹೊಸ ಸಂದರ್ಭಗಳಿಗೆ ತಕ್ಷಂತೆ ಮಾಡಿದ ಹೊಸ ಶಾಸನ ಹೊಸ ಪರಿಷಾರಗಳೆಲ್ಲವೂ ಹಳೆಯ ಧರ್ಮಸಂಪುರ್ದಾಯಗಳಿಗೆ ವರೋಧವಾಗಿದೆ ಅನುಸಾರವಾಗಿಯೇ ಇರುತ್ತಿದ್ದವು. ಧರ್ಮವು ಸಮಾಜದಿಂದ ಪುರಸ್ಕರಿತರಾದ ವಿದ್ವಜ್ಞನರ ಉಪದೇಶದಿಂದ ತಿಳಿಯಬರುತ್ತಿತ್ತು. ಈ ರೀತಿ ನೋಡಿದರೆ, ಆ ಕಾಲದಲ್ಲಿ ಈಗಿನ ಪಾರ್ಲಿಮೆಂಟುಗಳಂಥ ಪ್ರಜಾಪ್ರತಿನಿಧಿ ಸಭೆಗಳಿರದಿದ್ದರೂ,—ಆಗ ಪ್ರಜಾಪ್ರಮುಖರೇ ಸೇರಿ ಈಗಿನಂತೆ ಬಹುಮತದಿಂದ ಕಾನೂನು ಕಾಯಿದೆಗಳನ್ನು ನಿಶ್ಚಯಮಾಡುವ ಪದ್ಧತಿಯಿರದಿದ್ದರೂ,—ಎಲ್ಲ ಶಾಸನಗಳೂ

ವಸ್ತುತಃ ಮಹಾಜನಾಭಿಪ್ರಾಯಕ್ಕೆ ಅನುಸಾರವಾಗಿಯೇ ಇರುತ್ತಿದ್ದವೆಂದು ನಾವು ಹೇಳಬಹುದು. ಮನುಷ್ಯರು ಆಗಲೂ ಈಗಿನಂತಹೀ ಸಾಖ್ಯಾಭಿಲಾಷಿಗಳಾಗಿಯೂ ಸ್ವೇಹ ಮೋಹ ಕೊಂಡಿರಿದ್ದರು. ಆದದ್ದು ರಿಂದ ಆಗಲೂ ಈಗಿನಂತಹೀ ಮಹಾಜನಾಭಿಪ್ರಾಯವೆಂಬುದು ಇದ್ದಿರಿಬೇಕು. ಆದರೆ ಮಹಾಜನಾಭಿಪ್ರಾಯವನ್ನು ಗೊತ್ತು ಮಾಡಲು ಈಗಿರುವ ಏರಾಟಮುಗಳು ಮಾತ್ರ ಆಗ ಇನ್ನೂ ಸಾಫಿಯಾಗಿರಲಿಲ್ಲ. ವೀಷ ಸಂದರ್ಭಗಳಲ್ಲಿಲ್ಲ (ಮೇಲಿನ ಶ್ರೀಮದ್ಭಾಗವತ ಸಂದರ್ಭದಲ್ಲಿ ದಂತ) ಮಹಾಸಭೆಗಳು ನಡೆದು, ಒಂಫೋನೆಂದಿಂದ ಮಹಾಜನರ ಅಭಿಪ್ರಾಯವು ವ್ಯಕ್ತವಾಗುತ್ತಿದ್ದಿಲ್ಲಂದು ನಾವು ಭಾವಿಸುವುದು ಸಾಹಸ ವಾಗಲಾರದು. ಈ ತತ್ತ್ವವನ್ನು ನಾವು ಲಕ್ಷ್ಯದಲ್ಲಿಟ್ಟರೆ, ಸಕಲ ಶಾಸನರಚನಾಧಿಕಾರವೂ ಪ್ರಜಾವಿನಿಯುಕ್ತವಾಗಿರಬೇಕೆಂಬ ಈಗಿನ ಪಾಶ್ಚಾತ್ಯಮತವು ಸಮಗೇನೂ ವಿಚಿತ್ರವಾದದ್ದಾಗಿಯೂ ನವೀನವಾದದ್ದಾಗಿಯೂ ಕಾಣುವುದಿಲ್ಲ. ಹೀಗೆ ಹೌರಸ್ತ್ಯ ಪಾಶ್ಚಾತ್ಯ ದೇಶಗಳಿರುವುದ್ದಿಯೂ ಮನ್ಯಣಿ ಪಡೆದಿರುವ ಈ ತತ್ತ್ವವು ಈಗ ಇಂಡಿಯದ ರಾಜ್ಯವ್ಯವಸ್ಥೆಯಲ್ಲಿಯೂ, ಮೈಸೂರು ಸಂಸಾಧನದ ರಾಜ್ಯ ವ್ಯವಸ್ಥೆಯಲ್ಲಿಯೂ ಅಂಗೀಕೃತವಾಗಿದೆ.

### ಶಾಸನದಲ್ಲಿಯ ಅಂಶಗಳು—ಸ್ವತ್ವ, ಕರ್ತವ್ಯ ಇತ್ಯಾದಿಗಳು

- ಶಾಸನವಾರಮ್ಯವೇ (ಸುಪ್ರಮೇಸಿ-ಆಫ್-ಲಾ)—ಎಂದರೆ ಕಾನೂನಾಗಳು ಎಲ್ಲರಿಗಿಂತ ಮೇಲ್ಪಾಟಿರುವದೇ—ಒಳ್ಳೆಯ ರಾಜ್ಯದ ಮುಖ್ಯಲಕ್ಷಣವೆಂದು ಪಾಶ್ಚಾತ್ಯರು ತಿಳಿದಿದ್ದಾರೆ. ಈ ಹೇಳಿಕೆಯು ಎಲ್ಲರೂ ಧರ್ಮಕ್ಕೆ ಅಧಿನರೆಂಬ ಸಮ್ಮುಖಿಕೆಯನ್ನು ಉಂಟಾಗಿಸುತ್ತಿದ್ದಾಗಿರುತ್ತಿದ್ದಾರೆ.

ಪೂರ್ವಕರ ಮತದಲ್ಲಿ ಅಂತರ್ಗತವಾಗಿಯೇ ಇದೆ. ರಾಜ್ಯವೇಂಬ ನಾವದಲ್ಲಿ ಅಧಿಕಾರ, ವಿಧೇಯತೆ—ಎಂಬ ಎರಡು ಅಂಶಗಳಿನೆ ಸೀಂದು ಹಿಂದೆ ನೋಡಿದ್ದೇ ಇವಲ್ಲವೆ? ಅದರಲ್ಲಿ ಅಧಿಕಾರ ಸದೆಯಿಸ ಕ್ಕುವರು ಯಾವ ಯಾವ ಸಂದರ್ಭಗಳಲ್ಲಿ, ಎಷ್ಟೇಷ್ಟು ಮಾತ್ರ, ಯಾವ ಯಾವ ರೀತಿಯಲ್ಲಿ, ಅಧಿಕಾರವನ್ನು ಪ್ರಯೋಗಿಸಿ ಮಾಡು; ಮತ್ತು ವಿಧೇಯರಾಗಿರಬೇಕಾದವರು ಯಾವ ಯಾವ ಸಂದರ್ಭಗಳಲ್ಲಿ, ಎಷ್ಟೇಷ್ಟು ಮಟ್ಟಿಗೆ, ಯಾವ ಯಾವ ರೀತಿಯಲ್ಲಿ ನಿರ್ಧೇಯತೆಯನ್ನು ತೋರಿಸಬೇಕು—ಎಂಬುದರ ನಿಷ್ಪತ್ತಿಯೇ ರಾಸನ. ಈ ನಿಷ್ಪತ್ತಿಯಿಲ್ಲದಿದ್ದರೆ ಅಧಿಕಾರಿಗಳು ತಮ್ಮ ಬಲವನ್ನು ಮನಸ್ಸಿನ್ನೇ ಉಪಯೋಗಿಸಬಹುದು ಯತ್ತಿ ಸಬಹುದು. ಪ್ರಜೆಗಳು ಕಮ್ಮಿಷ್ಟ ದಂತಿ ನಡೆದುಕೊಂಡು, ರಾಜ್ಯಕ್ಕೆ ತಮ್ಮಿಂದ ಸಲ್ಲಬೇಕಾ ರದ್ದನ್ನು ಸಲ್ಲಿಸದೆ ಹೋಗಬಹುದು. ಈ ಎರಡು ಪಕ್ಕಿಗಳನ್ನೂ ದಿನಿನಲ್ಲಿಟ್ಟು ಇಬ್ಬರಿಗೂ ಕ್ಷೇಮವನ್ನು ಒಂದುಮಾಡತಕ್ಕದ್ದು ರಾಸನ. ಇದಲ್ಲದೆ, ಶಾಸನವಿಲ್ಲದಿದ್ದಲ್ಲಿ ಅಧಿಕಾರಿಗಳು ಪ್ರಜಾಗರಣದಲ್ಲಿ ಕೆಲವರನ್ನೂ ಒಂದು ರೀತಿಯಲ್ಲಿಯೂ ಇನ್ನು ಕೆಲವರನ್ನು ಇನ್ನೊಂದು ರೀತಿಯಲ್ಲಿಯೂ ಕಾಣಬಳ್ಳಾ ಅವಕಾಶವುಂಟಾಗುತ್ತು. ಶಾಸನವಿದ್ದಿದೆಯಲ್ಲಿ ಎಲ್ಲರೂ ಅದಕ್ಕೆ ಅಧಿಕಾರಿಗಳಿಗೆ ರಾಜ್ಯವನ್ನಿಂದ ದಿನಿನಿಂದ ಎಲ್ಲರ ವಿಷಯದಲ್ಲಿಯೂ ಅದು ಒಂದೇ ರೀತಿಯಾಗಿ ಇನ್ನುಯಿಸಬೇಕು. ಶಾಸನಕ್ಕೆ ಬಡವನು, ಹಣವಂತನು; ದಡ್ಡ, ಕಾಣಾ; ಬಿಳಿಯವನು, ಕರಿಯವನು—ಎಂಬಿವೇ ಮೊದಲಾದ ಕೀರ್ತಿಗಳಾವುವೂ ಇಲ್ಲ. ಹೀಗೆ ಶಾಸನದ ಮೂಲಕ ಉಂಟಾಗುವ ಫರ್ಮಸಮತೆಯೇ ನಾಜ್ಯಯವೆನಿಸುತ್ತದೆ.

ಶಾಸನಗಳು ವೈಯಕ್ತಿಕಗಳಿಂದೂ ಸಾರ್ವಜನಿಕಗಳಿಂದೂ ಏರಡು ವಿಧವಾಗಿರುತ್ತದೆ. ಶಾಸನವೆಂಬುದರಲ್ಲಿ ಅಧಿಕಾರ, ವಿಧೇಯತೆಗಳಿರದರ ಪರಸ್ಪರ ಪರಿಮಿತಿಗಳು ನಿಷ್ಪತ್ತಿಮಾಡುವುದುತ್ತವಲ್ಲವೆ? ಅದರೊಳಗಿನ ಅಧಿಕಾರಕ್ಕೆ “ಹಕ್ಕು” “ಪ್ರಾಪ್ತವ್ಯ”, “ಸ್ವತ್ವ” “ಸೂತ್ರ” (ಇಂಗ್ಲಿಷಿನಲ್ಲಿ “ರೈಟ್”) ಎಂಬ ಪದಗಳನ್ನು ನಿರ್ದಿಷ್ಟವಾಗಿ ಕಾಣಬಹುದು.

ಎಂಬ ಹೆಸರುಗಳು ಒಳಕೆಯಲ್ಲಿವೆ. ಒಬ್ಬ ಮನುಷ್ಯನು (ಅಥವಾ ವ್ಯಕ್ತಿಯ) ಯಾವ ಶಕ್ತಿಯನ್ನು, ಅಥವಾ ಅಧಿಕಾರವನ್ನು, ಅಥವಾ ಸ್ವಾತಂತ್ರ್ಯವನ್ನು ಪಡೆದುಕೊಂಡಿರುವುದರಿಂದ, ಅವನು ರಾಜ್ಯದ,—ಎಂದರೆ ರಾಜ್ಯಾಧಿಕಾರಿಗಳ,—ಅನುಮೇರಿದನೇ ಸಹಾಯಗಳ ಮೂಲಕ ಮತ್ತೊಬ್ಬ ಮನುಷ್ಯನ (ಅಥವಾ ವ್ಯಕ್ತಿಯ) ಚರ್ಚೆಗಳ ವಿಷಯದಲ್ಲಿ ನಿರ್ಬಂಧವಾಡಿಸಲಾಗುವದೋ ಆ ಶಕ್ತಿಯೇ, ಅಥವಾ ಅಧಿಕಾರವೇ, ಅವನ ಹಕ್ಕು ಅಥವಾ ಸ್ವತ್ವ. ಒಬ್ಬನಲ್ಲಿರುವ ಇಂತಹ ಸ್ವತ್ವವು ಸಿದ್ಧಿ ಮನುಷ್ಯದಕ್ಕೆ ಇತರರು ಯಾವ ನಡೆವಳಿಕೆಗಳನ್ನು ನಡೆಯಬೇಕೋ,—ಅಥವಾ ಆ ಒಬ್ಬನು ರಾಜ್ಯಶಕ್ತಿಯ ಸಹಾಯದಿಂದ ಇತರರು ಯಾವ ನಡೆವಳಿಕೆಗಳನ್ನಾದರೂ ನಡುಸುವರಂತೆಯಾಗಲಿ ಅಥವಾ ಒಂದು ವಂತೆಯಾಗಲಿ, ಹಾಗೆ ಮಾಡಿದ್ದಲ್ಲಿ ದಂಡವನ್ನು ತೆರುವಂತೆ ಯಾಗಲಿ ಅವರನ್ನು ನಿರ್ಬಂಧಪಡಿಸಲು ಆಗುವುದೋ—ಅಂಥ ಆ ಇತರರ ವಿಧೀಯತೆಗೆ ಅವರ “ಬದ್ದತೆ” ಅಥವಾ “ಕರ್ತವ್ಯ” ಎಂದು ಹೆಸರು. ಹೀಗೆ ಸ್ವತ್ಪ (ರ್ಮೇಷ್ಟ)ಗಳನ್ನೂ ಕರ್ತವ್ಯ (ಇಂದ್ರಾಂಶಿ) ಗಳನ್ನೂ ನಿಷ್ಪಾರ್ಶ್ವ ಮನುಷ್ಯ ಶಾಸನದ ಉದ್ದೇಶ. ಇಂಥ ಸ್ವತ್ಪ ಕರ್ತವ್ಯಗಳನ್ನು ರಾಜ್ಯದ ಒಬ್ಬ ಪ್ರಜೆಯು ಮತ್ತೊಬ್ಬ ಪ್ರಜೆಯಿಂದ ಸಾಧಿಸಲಾಗುವಂತೆ ಮಾಡುವ ಶಾಸನವು ವೈಯಕ್ತಿಕವಾದುದು—ಎಂದರೆ ವೈಯಕ್ತಿಗಳಿಗೆ ಸಂಬಂಧಪಟ್ಟದು. ಇದನ್ನು ಇಂಗ್ಲಿಷಿನಲ್ಲಿ “ಪ್ರೈಮೆಟ್ ಲಾ” ಎಂದು ಹೇಳುತ್ತಾರೆ. ಇದನ್ನು ವೈಯಕ್ತಿಕ ಅಥವಾ ವೈಷ್ಣವೀಧಕ ಶಾಸನವೆಂದು ಕರೆಯಬಹುದು. ವೈಷ್ಣವೀಯಿಂದರೆ ಒಂದು ಸಮುದಾಯದಲ್ಲಿರುವ ಪ್ರತಿಯೊಬ್ಬ ಮನುಷ್ಯನ ಪ್ರತ್ಯೇಕಭಾವ.

ಈ ಪ್ರತ್ಯೇಕಭಾವವನ್ನು ಮರೆತು ಸಮುದಾಯವೆಲ್ಲ ವನ್ನೂ ಒಂದೇ ಎಂದು ಭಾವಿಸಿದರೆ ಅದಕ್ಕೆ ಸಮಷ್ಟಿಯೆಂದು ಹೆಸರು. ರಾಜ್ಯವು ಸಮಷ್ಟಿತ್ವದಲ್ಲಿ ಸ್ವತ್ಪಗಳನ್ನೂ ಕರ್ತವ್ಯಗಳನ್ನೂ ಪಡೆದುಕೊಂಡಿರುತ್ತದೆ. ಸರ್ವಾರವು ತೆರಿಗೆ ಸುಂಕ

ಗಳನ್ನು ವಸ್ತುಲುಮಾಡುವುದರಲ್ಲಿಯೂ, ದಂಡಗಳನ್ನು ವಿಧಿಸು ವುದರಲ್ಲಿಯೂ, ಭೂಮಿಕೋಶ ಮೊದಲಾದ ಆಸ್ತಿಗಳನ್ನು ಟ್ಯು ಕೋಂಡಿರುವುದರಲ್ಲಿಯೂ ತನ್ನ ಸ್ವತ್ವಗಳನ್ನು ಸಾಧಿಸಿಕೊಳ್ಳುತ್ತದೆ. ಅದು ತನಗೇ ಬೇಕಾದ ಕೆಲಸಗಳನ್ನೂ ಸರಬರಾಯಿಗಳನ್ನೂ ಇತರಂದ ಮಾಡಿಸಿಕೊಳ್ಳುವುದರಿಂದಲೂ, ಸಾಲ ತೆಗೆಯುವುದರಿಂದಲೂ, ಅದರ ಅಧಿಕಾರಿಗಳು ಮಾಡಬಹುದಾದ ಕಾರ್ಯಗಳ ಕಾರಣದಿಂದಲೂ ಕರ್ತವ್ಯವ್ಯಾಪ್ತಾದ್ದೂ ಆಗುತ್ತದೆ. ಯಾವ ಶಾಸನದಿಂದ ರಾಜ್ಯಕ್ಕೆ ಪ್ರಜೆಯ ವಿಷಯದಲ್ಲಿ ಇಂಥ ಸ್ವತ್ಮ ಕರ್ತವ್ಯಗಳುಂಟಾಗುತ್ತವೇಯೇ, ಅಥವಾ ಪ್ರಜೆಗೆ ರಾಜ್ಯವಿಷಯದಲ್ಲಿ ಸ್ವತ್ಮ ಕರ್ತವ್ಯಗಳುಂಟಾಗುತ್ತವೇಯೇ, ಅದಕ್ಕೆ ಸಾರ್ವಜನಿಕ ಅಥವಾ ಸಮಷ್ಟಿಕ ಕರ್ತವ್ಯಗಳನ್ನು ಹೇಸರನ್ನಿಡಬಹುದು. ಇದನ್ನು ಇಂಗ್ಲಿಷಿನಲ್ಲಿ “ಪಬ್ಲಿಕ್ ಲಾ” ಎಂದು ಕರೆಯುತ್ತಾರೆ.

### ರಾಜ್ಯದಾಯವೂ ಶಾಸನಕ್ಕೆ ಸೇರಿದ್ದು

ವ್ಯಾಪ್ತಿ ಶಾಸನ ಸಮಷ್ಟಿ ಶಾಸನಗಳೆರಡರಲ್ಲಿಯೂ ಸ್ವತ್ವಾಧಿಕಾರ (ಸಿವಿಲ್) ಆಪರಾಧಪ್ರತಿಕಾರ (ಕ್ರಿಮಿನಲ್)ಗಳಿಂಬ ಎರಡು ವಿಷಯಗಳೂ ಇರುತ್ತವೆ. ಇವುಗಳಲ್ಲಿ ಸಮಷ್ಟಿ ಶಾಸನದ ಸ್ವತ್ವಾಧಿಕಾರಭಾಗದಲ್ಲಿ, ರಾಜ್ಯದ ವ್ಯಯಕ್ಕೆ ಬೇಕಾದ ಧನ ವಸ್ತುಗಳನ್ನು ದಿಗಿಸುವ ತೆರಿಗೆ ಸುಂಕಗಳಿಗೆ ಸಂಬಂಧಪಟ್ಟ ಶಾಸನಗಳೂ ಸೇರುತ್ತವೆ. ತೆರಿಗೆ ಸುಂಕಗಳಿಂದ ರಾಜ್ಯದ ಬೊಕ್ಕು ಸವ್ಯ ತುಂಬ ದಿದ್ದರೆ ಬಗೆಬಗೆಯ ರಾಜ್ಯಕಾರ್ಯಗಳು ನಡೆಯಲಾರವು. ತೆರಿಗೆ ಕಂದಾಯಗಳನ್ನು ಶಾಸನದಿಂದ ನಿಷ್ಕೃಷ್ಟವಾಡಿದ್ದರೆ, ಮೇಲೆ ಸೂಚಿಸಿದಂತೆ, ಅವುಗಳ ಹಂಚಿಕೆಯಲ್ಲಿ ಅಸಮತೆ ಅನ್ವಯಗಳಿಗೆ ಅವಕಾಶವುಂಟಾಗುವುದು. ಆದಕಾರಣ ರಾಜ್ಯದಾಯಕ್ಕೆ ಸಂಬಂಧಪಟ್ಟ ಎಲ್ಲ ವಿಧಿಗಳೂ ಶಾಸನವೆಂದೇ ಎನ್ನಿಸಿಕೊಳ್ಳುತ್ತವೆ. ಇತರ ವಿಧದ ಶಾಸನವು ಹೇಗೆ ಪ್ರಜಾಸಮ್ಮತವಾದ

ದಾಖ್ಲಿರಬೇಕೋ ಈ ಕೋಶಸಂಬಂಧಿಯಾದ ಶಾಸನವೂ ಹಾಗೆಯೇ, ಅದೇ ಕಾರಣಗಳಿಗಾಗಿಯೇ, ಪ್ರಜಾಸಮ್ಮತವಾದ ದಾಖ್ಲಿರಬೇಕು. ಕೋಶವೆಂದರೆ ರಾಜ್ಯದ ಬೊಕ್ಕನ್ನು, ಭಂಡಾರ, “ಟ್ರಿಜರ್.”

ಶಾಸನಕಾರರಿಂದ ರಾಜ್ಯದಾಯಕಾಂಗಿ ವಿಧಿಸಲ್ಪಡಬೇಕಾದ ಸುಂಕ ತೆರಿಗೆಗಳು ರಾಜ್ಯವು ಮಾಡಬೇಕಾದ ವ್ಯಯಕ್ಕೆ ತಕ್ಷಂತೆ ಇರಬೇಕಾದ ಕಾರಣ, ವ್ಯಯವಿಚಾರಗಳೂ ಪ್ರಜಾ ಪಕ್ಷದ ಅನುಮತಿಗೆ ಒಳಪಟ್ಟಿರಬೇಕೆಂಬುದು ಮೇಲಿನ ಕಾರಣ ಗಳಿಂದಲೇ ಸಿದ್ಧವಾಗುತ್ತದೆ. ರಾಜ್ಯವ್ಯಯವಾದರೇಂದೆ ರಾಜ್ಯವು ಕೃತೊಳ್ಳಬೇಕಾದ ಕಾಯ್‌ಗಳಿಗೆ ತಕ್ಷಂತೆ ಇರುವುದೆಂಬುದು ಸ್ವತಃ ಸಿದ್ಧವಾಗಿದೆ. ಆದದ್ದು ರಿಂದ ರಾಜ್ಯಾಧಿಕಾರಿಗಳು ಮಾಡುವ ಕಾರ್ಯಗಳ ವಿವರವು ಪ್ರಜಾಪಕ್ಷದವರ ವಿಚಾರನೆಗೆ ಬರಲೇ ಬೇಕಾಗುತ್ತದೆ. ಈ ರೀತಿಯಾಗಿ, ಅಧಿಕಾರಿಗಳು ರಾಜ್ಯ ಕೋಶದ ಸಹಾಯದಿಂದ ನಡೆಸುವ ಕೆಲಸಗಳಿಗೂ, ಆ ರಾಜ್ಯ ಕೋಶಕ್ಕೆ ಉಣಬಸ್ತೋಧಿಸತಕ್ಕ ಶಾಸನಗಳನ್ನು ಮಾಡುವ ಪ್ರಜಾಪ್ರತಿನಿಧಿ ಸಂಸ್ಥೆಗೂ ಅಸ್ಯೋನ್ನೇ ಸಂಬಂಧವಿರುವುದು ಸಹಜವಾಗಿದೆ. ಈ ಸಂಸ್ಥೆಯು ಶಾಸನ ಮಾಡಿದಲ್ಲದೆ ಅಧಿಕಾರಿಗಳಿಗೆ ಸುಂಕ ತೆರಿಗೆಗಳನ್ನು ತೆಗೆಯುವ ಅಧಿಕಾರವಿಲ್ಲ; ಅವರಿಗೆ ಆ ಅಧಿಕಾರವಿಲ್ಲದೆ ರಾಜ್ಯಕೋಶವು ತುಂಬುವ ಬಗೆಯಿಲ್ಲ; ರಾಜ್ಯಕೋಶವು ತುಂಬಿದಲ್ಲದೆ ಅವರ ಕಾಯ್‌ಗಳು ನಡೆಯುವ ಪರಿಯಿಲ್ಲ; ಅವರ ಕಾಯ್‌ಕಲಾಪದ ವಿವರವನ್ನು ತಿಳಿದು ಒಪ್ಪಿದಲ್ಲದೆ ಶಾಸನ ಸಂಸ್ಥೆಯು ಅವರ ಸಹಾಯಕಾಂಗಿ ಶಾಸನ ಮಾಡುವಂತಿಲ್ಲ. ಹೀಗೆ ರಾಜ್ಯಾಧಿಕಾರಿಗಳು ನಡೆಸುವ ನಾನಾ ಕಾಯ್‌ಭಾಗಗಳು ಪ್ರಜಾಪ್ರತಿನಿಧಿಗಳನ್ನೂ ಉಗ್ನಿಂದ ಶಾಸನ ಸಂಸ್ಥೆಯ ಸಮಾಲೋಚನೆಗೂ ವಿಚಾರಣೆಗೂ ಅರ್ಹಗಳಾಗುತ್ತವೆ.

# ೧೦. ರಾಜ್ಯಯುತ್ತರದ ರಚನೆ

## ಭಾಗ ೨

### ಕಾರ್ಯಕ್ರಿಯಾಹ—“ ಎಕ್ಸೈಕ್ಯೂಟಿವ್ ”

ರಾಜ್ಯಕ್ಕೆ ಶಾಸನ ಸಂಸ್ಥೆಯು ಅಂತರಂಗದಂತಾದರೆ ಕಾರ್ಯಕ್ರಿಯಾಹ ಸಂಸ್ಥೆಯು, ಎಂದರೆ ಅಧಿಕಾರಿವರಗಳು, ಬಹಿರಂಗದಂತಿರುತ್ತದೆ. ಅಧಿಕಾರಿಗಳಿಲ್ಲದೆ ಯಾವ ಕೆಲಸವೂ ನಡೆಯದು. ಪ್ರಜಾಭಿಪ್ರಾಯವನ್ನು ಶಾಸನ ಸಂಸ್ಥೆಯು ಮಾತುಗಳಿಂದ ತಿಳಿಸಬಹುದು; ಆ ಅಭಿಪ್ರಾಯವನ್ನು ಕಾರ್ಯರೂಪಕ್ಕೆ ತರಲು ಅದರಿಂದ ಆಗದು. ಏಕೆಂದರೆ:

(೧) ಆ ಸಂಸ್ಥೆಯು ಅನೇಕ ಮಂದಿರುಗಳನ್ನು; ಅವರಲ್ಲಿರೂ ಸಮಾನಸ್ಥಾಂಥರು; ಅವರಲ್ಲಿ ಅಧಿನಾಯಕನೊಬ್ಬನು, ಆತನ ಕೃಷ್ಯಾಕೆಳಗಿನವನೊಬ್ಬನು, ಅವನ ಕೆಳಗೆ ಮತ್ತೊಬ್ಬನು—ಎಂಬ ತಾರತಮ್ಯಭಾವವಲ್ಲ; ಈ ತಾರತಮ್ಯವಿಲ್ಲದ ಕಡೆ ಅಧಿಕಾರ ನಡೆಯದು. ವಿಧೇಯರಾದವರಿಲ್ಲದ ಕಡೆ ಅಧಿಕಾರವೆಂಬುದರ ಲಾರದೆಂದು ಹಿಂದೆಯೇ ನೋಡಿದೇ ಇವೆ. ಶಾಸನ ಸಂಸ್ಥೆಯ ಸದಸ್ಯರು (ಮೆಂಬರು)ಗಳಲ್ಲಿರೂ ಸಮಾನರಾದ ಕಾರಣ, ಅವರಲ್ಲಿ ಒಬ್ಬರು ಹೇಳಿದಂತೆ ಮತ್ತೊಬ್ಬರು ನಡೆಯುವುದೆಂಬ ಅಧಿಕಾರ ಸಂಬಂಧವು ಸಾಧ್ಯವಲ್ಲ; ಆದಕಾರಣ ಅವರು ಕೆಲಸದ ವಿಧಾನವನ್ನು ತಿಳಿಸಿಸಬಲ್ಲರೇ ಹೊರತು ಕೆಲಸವನ್ನು ನಡಸಲಾರರು.

(೨) ಕಾರ್ಯದ ನೀತಿಯನ್ನು ಗೊತ್ತುಮಾಡಿ ಹೇಳಲು ಬೇಕಾದ ಜ್ಞಾನಾನುಭವಗಳೇ ಬೇರೆ; ಕಾರ್ಯವನ್ನು ರೂಪಗೊಳಿಸಲು ಬೇಕಾದ ಜ್ಞಾನಾನುಭವಗಳೇ ಬೇರೆ. ಒಂದು ಒಡವೆಯನ್ನು ಮಾಡಿಸಬೇಕಾದಾಗ ಆ ಒಡವೆಯ ಮಾಟ ಹೇಗಿರಬೇಕು; ಅದರಲ್ಲಿ ಎಂತಹ ಚಿತ್ರವನ್ನು ಕೆತ್ತಿರಬೇಕು; ಯಾವಯಾವ

ರತ್ನಗಳನ್ನು ಎಲ್ಲೆಲ್ಲಿರಿಸಬೇಕು—ಎಂದು ಸೂಚಿಸಲು ಅನೇಕ ಭರಣಗಳನ್ನು ನೋಡಿದ ಅನುಭವವ್ಯಳ್ಳ ಹೆಂಗಸು ಶಕ್ತಿಭಾಗಿರುತ್ತಾಗಿ; ಆದರೆ ಅಂಥ ಒಡವೆಯನ್ನು ಮಾಡುವುದಕ್ಕೆ ಬೇಕಾದ ಶಕ್ತಿ ಆಕೆಗಿರುವುದಿಲ್ಲ; ಅದಿರುವುದು ಅಕ್ಷಸಾರಿಗನಲ್ಲಿ. ಅದೇ ರೀತಿಯಾಗಿ, ಪ್ರಜಿಗಳ ಸೌಕರ್ಯಾಂಶಾಕಾರ ಗಳನ್ನು ವಿವರಿಸಿ, ಕಾನೂನುಗಳೂ ಕಟ್ಟಪಾಡುಗಳೂ ಕೆಲಸಗಳೂ ಹೇಗೆ ಹೇಗೆ ಆಗಬೇಕೆಂದು ತಿಳಿಪಿಸಲು ಪ್ರಜಾಪ್ರತಿನಿಧಿಗಳು ಶಕ್ತಿರಾಗಬಹುದು; ಆದರೆ ಆ ಕಾನೂನುಗಳನ್ನು ಜಾರಿಗೆ ತಂದು, ಆ ಕಟ್ಟಪಾಡುಗಳನ್ನು ಉನರಲ್ಲಿ ನಿಲ್ಲಿಸಿ, ಆ ಕೆಲಸಗಳನ್ನು ಆಗಮಾಡಿಸಲು ಬೇಕಾದ ವಶೇಷಜ್ಞಾನವು ಆವರಿಗೆ ಸಾಧಾರಣವಾಗಿರುವುದಿಲ್ಲ. ಆ ವಶೇಷಜ್ಞಾನಾನುಭವಗಳನ್ನು ಸಂಪಾದಿಸಿರುವವರು ರಾಜ್ಯಸೇವೆಯನ್ನೇ ತಮ್ಮ ಜೀವನವೃತ್ತಿಯನ್ನಾಗಿಯೊಂದಿರುವ ಕಾರುಬಾರಿಗಳು. ಲಾಯರು ಕೆಲಸ, ಉಪಾಧ್ಯಾಯ ತನ, ಎಂಬೀನಿಯರ್ ಕೆಲಸ ಇವು ಹೇಗೆ ಈಗ ಸ್ವತಂತ್ರ ಕಸಬುಗಳಿಂದು ಎಣಿಸಲ್ಪಟ್ಟವೇಯೇ, ರಾಜ್ಯದ ಆಡಳಿತಗಳನ್ನು ನಡುಸುವ ಕೆಲಸವೂ ಹಾಗೆಯೇ ಈ ಕಾಲದಲ್ಲಿ ಒಂದು ಪ್ರತ್ಯೇಕ ಕಸಬೆಂದು ಭಾವಿಸಲ್ಪಟ್ಟಿದೆ. ರೈಲುಗಾಡಿಯ ಯಂತ್ರವನ್ನಾಗಲಿ, ವೋಟಾರು ಯಂತ್ರವನ್ನಾಗಲಿ, ಹೊಲಿಗಿಯ ಯಂತ್ರವನ್ನಾದರೂ ಆಗಲಿ ನಡಸುವವನೇ ಆಯಾ ಕಲೆಗಳನ್ನು ಬಹುದಿವಸಗಳ ಅಭ್ಯಾಸದಿಂದ ಕಲಿಯಬೇಕಾಗಿರುವಾಗ, ಅಸ್ವತಂತ್ರ, ವಸ್ತುಗಳಿಂದ ನಿರ್ಮಿತವಾದ ಈ ಯಂತ್ರಗಳಂತಲ್ಲದೆ ಸ್ವತಂತ್ರರಾದ ಮನುಷ್ಯರೆಂಬ ವಸ್ತುವಿನಿಂದ ನಿರ್ಮಿತವಾದ ಕಳ್ಳೇರಿಯೆಂಬ ಯಂತ್ರವನ್ನು ನಡಸುವವನಿಗೆ ಎಷ್ಟು ಅಭ್ಯಾಸವೂ ಪರಿಶ್ರಮವೂ ಆಗಿರಬೇಕು! ಕಳ್ಳೇರಿಯು ಹೇಗೆ ಕೆಲಸಮಾಡಬೇಕೆಂಬುದನ್ನು ಕುರಿತು ಉಪನ್ಯಾಸಮಾಡುವವನಿಗೆ ಇರಬೇಕಾದ ಯೋಗ್ಯತೆಯೇ ಬೇದೆ; ಹತ್ತುಮಂದಿಯನ್ನು ಕೈಯಕೆಳಗಿಟ್ಟುಕೊಂಡು, ಅವರಲ್ಲಿ ಬೇಕಾದ ಉತ್ಸಾಹವನ್ನೂ ಸಹಕಾರವನ್ನೂ ಹುಟ್ಟಿಸಿ,

ಅವರಿಂದ ಒಂದು ಕೆಲಸವನ್ನು ತೃಪ್ತಿಕರವಾಗಿ ಮಾಡಿಸಲು ಬೇಕಾದ ಯೋಗ್ಯತೆಯೇ ಬೇರೆ. ಇದರಲ್ಲಿ ಮೊದಲನೆಯ ತೆರದ ಯೋಗ್ಯತೆಯನ್ನು ಪಡೆದಿರುವವರು ಶಾಸನಸಂಸ್ಥೆಯಲ್ಲಿರುತ್ತಿರುವರು; ಅದರೆ ಕಾರ್ಯನಿರ್ವಾಹಕ ಸಂಸ್ಥೆಗೆ ಬೇಕಾದವರು ಎರಡನೆಯ ತೆರದ ಯೋಗ್ಯತೆಯನ್ನು ಪಡೆದವರು. ರಾಜ್ಯದ ಆಡಳಿತಗಳಿಗೆ ಆವಶ್ಯಕವಾದ ಲೋಕಾನುಭವವನ್ನು ಸಂಪಾದಿಸಿಕೊಂಡು, ಕಾರ್ಯಸಾಮಗ್ರಿಗಳ ಸೂಕ್ಷ್ಮವಿವರ (ತಪಶೀಲು) ವನ್ನು ತಿಳಿದುಕೊಂಡು, ಇತರರ ಕೆಲಸವನ್ನು ಪರೀಕ್ಷೆಮಾಡುವುದರಲ್ಲಿ ದಕ್ಷತೆಯನ್ನೂ ಜಾಗರೂಕತೆಯನ್ನೂ ಅಭ್ಯಾಸಮಾಡಿಕೊಂಡು, ಸ್ವಕರ್ತವ್ಯಗಳನ್ನು ನಡಸುವುದರಲ್ಲಿ ತ್ವರಿತ್ಯಯನ್ನೂ ವಿಚಕ್ಷಣೆಯನ್ನೂ ತೋರಿಸಬಲ್ಲವರಾದ ಕಾರುಬಾರಿಗಳೇ ಕಾರ್ಯನಿರ್ವಾಹಸಂಸ್ಥೆಗೆ ತಕ್ಷವರು.

(ಇ) ಶಾಸನ ಮಾಡತಕ್ಕ ಸಂಸ್ಥೆಯೂ ಶಾಸನಾನುಸಾರವಾದ ಕೆಲಸಗಳನ್ನು ನಡಸತಕ್ಕ ಸಂಸ್ಥೆಯೂ ಬೇರೆಬೇರೆಯಾಗಿರಬೇಕನ್ನು ವುದಕ್ಕೆ ಮತ್ತೊಂದು ಪ್ರಬಲವಾದ ಕಾರಣವಿದೆ. ಅದೇನೆಂದರೆ—ಆ ಎರಡು ಸಂಸ್ಥೆಗಳೂ ಪರಸ್ಪರ ಪ್ರತ್ಯೋತ್ತರಸಾಧ್ಯನಗಳಲ್ಲಿರಬೇಕಾದದ್ದು ಅವೇಕ್ಷಣೀಯ. ಒಬ್ಬರು ಇನ್ನೊಬ್ಬರಿಂದ ಯಾವುದಾದರೊಂದು ಕೆಲಸವನ್ನು ಮಾಡಿಸಿಕೊಳ್ಳಬೇಕಾದ ಸಂಧರ್ಥದಲ್ಲಿಲ್ಲ, ಉಸ್ತುವಾರಿ ಅಥವಾಮೇಲ್ತಿಉಚಾರಣೆಯು ಎಷ್ಟು ಚೆನಾಗಿದ್ದರೆ ಆ ಕೆಲಸವು ಅಷ್ಟುಚೆನಾಗಿ ಆಗುವುದೆಂಬುದು ಎಲ್ಲಾಗೂ ಅನುಭವದಲ್ಲಿರುವುದಾಗೆ. ನಮ್ಮ ಸೇವಕನಾಗಲಿ, ಪ್ರತಿಸಿಧಿಯಾಗಲಿ, ಯಾವುದಾದರೊಂದು ಬಗೆಯ ಪ್ರತಿಫಲಾಪೇಕ್ಷೆಯಿಂದ ನಮಗಾಗಿ ಕೆಲಸಮಾಡುವ ಬೇರೆ ಯಾರೇ ಆಗಲಿ—ಅವಸೆಂತಹ ಸಮರ್ಥನಾದರೂ—ನಮ್ಮ ಕೆಲಸವು ಅವಸಿಂದ ಸರಿಯಾಗಿ ನಡೆಯುಬೇಕಾದರೆ ಅವನ ಮೇಲೆ ನಮ್ಮ ವಿಚಾರಣೆಯು ಸಂತತವಾಗಿರಬೇಕು. ರಾಜ್ಯವಾದರೋ ಒಬ್ಬ ವ್ಯಕ್ತಿಯಂತಲ್ಲ. ಅದು ಒಷು

ಮಂದಿ ವ್ಯಕ್ತಿಗಳನ್ನೂ ಖಗೆಂಡದ್ದು. ಅದಕಾರಣ ಅದರ ಕಾರ್ಯಗಳ ಮೇಲ್ಮೈಚಾರಣೆಯು ನಮ್ಮ ನಮ್ಮ ಸ್ವಂತಕಾರ್ಯಗಳ ಮೇಲ್ಮೈಚಾರಣೆಯು ನಡೆಯುವ ರೀತಿಯಲ್ಲಿ ಒಬ್ಬರಿಬ್ಬರಿಂದ ನಡೆಯಲಾರದು. ಅದದ್ದಿರಿಂದ ಅದರ ಕಾರ್ಯಗಳನ್ನು ನಡಸುತ್ತುವರಲ್ಲಿಯೇ ಅನೇಕ ಭಾಗಗಳಿದ್ದು ಆ ಭಾಗಗಳಲ್ಲಿ ಒಂದು ಭಾಗವು ಮತ್ತೊಂದು ಭಾಗದ ಕಾರ್ಯವನ್ನು ಪರೀಕ್ಷೆಸಿತಿದ್ದವಂತೆ ಇರಬೇಕು. ಈ ತೆರದ ಪರೀಕ್ಷೆ ಸೌಕರ್ಯವೇ ರಾಜ್ಯವ್ಯವಸ್ಥೆಯಲ್ಲಿ ಮುಖ್ಯವಾಗಿ ತೋರಿಬರಬೇಕಾದ ಸುಲಕ್ಷಣೆ. ಮನುವ್ಯನಲ್ಲಿ ಸ್ವಾಭಾವಿಕವಾಗಿಯೇ ಎಷ್ಟೋ ಅಜ್ಞತೆಯೂ ಅಲ್ಲ ತೆಯೂ ಇರುತ್ತವೆ. ಅದಕಾರಣ ಅವನ ಕೃತ್ಯಾಗಳು—ಅವನು ಅವನ್ನು ಎಷ್ಟು ಜೆನಾಗಿ ಮಾಡಿರುವೆನಂದು ಸಂಬಿಕೊಂಡಿದ್ದರೂ—ಇತರರ ಗುಣದೊಂಷ ಏಮ ಶೀಗೆ<sup>12</sup> ಪಾತ್ರಗಳಾದರೆ, ಅವು ಇನ್ನೂ ಉತ್ತಮಗೊಳಿಬಹುದೇ ಹೊರತು ಕೆದಲಾರವು. ಅದಕಾರಣ ರಾಜ್ಯಯಂತ್ರದ ಒಂದು ಅಂಗವು ಅಧಿವಾ ಕರಣವು, ಮತ್ತೊಂದು ಕರಣದ ಪರೀಕ್ಷೆಗೆ ಸಿಕ್ಕುವಂತಿದ್ದರೆ, ಆಗ ರಾಜ್ಯಕಾರ್ಯಗಳು ತಪ್ಪದೆ ನಡೆದಾಗ ವೆಂಬ ಭರವಸೆಯು ತಕ್ಕುಮಟ್ಟಿಗಾದರೂ ಇರುವುದು. ಈ ಕಾರಣದಿಂದ ರಾಜ್ಯದ ಕಾರ್ಯನಿರ್ವಾಹಕ ಸಂಸ್ಥೆಯು ಯಾವಾಗಲೂ ಶಾಸನ ಕಾರಕ ಸಂಸ್ಥೆಗೆ ಉತ್ತರ ಹೇಳತಕ್ಕ ದಾಗಿರಬೇಕೆಂದು—ಒವಾಬಾಗಿ ಭಾರಹೊತ್ತಿರಬೇಕೆಂದು— ಇಂಗಿಂದು ವೊದಲಾದ ಪಾಶಾಚ್ಯದೇಶಗಳಲ್ಲಿ ನಿಶ್ಚಯಿಸಿರುತ್ತಾರೆ. ಇಂಥ ಏನಾರ್ಥಿಗೇ ಉತ್ತರ ಭಾರವುಳ್ಳ ರಾಜ್ಯವ್ಯವಸ್ಥೆ (ರೆಸ್ವಾನಿಬಲ್ ಗವರ್ನರ್ ಮೇಂಟ್) ಅಧಿವಾ ಒವಾ

<sup>12</sup> ಕಾಳಿದಾಸ ಕವಿಯು “ಬಲವದಸಿ ಶಿಕ್ಷಿತಾನಾಂ ಆತ್ಮಸ್ಯಪ್ರತ್ಯಯಂ ಚೀತಃ” ಎಂಬ ವಾಕ್ಯದಿಂದ ಗುಣದೊಷವಿಮರ್ಶಿಯ ಬೆಳೆಯನ್ನು ಒಷ್ಟಿಕೊಂಡಿದ್ದಾನೆ. ಭಕ್ತಿಹರಿಯು “ಲೋಕಾಪವಾದಾಧ್ಯಯಂ” ನಂಬಿ ದಾನ್ನು ಸತ್ಯರುಷ ಲಕ್ಷ್ಮಿಗಳಲ್ಲಿ ಸೇರಿಸಿದ್ದಾನೆ.

ಬ್ರಾಹ್ಮಿ ಸರ್ಕಾರ ಎಂದು ಹೇಸೆರು. ಶಾಸನ ಸಂಸ್ಥೆಯು ಎಲ್ಲ ಕೆಲಸಗಳನ್ನೂ ತಾನೇ ನಡುವ ಹಾಗಿದ್ದರೆ, ಅಥವಾ ಕಾರ್ಯ ಸಂಸ್ಥೆಯು ಎಲ್ಲ ಶಾಸನಗಳನ್ನೂ ತಾನೇ ಮಾಡಿಕೊಳ್ಳುವ ಹಾಗಿದ್ದರೆ, ಅಂಥಾ ಏಪಾರ್ಫಿಡಿನಲ್ಲಿ ಅವುಗಳ ವಿಧಾಯಕ ವಿಧೇಯತಾ ಭಾವಗಳು ಇಲ್ಲದೆ ಹೋಗಿ, ಅವೆರಡಕೂ ವ್ಯತ್ಯಾಸವಿಲ್ಲದೆ, ಅವು ಒಂದೇ ಆಗಿ, ಒಂದು ಮತ್ತೊಂದಕ್ಕೂ ಉತ್ತರವಾದಿಯಾಗುವ ಅವಕಾಶವೇ ಇಲ್ಲವಾಗುತ್ತದೆ. ಹೀಗೆ ಜವಾಬ್ದಾರಿಯ ಭಾರವಿಲ್ಲದೆ, ಕೆಲಮಂದಿ ರಾಜ್ಯಾಧಿಕಾರಿಗಳು ತಾವೇ ಶಾಸನಕರ್ತರೂ ಕಾರ್ಯಕರ್ತರೂ ಸಹ ಆಗಿದ್ದರೆ, ಅದಕ್ಕೇ “ಬ್ರಾಹ್ಮರೋಕ್ಸಿಸ್” ಅಥವಾ “ಭೃತ್ಯಪಾರುಪತ್ಯ” ಎಂಬ ಹೆಸರು ಬರುತ್ತದೆ. ಅದೇ ಕಳ್ಳೇರಿ ಕಾರುಬಾರು. ಅದು ಸುವ್ಯವಸ್ಥೆಯಲ್ಲ. ಸುವ್ಯವಸ್ಥೆಯಲ್ಲಿ ಅಧಿಕಾರಿವರ್ಗ ವು ಶಾಸನ ಕಾರಕ ವಾದ ಪ್ರಜಾಪ್ರತಿನಿಧಿ ಸಂಸ್ಥೆಯ ವಿಷಯದಲ್ಲಿ ಉತ್ತರ ಭಾರ ವ್ಯಾಖ್ಯಾದಾಗಿರಬೇಕು. ಪ್ರಜಾಪ್ರತಿನಿಧಿ ಸಂಸ್ಥೆಯೂ ಸಹ ಅಧಿಕಾರಿವರ್ಗದ ಕಾರ್ಯನಿರ್ವಾಹ ಭಾರವನ್ನು ತೇಜು ಅದಕ್ಕೆ ಎದೆಕೊಡುವುದಾಗಬೇಕು. ಹೀಗೆ ಎರಡು ಸಂಸ್ಥೆಗಳೂ ಬೇರೆ ಬೇರೆಯಾಗಿ ಕೆಲಸಮಾಡುತ್ತ ಸಹಕರಿಸುವುದಾವಕ್ಕೆ.

## ೧೧. ರಾಜ್ಯಯುತ್ತದ ರಚನೆ ಭಾಗ ೫

**ನಾಯಾಯನಿರ್ಣಯ ಸಂಸ್ಥೆ—“ ಜ್ಯುಡಿಸಿಯರಿ ”**

ಪ್ರಜಾಪ್ರತಿನಿಧಿ ಸಂಸ್ಥೆಯು ರಚಿಸಿರುವ ಅಥವಾ ಅಂಗೀ ಕರಿಸಿರುವ, ರಾಜ್ಯಸಂಬಂಧವಾದ ಸಮಷ್ಟಿ ಶಾಸನಗಳನ್ನೇ ಆಗಲಿ, ಅಥವಾ ಪ್ರಜೆಗಳ ಪರಸ್ಪರ ವ್ಯವಹಾರಗಳಿಗೆ ಸಂಬಂಧ ಪಟ್ಟ ವ್ಯಾಖ್ಯಾತಾಸನಗಳನ್ನೇ ಆಗಲಿ, ಕಾರ್ಯನಿರ್ವಾಹಕ ಸಂಸ್ಥೆಯು ಉಪಯೋಗಕ್ಕೆ—ಎಂದರೆ ಜಲಾವಣಿಗೆ ಅಥವಾ

ಜಾರಿಗೆ—ತರುವ ಸಂದರ್ಭಗಳಲ್ಲಿ, ಇಂಥಾ ಉಪಯೋಗಕ್ಕೆ ವಿಷಯನಾದ ಪ್ರಜೆಗೂ ಅಧಿಕಾರಿವರ್ಗಕ್ಕೂ ವಿವಾದಗಳು ಹುಟ್ಟಬಹುದು. ಶಾಸನವಾಕ್ಯಕ್ಕೆ ಅಧಿಕಾರಿವರ್ಗವು ಮಾಡಿರುವ ಅಧ್ಯವು ಸರಿಯಾಗಿಲ್ಲವೆಂದು ಪ್ರಜೆಯು ವಾದಿಸಬಹುದು; ಅಥವಾ ಆ ಶಾಸನವು ಅನ್ಯಾಯಿಸುವುದಕ್ಕಿರಬೇಕಾದ ಸಂಗತಿಗಳು ತನ್ನ ವಿಷಯದಲ್ಲಿಲ್ಲವೆಂದು ವಾದಿಸಬಹುದು; ಅನ್ಯೇ ಅಲ್ಲದೆ ಯಾವುದಾದರೀಂದು ಶಾಸನದ ಹೇರಿಗೆ ಅಧಿಕಾರಿವರ್ಗವು ತನಗೀರೇಸ್ತೇರ ಮಾಡಬೇಕಾಗಿದ್ದ ಕರ್ತವ್ಯಗಳನ್ನು ಅದು ಸರಿಯಾಗಿ ನೆರವೇರಿಸಿಲ್ಲವೆಂದು ಅದರ ಮೇಲೆ ದೋಷವನ್ನಾಗಿ ಪರಿಹಾರ ರೂಪವಾದ ಪ್ರತಿಫಲವನ್ನು ಹೇಳಿ ಸಬಹುದು. ಕಾರ್ಯಾರ್ಥಿಕಾರಿವರ್ಗದವರಿಗೂ ಪ್ರಜಾವರ್ಗದವರಿಗೂ ಈ ರೀತಿ ವಾದ ವಿವಾದಗಳು ಉತ್ಪನ್ನವಾಗುವುದು ಅಪರೂಪವೇನೂ ಅಲ್ಲ. ಇಂಥಿ ವಿವಾದಗಳನ್ನು ತೀಮಾರ್ಫನಮಾಡುವುದಕ್ಕೊಂಡೇ ಸ್ವರೂಪ ಉಭಯ ಪಕ್ಷಗಳಿಗೂ ಸೇರಿರದ ನಾಯಿ ನಿಷೇಷಿತ್ಯ ಇರಬೇಕಾದದ್ದು ಅವಶ್ಯಕವಲ್ಲವೇ? ಈ ಕಾರಣದಿಂದ ವಾಶಾತ್ಮಕ ರಾಜ್ಯಗಳಲ್ಲಿ ಶಾಸನಪಾಲಕರಾದ ನಾಯಾಧಿಪತಿಗಳು ಕಾರ್ಯನಿರ್ವಾಹಕ ವಾದ ಅಧಿಕಾರಿವರ್ಗಕ್ಕೆ ಅಧಿಕಾರಿಗೆ ಸ್ವತಂತ್ರರಾಗಿರತಕ್ಕೂ ದ್ವಿಂದು ಗೊತ್ತಾಗಿದೆ. ಶಾಸನ ಪಾರಮ್ಯವೇ ರಾಜ್ಯದ ಮುಖ್ಯ ಸಲ್ಲಕ್ಷಣವೆಂದು ಹಿಂದೆ ಹೇಳಿದೆವಲ್ಲವೇ? ಕಾನೂನೇ ಎಲ್ಲ ಸಂದರ್ಭಗಳಲ್ಲಿಯೂ ಪ್ರಬುಂಬಾಗಿ, ಅದು ಎಲ್ಲರ ವಿಷಯದಲ್ಲಿಯೂ ಒಂದೇ ಪ್ರಕಾರಬಾಗಿ ಅನ್ಯಾಯಿಸಬೇಕಾದರೆ, ಆ ಕಾನೂನನ್ನು ವ್ಯವಹಾರಗಳಿಗೆ ವಿನಿಯೋಗಿಸಿ ತೀಮಾರ್ಫನಕೆಂಡತಕ್ಕವರು ನಿಃಸ್ವಾಹರೂ ನಿಷ್ಪಕ್ಷವಾತಿಗಳೂ ಸ್ವತಂತ್ರರೂ ಆಗಿರತಕ್ಕೂದು ಅಶ್ಯಂತಾವಶ್ಯಕ. ನಾಯಾಧಿಪತಿಯಾದವನು (ಜಡಿ) ಯಾವುದಾದರೀಂದು ಬಗೆಯಲ್ಲಿ ಕಾರ್ಯನಿರ್ವಾಹಕ ಸಂಸ್ಥೆಯ ಉಪಕಾರವನ್ನು ಆಶಿಸುವಂತಿದ್ದರೆ ಅವನ ಮನಕ್ಕುದ್ದಿ

ಕೆಡೆಬಹುದೆಂಬ ಶಂಕೆಯುಂಟು. ಅದದ್ದು ರಿಂದಲೇ ನ್ಯಾಯಾಧಿಕಾರವೂ (ಜ್ಯೂಡಿಪಿಯಲ್) ಕಾಯಾರ್ಥಿಕಾರವೂ (ಎಕ್ಸೆಕ್ಸ್‌ಫಿವ್) ಒಂದೇಕಡೆ ಒಟ್ಟುಗೂಡಿರಬಾರದೆಂದೂ, ಬೇರೆ ಬೇರೆ ಯಾಗಿ ಇರಬೇಕೆಂದೂ, ನ್ಯಾಯಾಧಿಕಾರದ ಇಲಾಖೆಯೇ ಬೇರೆ ಯಾಗಿ ಸ್ವತಂತ್ರವಾಗಿರಬೇಕೆಂದೂ ಈ ದೇಶದಲ್ಲಿ ರಾಜಕೀಯ ಸಂಸ್ಥಾರವಾದಿಗಳು ಹೇಳುತ್ತಿರುವರು.

### ಜಡಿಗಳ ಸ್ವಾತಂತ್ರ್ಯ

ಶಾಸನಗಳನ್ನು ಮಾಡುವ ಅಧಿಕಾರವೂ ಅವುಗಳನ್ನು ಪ್ರಯೋಗಕ್ಕೆ (ಎಂದರೆ ಕಾರ್ಯರೂಪಕ್ಕೆ) ತರುವ ಅಧಿಕಾರವೂ ಒಂದೇ ಸಂಸ್ಥೆಯಲ್ಲಿ ಸೇರಿರಬಾರದೆಂದೂ ಹಾಗೆ ಸೇರಿದ್ದರೆ ಅದು “ಬ್ಯಾಂಕ್‌ರೆಸ್‌ಕ್ರೆಸ್” ಅಥವಾ ಕಳ್ಳೇರಿಯ ದೊಲತ್ತು ಎನಿಸಿಕೊಂಡು ಉತ್ತರಭಾರವಿಲ್ಲದಾಗಿ, ರಾಜ್ಯದ ಸುಷ್ಯವಸ್ಥೆಗೆ ಪ್ರತಿಕೂಲ ವಾಗುವುದೆಂದೂ ಮೇಲೆಯೇ ಸೂಚಿಸಿದೆ. ಅದೇ ರೀತಿಯಾಗಿ ಶಾಸನಗಳನ್ನು ಜಾರಿಗೆ ತರುವ ಅಧಿಕಾರವೂ ಅವುಗಳನ್ನು ವಿವಾದಗಳಿಗೆ ಅನ್ವಯಿಸುವ ಅಧಿಕಾರವೂ ಒಂದೇ ಸಂಸ್ಥೆಯಲ್ಲಿ ಸೇರಿರಬಾರದು; ಹಾಗೆ ಸೇರಿದ್ದರೆ ಅದೂ ವ್ಯವಸ್ಥಾಭಂಗವೇ ಅಗುವುದು. ಕಳ್ಳುತನವನ್ನು ಅರ್ಮೋವಣಿಮಾಡುವುದು ಕಾರ್ಯ ನಿರ್ವಾಹಸಂಸ್ಥೆಗೆ ಸೇರಿದ ಪೂಲೀಸಿನವರ ಅಧಿಕಾರ; ಅದರೆ ಆ ಅರ್ಮೋವಣಿಗೆ ಗುರಿಯಾದವನು ದಿಟ್ಟವಾಗಿ ಕದ್ದನವನೆ?— ಅಲ್ಲವೇ? ಎಂಬುದನ್ನು ವಿಚಾರವಾಡಿ, ಶಾಸನದಂತೆ ಶಿಕ್ಷೆ ವಿಧಿಸುವುದು ಪೂಲೀಸಿನವರ ಅಧಿಕಾರವಲ್ಲ; ಅದು ನ್ಯಾಯ ವಿಮರ್ಶನ ಸಂಸ್ಥೆಗೆ ಸೇರಿದ ವ್ಯಾಜಿಸ್ಟ್‌ರೆಟನು ಅಧಿಕಾರ; ಮ್ಯಾಜಿಸ್ಟ್‌ರೆಟನು ಶಿಕ್ಷೆ ವಿಧಿಸಿದ ಬಳಿಕ ಅವರಾಧಿಯನ್ನು ಕರೆದುಕೊಂಡುಹೋಗಿ ಶಿಕ್ಷೆಗೆ ಗುರಿಪಡಿಸುವುದು ಪುನಃ ಕಾರ್ಯ ನಿರ್ವಾಹ ಸಂಸ್ಥೆಗೇ ಸೇರಿದ ಪೂಲೀಸ್ ಮತ್ತು ಜೆಯಲ್ ಇಲಾಖೆಗಳವರ ಅಧಿಕಾರ. ಪೂಲೀಸಿನ ಕೆಲಸ

ವನ್ನು ಮ್ಯಾಚಿಸ್ಪೇರಿಟರು ಯಾವ ಸಂದರ್ಭದಲ್ಲೂ ಮಾಡಲಾಗದು; ಮ್ಯಾಚಿಸ್ಪೇರಿಟರ ಕೆಲಸವನ್ನು ಪೂಲೀಸಿನವರೂ ಯಾವ ಸಂದರ್ಭದಲ್ಲೂ ಮಾಡಲಾಗದು. ಹೀಗಿಲ್ಲದೆ, ತಪ್ಪನ್ನು ಹೊರಿಸುವವರೇ ಶಿಕ್ಷೆಯನ್ನೂ ವಿಧಿಸಬಹುದಾದರೆ ಕ್ರಮವಾದ ನ್ಯಾಯವಿಮರ್ಶಿಗೆ ಅವಕಾಶವೆಲ್ಲಿದ್ದಿಲ್ಲಿತು? ಎಲ್ಲಿ ಕಾರ್ಯನಿರ್ವಾಹನಸಂಸ್ಥೆಯು (ಎಕ್ಸ್‌ಕ್ಯೂಪ್ರಿವ್) ನ್ಯಾಯಸಾಧನ (ಕೋರ್ಟು)ಗಳ ಸಹಾಯವನ್ನು ಪೇಕ್ಕಿ ಸದೆಯೇ ಪ್ರಜಿಯಮೇಲೆ ದೋಷವನ್ನಾಗಿ ರೂಪಿಸಿ, ಶಿಕ್ಷೆದಂಡನೆಗಳನ್ನು ತಾನೇ ವಿಧಿಸುವದೋ, ಅಲ್ಲಿ ಶಾಸನ ಪಾರಮ್ಯವು ಇಲ್ಲದೆ ಹೋಗುವುದು. ಏಕೆಂದರೆ ಎಲ್ಲ ಶಾಸನಗಳಿಗೂ ಅಧ್ಯವಾಡಿ ಅವುಗಳನ್ನು ವಿನಿಯೋಗಿಸಬೇಕಾದವರು ಕಾರ್ಯನಿರ್ವಾಹಕರಲ್ಲ, ಕಾರ್ಯನಿರ್ವಾಹಕ ಸಂಸ್ಥೆಗೆ ಅಧಿಕಾರಿಗಳು— ಎಂಬುದು ಎಲ್ಲ ಶಾಸನಗಳಿಗೂ ಅನ್ವಯಿಸಬೇಕಾದ ಮೂಲ ಶಾಸನ. ನ್ಯಾಯಾಧಿಕಾರಿಗಳು ಪ್ರಮಾಣ ಕೃಷಿಯತ್ತುಗಳನ್ನು ತೆಗೆದುಕೊಳ್ಳುವುದರಲ್ಲಿಯೂ ವಿಚಾರಣೆಮಾಡುವಲ್ಲಿಯೂ ತೀರ್ಮಾನಸರ್ಕಾರಿದ್ದುವೆಲ್ಲಿಯೂ ಅನುಸರಿಸಬೇಕಾದ ಕ್ರಮಗಳುಂಟು. ಆ ಕ್ರಮಗಳನ್ನು ಸುಸರಿಸಿ ಕೆಲಸಮಾಡಿದಲ್ಲದೆ ನ್ಯಾಯನಿರ್ಣಯವು ಸರಿಯಾಗಿ ಆಗಲಾರದು. ಆದಕಾರಣ ಎಲ್ಲ ಸರಿಯಾದ ಶಾಸನಗಳೂ ವಿವಾದ ಸಂದರ್ಭಗಳಲ್ಲಿ (ಕೋರ್ಟು) ನ್ಯಾಯಸಾಧನಗಳ ಮುಖಾಂತರವೇ ಕೆಲಸಮಾಡಬೇಕು. ಯಾವ ಶಾಸನವು ನ್ಯಾಯಾಧಿಕಾರಿ (ಜಡಿಟ್)ಗಳ ವಿಮರ್ಶೆಯನ್ನು ಬಯಸದೆ, ಶಿಕ್ಷೆದಂಡನೆಗಳ ಅಧಿಕಾರವನ್ನು (ಎಕ್ಸ್‌ಕ್ಯೂಪ್ರಿವ್) ಕಾರ್ಯನಿರ್ವಾಹಕರಂತೆ ಬಪ್ಪಿಸುವುದೋ ಅದು ಕ್ರಮವಾದ ಶಾಸನವೇ ಅಲ್ಲ. ಆದ್ದರಿಂದಲೇ ಕಾರ್ಯನಿರ್ವಾಹಕ ಸಂಸ್ಥೆಯ ಪ್ರಜಿಯಾದೊಬ್ಬನಿಗೆ ಯಾವ ದಂಡ ಶಿಕ್ಷೆಗಳನ್ನು ಮಾಡಿಸಬೇಕೆಂದಿವ್ಯವಟ್ಟರೂ, ಅದು ಕ್ರಮವಾದ ನ್ಯಾಯ ಸಾನ /ಕೋರ್ಟು/ಗಳ ಮೂಲಕ ಆ ಕೆಲಸವನು ಮಾಡಿಸ

ಬೇಕಲ್ಲದೆ, ತಾನೇ ಸ್ವತಂತ್ರಿಸಿ ತನ್ನ ಕೈಯಿಂದಲೇ ಆ ಕೆಲಸ ವನ್ನು ಮಾಡಕೂಡದೆಂದು ರಾಜ್ಯಸಂಸಾಧಿ ಸಂಸ್ಥಾರಕರು ವಾದಿಸುತ್ತಾರೆ.

ಶಾಸನಸಂಸ್ಥೆಯೇ ನಾಯಾಯಸಿರ್ವಯವನ್ನೂ ಕೈಕೊಳ್ಳಲಾಗ ದೆಂಬುದಕ್ಕೆ ಕಾರಣಗಳನ್ನು ವಿಸ್ತೃತವಾಗಿ ಹೇಳಬೇಕಾದ ಆವಶ್ಯಕತೆಹೆಚ್ಚಾಗಿರುವಂತೆ ತೋರುವುದಿಲ್ಲ. ಶಾಸಕಸಂಸ್ಥೆಯು ಬಹು ಸದಸ್ಯರುಳ್ಳದ್ದು; ಅಮ್ಮೆ ಮಂದಿರೂ ಕುಳಿತು ವಿಪಾದದ ಸೂಕ್ಷ್ಮಿಂಶಗಳನ್ನು ವಿಚಾರಿಸುವುದು ಸಾಧ್ಯವೇ ಅಲ್ಲ. ಅಲ್ಲದೆ ನಾಯಾಯಾಧಿಕಾರಿಗಳಿಗಿರಬೇಕಾದ ವ್ಯವಹಾರ ಶಾಸ್ತ್ರಜ್ಞಾನವೂ ವ್ಯವಹಾರಾನುಭವವೂ ಶಾಸನ ಸಂಸ್ಥೆಯಲ್ಲಿ ಪ್ರಜಾಪ್ರತಿನಿಧಿಗಳಾಗಿ ಬಂದು ಕೂಡುವವರಿಗೆ ಇರುವುದು ಅಪರೂಪ. ಇಷ್ಟರ ಮೇಲೆ ಶಾಸನಗಳಿಗೆ ಅರ್ಥಮಾಡಿ ಅವು ಗಳನ್ನು ವಿಸ್ತೀರ್ಣಿಸುವ ಕಾಲದಲ್ಲಿ ಕೆಲಮಂದಿ ಶಾಸನಕರ್ತರು ಬಂದು ಬಗೆಯಾಗಿಯೂ ಇನ್ನು ಕೆಲಮಂದಿ ಇನ್ನೊಂದು ಬಗೆಯಾಗಿಯೂ ಅಭಿಪ್ರಾಯಪಟ್ಟಿರೆ ಶಾಸನವೇ ಏರೂಪವನ್ನು ಹೊಂದುವುದು. ಶಾಸಕಸಂಸ್ಥೆಯಲ್ಲಿಯ ವ್ಯಕ್ತಿಗಳು ಆಗಾಗ ಬದಲಾಯಿಸುತ್ತಿರುವುದರಿಂದಲೂ ಅವರಲ್ಲಿ ಕೆಷ್ಟಿಗಳಿರುವುದರಿಂದಲೂ ಅವರೇ ಶಾಸನವನ್ನು ನಿಯೋಜಿಸುವಂತಾದರೆ, ಅದು ಪದೇ ಪದೇ ಹಿಂದಕ್ಕೂ ಮುಂದಕ್ಕೂ ಈಕಡೆಗೂ ಆಕಡೆಗೂ ಎಳೆಯಲ್ಪಟ್ಟು, ತನ್ನ ಮುಖ್ಯಲಕ್ಷಣವಾದ ನಿಯತೆಯನ್ನೂ ಸ್ಥಿರತೆಯನ್ನೂ ಕಳೆದುಕೊಂಡಿರುತ್ತಿಂಬ ಭೀತಿಗೆ ತುಂಬಾ ಅವಕಾಶವುಂಟು.

### ನಾಯಾಯವಿಮರ್ಶೆಯ ೧೧ತಿ

ಮನು ಯಾಜ್ಞವಲಾಘ್ವದಿ ಮಹಿಂಗಳು ಹೇಳಿರುವಂತೆ, ಕ್ರೋಧಲೇಭಾಗಿಲ್ಲದವನಾಗಿ ಸತ್ಯಾಂಶವನ್ನು ಪರಿಶೀಲಿಸಿ, ಭೂತದಯಾಪರನಾಗಿ ಶಾಸನವಾಕ್ಯಗಳಿಗೆ ಅರ್ಥ ಮಾಡಿ

ಅದರಂತೆ ವಿಧಿಸುವುದು ನ್ಯಾಯಾಧಿಪತಿಯ ಕರ್ತವ್ಯವೇ ಹೊರತು, ಇರತಕ್ಕ ಶಾಸನದಲ್ಲಿ ದೋಷವುಂಟೆಂದು ಅದನ್ನು ತಿದ್ದು ಪುದಾಗಲಿ ಇಲ್ಲದಿರುವ ಶಾಸನವನ್ನು ಸ್ವತಃ ಕಲ್ಪಿಸಿಕೊಳ್ಳುವುದಾಗಲಿ ಅವನ ಕರ್ತವ್ಯವಲ್ಲ. ಕೆಲವು ಸಂಧರ್ಭಗಳಲ್ಲಿ ಇರುವ ಶಾಸನವು ಸಾಲದೀಹೋಽದರೂ, ಅಥವಾ ಅದರ ವಾಕ್ಯವು ಸಂದೇಹಾಸ್ಯದವಾಗಿದ್ದರೂ, ಆತನು ಅದನ್ನು ಸೂಚಿಸಿ, ಸಾಮಾನ್ಯ ಧರ್ಮನಿಯಮಗಳನ್ನು ನುಸರಿಸಿ ತನ್ನ ನೀತಿಸೂಕ್ಷ್ಮ ಜ್ಞಾನದಿಂದ ತೀವ್ರಾರ್ಥಕೊಡಬೇಕಾಗಬಹುದು. ಆದರೆ ಹೀಗೆ ಆತನು ಕೊಟ್ಟ ತೀವ್ರಾರ್ಥನವು ಸ್ವಷ್ಟವಾಗಿರುವ ಶಾಸನಕ್ಕೆ ವಿರುದ್ಧವಾಗಬಾರದು. ಹಿಂದೆ ಒಂದಾನೇಂದು ಕಾಲದಲ್ಲಿ ಇಂಗ್ಲೀಂಡಿನ ರಾಜರೂಬ್ಬರು ಪಾರ್ಲಿಮೆಂಟಿನ ಅನುಮತಿಯಿಲ್ಲದೆಯೇ ತೆರಿಗೆಗಳನ್ನು ವಿಧಿಸಿದ್ದಾಗ್ಗ, ಪ್ರಜೆಗಳಲ್ಲಿ ಕೆಲಮಂದಿ ಆ ತೆರಿಗೆಗಳನ್ನು ಕೊಡಲು ಒಪ್ಪದಿರಲು, ಆ ವಿವಾದಗಳು ನ್ಯಾಯ ಸಾಫಿನ (ಕೋರ್ಟು)ಗಳಿಗೆ ಒಂದವು. ಆಗ ಕೆಲಮಂದಿ ನ್ಯಾಯಾಧಿಪತಿಗಳು ಆ ತೆರಿಗೆಗಳು ಪಾರ್ಲಿಮೆಂಟಿನ ಶಾಸನವನ್ನು ನುಸರಿಸದೆ ಇದ್ದರೂ ಆಗಿನ ರಾಜಕಾರ್ಯಾರ್ಥವನ್ನರಂತೆ ವಿಧಿಸಲ್ಪಟ್ಟಿದ್ದವಾದಕಾರಣ, ಅವು ಪ್ರತಿಭಟಿಸಲಹಿತವಾದವು ಗಳಲ್ಲವೆಂದೂ, ಪಾರ್ಲಿಮೆಂಟಿನ ಅನುಮತಿಯಿಲ್ಲದೆ ಅಂಥ ತೆರಿಗೆಗಳನ್ನು ಹಾಕುವ ಅಧಿಕಾರವು ರಾಜಸ್ಥಾನೀ ಸ್ವತಃ ಇರುವುದೆಂದೂ ವಾದಿಸಿದರು. ಅದರಿಂದ ಶಾಸನವಾರಮ್ಮೆಕ್ಕೆ ಕುಂಡು ಬಂದು, ರಾಜ್ಯಶಾಸನಕ್ಕೆಂತ ರಾಜನು ಮೇಲ್ಪಟ್ಟವನೆಂದು ಹೇಳಿದುತಾಯಿತು. ಆಗ ಇಂಗ್ಲೀಂಡಿನ ನ್ಯಾಯಾಧಿಕಾರಿ (ಜಡಿಟ್)ಗಳು ರಾಜಭೀತಿಯಿಂದ ಆ ಪ್ರಕಾರವಾಗಿ ವಾದಿಸಬೇಕಾಯಿತು. ಈಗ ಇಂಗ್ಲೀಂಡಿನ ಜಡಿಟ್‌ಗಳು ಯಾವ ಭಯದಾಕ್ಷಿಣ್ಯಗಳಿಗೂ ಒಳಪಟ್ಟವರಲ್ಲ. ಅವರನ್ನು ಕೆಲಸದಿಂದ ತೆಗೆದುಹಾಕಿಸಬೇಕಾದರೆ ಈಗ ಪಾರ್ಲಿಮೆಂಟು ಸಭೆಯ ಸಾಮಾನ್ಯ ಕೆಕ್ಕು ಶ್ರೀಮಂತ ಕೆಕ್ಕುಗಳರಡಳಿ ಸೇರಿ ರಾಜ

ರಿಗೆ ಮನವಿ ಮಾಡಿಕೊಳ್ಳಬೇಕು. ಹಾಗಾಗದೆ ಜಡಿಷ್ಟಿಗೆ ಜ್ಯೋತಿಯಿಲ್ಲ. ಪಾರ್ಲಿಮೆಂಟಿಗಿರುವ ಈ ಅಧಿಕಾರವೂ ಅಲ್ಲಿಯ ಅಪೀಲುಗಳ ಏರ್ಬಾಂಗ್ಲೋ ಅಲ್ಲಿಯ ನ್ಯಾಯವಾದಿ (ಲಾಯರು) ಗಳ ಸಾಮಧ್ಯ ಜಾಗರೂಕತೆಗಳೂ ಅಲ್ಲಿಯ ಜನವಾರ್ಕ್ ಮಹಿಮೆಯೂ ಸಹ ಸೇರಿ, ಇಂಗ್ಲೆಂಡಿನ ನ್ಯಾಯನಿರ್ಣಯ ಸಂಸ್ಥೆಯ ಕ್ರಮವನ್ನು ಪರಿಶುದ್ಧಿಗೊಳಿಸುತ್ತಿರುವುದರಿಂದ, ಅದಕ್ಕೆ ಅತ್ಯುತ್ತಮ ವ್ಯವಸ್ಥೆಯಂಬ ಖ್ಯಾತಿಯು ಉಂಟಾಗಿದೆ. ನಮ್ಮ ಮನುಗಳಂತೂ ನ್ಯಾಯನಿರ್ಣಯದಲ್ಲಿ ಧರ್ಮನಿಷ್ಠೆ ರಾದವರನ್ನು ಅತಿಶಯವಾಗಿ ಪ್ರತಂಸಿಸಿರುವರು. ವ್ಯವಹಾರ ಗಳನ್ನು ತೀವ್ರಾನಿಸುವ ಕೆಲಸವನ್ನು ರಾಜನು ಸ್ವತಃ ಮಾಡ ಲಿಕ್ವಾಗದ ಸಂಧರ್ಭದಲ್ಲಿ, ಆತನು ಆ ಕೆಲಸಕ್ಕಾಗಿ ಒಟ್ಟು ವೇದಶಾಸ್ತ್ರಜ್ಞನಾದ ಬಾರಹ್ಯಣನನ್ನು ನಿಯಮಿಸಬಹುದು. ಹೀಗೆ ನಿಯಮಿತನಾದ ನ್ಯಾಯಾಧಿಕಾರಿಗೆ ಪ್ರಾರ್ಥಿವಾಕಸೆಂದು ಹೆಸರು. ಈತನು ಇತರ ಮೂರು ಮಂದಿ ವಿದ್ವಾಂಸರೆಡನೆ ಸೇರಿ ಸಭೆ ಮಾಡಿಕೊಂಡು ವಿವಾದಗಳಲ್ಲಿ ತೀವ್ರಾನಗಳನ್ನು ಕೊಡಬಹುದು. ಹೀಗೆ ನ್ಯಾಯವನ್ನು ನಿರ್ಣಯಿಸುವುದಕ್ಕಾಗಿ ಏರ್ಬಟ್ಟಿರುವ ಸಭೆಯಲ್ಲಿ ಒಂದು ವೇಳೆ ಧರ್ಮಕ್ಕೆ ಅಧರ್ಮ ದಿಂದ ಹಾನಿಯುಂಟಾದರೆ, ಆಗ ಅದು ಆ ಸಭಾಸದರಿಗೆ ಶಲ್ಯ ಪ್ರಾಯವಾಗುವುದು. ಧರ್ಮವು ತನ್ನನ್ನು ಕೊಂಡವನನ್ನು ಕೊಲ್ಲುವುದು; ತನ್ನನ್ನು ಸಲಹಿದವನನ್ನು ಸಲಹುವುದು. ಅಧರ್ಮದ ಪಾಪದಲ್ಲಿ ಹಾಗವಾಲು ವೇದಲು ಅದನ್ನು ಮಾಡಿದವನನ್ನೂ, ಇನ್ನೊಂದು ಹಾಗವಾಲು ಅವನ ಪರವಾಗಿ ಸಾಕ್ಷೀ ಹೇಳಿದವನನ್ನೂ, ಇನ್ನೊಂದು ಹಾಗವಾಲು ಸಭಾ ಸದರನ್ನೂ, ಉಳಿದ ಹಾಗವಾಲು ರಾಜನನ್ನೂ ಹಿಡಿಯುವುದು. ಮನುಗಳವರು ಹೀಗೆಂದು ಹೇಳಿ ನ್ಯಾಯದ ಪರಮಪೂಜ್ಯತೆಯನ್ನು ತಿಳಿಯಪಡಿಸಿದ್ದಾರೆ.

ಶಾಸನಸಂಸ್ಥೆ, ಕಾರ್ಯ ಸಂಸ್ಥೆ, ನ್ಯಾಯಸಂಸ್ಥೆ—ಈ

ಮೂರು ಕರಣಗಳೂ ಸಾಮಾನ್ಯವಾಗಿ ಪ್ರತೀಕಗಳಾಗಿದ್ದು ಕೊಂಡು ತಮ್ಮ ತಮ್ಮ ಕೆಲಸಗಳನ್ನು ಮಾಡತಕ್ಕೂ ವಾದರೂ, ಕೆಲವು ವಿಶೇಷ ಸಂಧಭಗಗಳಲ್ಲಿ ಒಂದು ಕರಣವು ಮತ್ತೊಂದರ ಕೆಲಸವನ್ನು ಮಾಡಬೇಕಾಗುವುದೂ ಉಂಟಿಂದು ಮೊದಲೇ ಹೇಳಿರುತ್ತೇವೆ. ಉಸಿರಾಡಿಸುವುದು ಮೂಗಿನ ಕೆಲಸ ವಾದರೂ ಬಾಯಿಂದಲೂ ಉಸಿರಾಡುವುದುಂಟಿಲ್ಲವೇ? ಹಬ್ಬಿರಳಿ ಸೋದನೆ ಸೇರಿ ಲೇಖಣಿಯನ್ನು ಹಿಡಿಯುವುದು ಶಿಫ್‌ನೀ ಬೆರಳಾದರೂ ಒಂದೊಂದು ವೇళೆ ಮಧ್ಯಮದಿಂದಲೂ ಅದನ್ನು ಹಿಡಿಯಲಾಗುವುದಿಲ್ಲವೇ? ಕೆಲವು ಸಂದಿಗ್ಗಿ ಪ್ರಕರಣಗಳಿಗೆ ನಾ೦ಯಾಧಿಕಾರಿಯು ತಾನೇ ಶಾಸನದಲ್ಲಿದ್ದನ್ನು ಉಹಿಸಿ ಕೊಳ್ಳಬೇಕಾಗಬಹುದು ಅಥವಾ ಕಾಯಾರ್ ಧಿಕಾರವನ್ನೂ ನಡೆಯಿಸಬೇಕಾಗಬಹುದು. ಅದರಂತೆಯೇ ಕಾಯಾರ್ ಧಿಕಾರಿಯೂ ಕೆಲವು ವಿಷಯಗಳಲ್ಲಿ ನಾ೦ಯಾಧಿಕಾರಿಗೆ ಮಾತ್ರ ಸಲ್ಲಿವ ವಿವೇಚನಸ್ವಾತಂತ್ರ್ಯವನ್ನು ತಾನೇ ಉಪಯೋಗಿಸಿ ಕೆಲಸ ನಡೆಸಬೇಕಾಗಬಹುದು. ಹೀಗೆ ಅಧಿಕಾರಗಳು ಸಂಕೀರ್ಣ ವಾಗುವುದು ರಾಜ್ಯಕಾರ್ಯಗಳ ವಿಧಿ ವೈಲಕ್ಷಣ್ಯಗಳಿಗೆ ತಕ್ಷಂತೆ ಆವಕ್ಯಕವಾದರೂ, ಅಂಥ ಸಂಕೀರ್ಣ ಸಂಭವ ಗಳನ್ನು ಸಾಧ್ಯವಾದವೂ ಕಡಮೇಮಾಡಬೇಕೆನ್ನು ವುದು ಮುಖ್ಯ ವಾದ ತತ್ವವು.

ಈ ಮೂರು ಕರಣಗಳಿಗೂ ಜೀವಕಕ್ತೀ ಕೊಡತಕ್ಕೂ ವನು ರಾಜ್ಯದ ಪ್ರಧಾನಾಂಗನಾದ ರಾಜನು. ಶಾಸನಗಳಿಗೆ ಪೂರ್ಣ ತೆಯುಂಟಾಗುವುದು ಆತನ ಮುದ್ರಿಕೆಯಿಂದ; ಕಾರ್ಯಗಳು ಸಾಗುವುದು ಆತನ ಪ್ರಭಾವದಿಂದ; ವಾದಗಳು ಮುಗಿಯುವುದು ಆತನ ದಂಡಬಲದಿಂದ. ಪರಬ್ರಹ್ಮತತ್ವವು ತಾನಾಗಿ ಯಾವ ಜಗದ್ವೈ ಪಾರವನ್ನೂ ಮಾಡದೆ ಬ್ರಹ್ಮ, ವಿಷ್ಣು, ರುದ್ರ ರೆಂಬ ಮೂರ್ತಿತ್ರಯದಲ್ಲಿ ತನ್ನ ಅಂಶಗಳನ್ನು ಹಂಚಿ, ಅವರಿಂದ ವಿಧಿಕಾರ್ಯಗಳನ್ನು ಮಾಡಿಸುತ್ತಿದೆಯೆಂದು ನಮ್ಮೆ ಹಿಂದೂ

ಮತದಲ್ಲಿ ಹೇಳಿರುವಂತೆ, ರಾಜನು ತಾನೇ ಸ್ವಂತವಾಗಿ ಯಾವ ರಾಜ್ಯವ್ಯಾಪಾರವನ್ನೂ ಮಾಡದೆ, ತನ್ನ ಶಕ್ತಿಯನ್ನು ರಾಜ್ಯದ ಕರಣತ್ರಯದಲ್ಲಿ ಹಂಚಿರುವುದರಿಂದ, ಶಾಸಕಸಂಸ್ಥೆಯು ಎಲ್ಲ ರಾಜ್ಯವ್ಯಾಪಾರಗಳಿಗೂ ಆದಿಯೂ ವಿಧಾಯಕವೂ ಆಗಿಯೂ, ಕಾರ್ಯಕಾರಿ ಸಂಸ್ಥೆಯು ಎಲ್ಲ ವಿಷಯದಲ್ಲಿಯೂ ಚಾಲಕವೂ ಪಾಲಕವೂ ಆಗಿಯೂ, ನ್ಯಾಯಸಿಫಾಯ ಸಂಸ್ಥೆಯು ಎಲ್ಲ ವಿವಾದಗಳಿಗೂ ಸಮಾಪ್ತಿಯೂ ಶಾಂತಿಯೂ ಆಗಿಯೂ ಇರುತ್ತವೆ. ಈ ಮೂರು ಸಂಸ್ಥೆಗಳಿಂದಾಗಿರುವ ರಾಜ್ಯ ಯಂತ್ರಕ್ಕೆ ರಾಜನೂ ಒಂದು ಭಾಗವಾಗಿದ್ದರೂ—ಆದರೆ ಅತ್ಯಂತ ಮುಖ್ಯಭಾಗವೇ ಆಗಿದ್ದರೂ—ಆತನು ಯಾವ ವಿಷಯ ದಲ್ಲಿಯೂ ಸ್ವತಃ ಪ್ರವೃತ್ತನಾಗುವವನಲ್ಲ; ಆತನು ಆ ಯಂತ್ರಕ್ಕೆ ಪ್ರಧಾನಾಕ್ಷರವೆಂದು ಹೇಳಬಹುದು. ಯಂತ್ರಜಕ್ರದಲ್ಲಿರುವ ಅಕ್ಷಯ—ಎಂದರೆ ಅಚ್ಚು—ಪ್ರಕ್ಷೇಪಣವಾಗಿ ಯಾವ ಕೆಲಸವನ್ನೂ ಮಾಡುವುದಿಲ್ಲ; ಆದು ಒಳಗಿದ್ದು ಕೊಂಡು ಚಕ್ರವನ್ನು ಅದರ ಸ್ಥಾನದಲ್ಲಿ ಹಿಡಿದಿರಿಸಿರುತ್ತದೆ; ಅದನ್ನು ನುಸರಿಸಿ ಚಕ್ರವು ಸುತ್ತಿ, ಇತರ ಚಕ್ರಗಳನ್ನೂ ತಿರುಗಿಸಿ, ಆ ರೀತಿ ಯಂತ್ರದಿಂದಾಗ ಬೇಕಾದ ಕಾರ್ಯಗಳನ್ನು ಮಾಡಿಸುತ್ತದೆ. ಅಚ್ಚು ಹೊರಕ್ಕೆ ಕಾಣುವುದಿಲ್ಲ; ಅದಕ್ಕೆ ಹಲ್ಲುಗಳಿಲ್ಲ; ಆದರೆ ಅದನ್ನು ತೆಗೆದು ಹಾಕಿದಮೇಲೆ ಯಂತ್ರವೆಲ್ಲಿ?

## ೧೭. ರಾಜ್ಯದಲ್ಲಿ ರಾಜನ ನಾಥನ

ರಾಜ್ಯಕ್ಕೆ ರಾಜನ ಮಹತ್ವವೇವೈ ರದೆಂಬುದನ್ನೂ ರಾಜ್ಯ ಯಂತ್ರದಲ್ಲಿ ಆತನ ಸ್ಥಿತಿ ಎಂಥಾದ್ದೆ ಅಂಬುದನ್ನೂ ಹಿಂದೆ ಸೂಚಿಸಿ ದಾಖಿದೆ. ರಾಜ್ಯವೈವಸ್ಥಿಯು ನಿರಾತಂಕವಾಗಿಯೂ ತೃಪ್ತಿ ಕರವಾಗಿಯೂ ನಡೆಯಬೇಕಾದರೆ ರಾಜನು ಎಂಥ ಗುಣ ಗಳನಾಗುಬೇಕು? ಹೀಗೆ ನಡೆದುಕೊಳ್ಳಬೇಕು? ಎಂಬುದನ್ನು ಏಗ ವಿಚಾರಮಾಡಬೇಕಾಗಿದೆ.

### ಪ್ರಾಚೀನ ಮತ

ರಾಜನು ಎಂಥ ಗುಣಗಳುವನಾಗಿರಬೇಕೆಂಬುದನ್ನು ಮಹಾಭಾರತದ ಶಾಂತಿಪರ್ವದಲ್ಲಿ ಭೀಷಣ್ಣಾಂಶಾಯ್ರರು ಧರ್ಮ ರಾಯನಿಗೆ ವಿಸ್ತೃತವಾಗಿ ಉಪದೇಶಿಸಿರುವರು :

“ರಾಜನಾದವನು ದೇವಾಂತರ್ಹೃಣ ಪೂಜಿಯಲ್ಲಿ ನಿರತನಾಗಿರಬೇಕು ; ಸರ್ವದಾ ಉತ್ತಾನಪುಳ್ಳವನಾಗಿರಬೇಕು—ಎಂದರೆ ಪೂರುಷಪ್ರಯತ್ನಪುಳ್ಳವನಾಗಬೇಕು ; ಪ್ರಯತ್ನಪು ವಿಫಲವಾದರೂ ಮರಳ ಪ್ರಯತ್ನವನ್ನು ಮಾಡಬೇಕು. ಸತ್ಯವ್ಯತನಾಗಿರಬೇಕು ; ಗುಣವಂತನೂ, ಶೀಲವಂತನೂ, ಮೃದು ಸ್ವಭಾವದವನೂ, ಧರ್ಮಿಷಣನೂ, ಜಿತೀಂದ್ರಿಯನೂ, ಪ್ರಸನ್ನರೂಪಿಯೂ ಆಗಿರಬೇಕು. ಪ್ರತ್ಯಕ್ಷಣ ಸಂಗತಿಗಳಿಂದಲೂ, ಸಾಂಸ್ಕಾರಿಕದಿಂದಲೂ, ಹೋಲಿಸಿ ನೋಡೋಣದರಿಂದಲೂ ತನ್ನ ವರಾರು, ಇತರರಾರು, ಎಂಬುದನ್ನು ವಿಮರ್ಶಿಸಾಡಿ ತಿಳಿಯಬೇಕು. ಬೇಟೆ, ದೂರ ಮೊದಲಾದ ವ್ಯಾಸನ ಗಳನ್ನು ವರ್ಜಿನಿಸಿರಬೇಕು. ಗಂಭೀರತಿಯಾದ ಹೆಂಗಸು ಹೀಗೆ ತನ್ನ ಮತ್ತು ತನ್ನ ಪತಿಯ ಇಷ್ಟಗಳನ್ನು ಲೀಕ್ಕು ಸದೆ ತನ್ನ ಗಂಭೀರ ಹಿತವನ್ನೇ ಚಿಂತಿಸುತ್ತಾ ಅದಕ್ಕೆ ವಿರೋಧವಾದ ಎಲ್ಲ ಸುಖಗಳನ್ನೂ ತ್ವರಿತಸುವಳೇ, ರಾಜನಾದವನು ಹಾಗೆ ತನ್ನ ಅಭಿಲಾಷೆಗಳನ್ನೇಲ್ಲ ಪ್ರಜಾಹಿತಕ್ಕೊಂಡಿಸು ರಸಿಗ್ರಹಿಸಿಕೊಳ್ಳಬೇಕು. ಭೃತ್ಯರೊಡನೆ ಆತನು ಪರಿಹಾಸ್ಯಗಳನಾಗು ದಬಾರದು ; ಅವರೊಡನೆ ಅತಿಯಾಗಿ ಬಳಕೆಯನ್ನು ಬೆಳಸಬಾರದು ; ಹಾಗೆ ಮಾಡಿದರೆ ಆ ಅಧಿಕಾರಿಗಳು ರಾಜನ ಮಾತನಲ್ಲಿ ಗೌರವವಿಲ್ಲ ದವರಾಗಬಹುದು, ಅಥವಾ ಪ್ರತಿರೂಪಕ (ಸೃಷ್ಟಿನೇ ಮಾಡಿದ ಆಜ್ಞೆ, “ಫೋರ್ಮರಿ”

ಆದ “ಅರ್ಥರು”)ಗಳಿಂದ ವಂಚನೆ ಮಾಡಬಹುದು. ರಾಜನು ನಿರಂತರವೂ ಉದ್ದೋಷಗಳಾಲಿಯಾಗಿರಬೇಕು; ವರ್ಣಾಶ್ರಮವರ್ಧನೆಗಳನ್ನು ಪರಿಪಾಲಿಸುತ್ತ ಲೋಕರಂಜನೆಯಲ್ಲಿಯೇ ಬುದ್ಧಿಯನ್ನಿಟ್ಟಿರಬೇಕು. ಪರದ್ವನ್ಯವನ್ನು ಪರಿಸರದಿಂದ ತಾನು ಕೊಡಬೇಕಾದುದನ್ನು ಯುಕ್ತಕಾಲದಲ್ಲಿ ಕೊಡುತ್ತ, ರಾಜ್ಯಕೋಶ ವಿವರದಲ್ಲಿ ಜಾಗರೂಕನಾಗಿರಬೇಕು. ವ್ಯಾಧರನ್ನು, ಸಾಧುಗಳನ್ನು, ಶಾಸ್ತ್ರಜ್ಞರನ್ನು ಸಂತೋಷಪಡಿಸಿ ತನ್ನ ಸಹಾಯಕ್ಕೆ ಇಟ್ಟುಕೊಂಡಿರಬೇಕು. ತಂದೆಯ ಮನೆಯಲ್ಲಿ ಮಕ್ಕಳ ನಿರ್ಭಯವಾಗಿ ಚರಿಸುವಂತೆ ಯಾರ ರಾಜ್ಯದಲ್ಲಿ ಪ್ರಜಗಳು ಭಯವಿಲ್ಲದೆ, ನೀತಿ ಅವನೀತಿಗಳನ್ನು ರಿತವರಾಗಿ ಬಾಳುವರೇ ಮತ್ತು ಯಾರ ರಾಜ್ಯದಲ್ಲಿ ಜನರು ತಮ್ಮ ಧನವನ್ನು ಬಚ್ಚಿಟ್ಟುಕೊಳ್ಳಬೇಕಾದ ಆವಶ್ಯಕವಿಲ್ಲವೋ ಆತನೇ ರಾಜೀವ್ತಮನು” — ಭೀಷಣಾನುಶಾಸನವು ಈ ಪ್ರಕಾರವಾಗಿದೆ.

ಮನುಗಳವರೂ ರಾಜಧರ್ಮಗಳನ್ನು ವಿಸ್ತಾರವಾಗಿ ವರಿಸಿದ್ದಾರೆ :—

“ ರಾಜನು ಪ್ರತಿನಿತ್ಯವೂ ಪ್ರಾತಿಕಾಲದಲ್ಲಿ ಬ್ರಾಹ್ಮಣರನ್ನು ವ್ಯಾಧರನ್ನು ಸೇವಿಸಿ, ಅವರ ಉಪದೇಶವನ್ನು ಲಾಲಿಸಿ, ಅವರಂದ ವಿನಯವನ್ನು ಅಭ್ಯಸಿಸಬೇಕು; ಅವಿನಯದಿಂದಲೇ ನಹುವ, ಸುದಾಸ, ನಿಮಿ ಮೇದಲಾದ ಬಹುಮಂದಿ ರಾಜರುಗಳು ನಾಶಹೊಂದಿದರು; ವಿನಯದಿಂದ ಪ್ರಭು ಮನುಗಳು ರಾಜ್ಯವನ್ನು, ಕುಬೇರನು ಷಶ್ಯರ್ಥವನ್ನು, ವಿಶ್ವಾಮಿತ್ರನು ಬ್ರಾಹ್ಮಣವನ್ನು ಪಡೆದರು. ರಾಜನಾದವನು ವಿದ್ವಾಂಸರಿಂದ ವೇದಶಾಸ್ತ್ರಗಳನ್ನು, ದಂಡನೀತಿ (ವ್ಯವಹಾರ ಧರ್ಮಶಾಸ್ತ್ರ—“ಲಾ”)ಯನ್ನು, ಅರ್ಥಶಾಸ್ತ್ರವನ್ನು, ಆತ್ಮವಿದ್ಯೆಯನ್ನು ಸಹ ಕಲಿಯಬೇಕು. ಇಂದಿಯಗಳನ್ನು ಜಯಿಸಿದವನಾಗಿ, ಕಾಮಕ್ಷೇತ್ರಧರ್ಮಗಳನ್ನು ತೃಜಿಸಿ, ವ್ಯಾಸನಗಳನ್ನು ದೂರಮಾಡಬೇಕು. ಒಳ್ಳಿಯ ಮಂತ್ರಗಳನ್ನು ರಿಸಿಕೊಂಡು ಅವರೊಡನೆ ರಾಜ್ಯಕಾರ್ಯಗಳ ಪರಿಯನ್ನಾಗಿ ಲೋಚಿಸಬೇಕು. ದೂತರನ್ನು ಸರಿಯಾಗಿ ನಿಯಮಿಸಿ ಗಡಿದುಗಳಗಳನ್ನು ಭದ್ರವಾಗಿಟ್ಟಿರಬೇಕು. ರೂಪಗುಣಲಕ್ಷಣ ಸಂಪನ್ಮೂಲ್ಯ ಸತ್ಯಲಪ್ತಿ ಸೂತ್ರಾತ್ಮಕ ಆದಾಕೆಯನ್ನು ಮುದುವೆಮಾಡಿಕೊಂಡು, ಸುರಕ್ಷಿತ ಪ್ರದೇಶದಲ್ಲಿ ಕಟ್ಟಿರುವ ಶುಚಿಯಾದ ಮನೆಯಲ್ಲಿ ವಾಸಮಾಡಬೇಕು. ಒಳ್ಳಿಯ ಪುರೋಹಿತರನ್ನು ಟ್ರಿಕ್ಲೆಕೊಂಡು ಅವರಿಂದ ದೇವಕಾರ್ಯಗಳನ್ನು ಮಾಡಿಸಬೇಕು. ವಿವಿಧಗಳಾದ ರಾಜ್ಯಕಾರ್ಯ (ಇಲಾಖೆ)ಗಳಿಗೆ ಅಧ್ಯಕ್ಷರನ್ನು ನಿಯಮಿಸಬೇಕು. ಬಕ್ಕಂತೆ ಮನಸ್ಸಿನಲ್ಲಿರುವ ಉದ್ದೇಶ

ಗಳನ್ನು ಕುರಿತು ಚಿಂತಿಸುತ್ತ ಹೊಂಚಿನೇಡುತ್ತಿರಬೇಕು; ಸಿಂಹದಂತೆ ಪರಾಕ್ರಮವನ್ನು ತೋರಬೇಕು; ತೋರನಂತೆ ಕೊಲ್ಲಬೇಕು; ಮೊಲದಂತೆ ತಪ್ಪಿಸಿಕೊಳ್ಳಬೇಕು. ನಾಮದಾನಭೇದದಂಡಗಳಿಂಬಿ ಚತುರಪಾಯಗಳನ್ನು ಪಯೋಗಿಸಿ ಶತ್ರುಗಳನ್ನು ಗೆಲ್ಲಬೇಕು; ಸಂಪಾದಿಸಿದ ರಾಜ್ಯದಲ್ಲಿ ಗ್ರಾಮಗಳಿಗೂ ಗ್ರಾಮ ಸಮೂಹಗಳಿಗೂ ಅಧಿಪತಿಗಳನ್ನು ಗೊತ್ತುವಾಡಬೇಕು; ಗೊತ್ತಾದಂತೆ ತಂಗೆ ಸುಂಕಗಳನ್ನು ಗ್ರಹಿಸಬೇಕು; ಭೃತ್ಯಸೇವಕ ಜನರಿಗೆ ತಕ್ಷ್ಯತಕ್ಷ್ಯ ವೇತನಗಳನ್ನು ಕೊಡಿಸಬೇಕು; ಗೋಪ್ಯಸಾಥನದಲ್ಲಿ ನಿಶ್ಚಯವೇಳಿಯಲ್ಲಿ ಏಕಾಂತವಾಗಿ ಕಾರ್ಯರೀತಿಗಳನ್ನು ಚಿಂತಿಸಬೇಕು; ಆತ್ಮಪೂರ್ಣತಯಿ ವಿಷಯದಲ್ಲಿ ಜಾಗರೂಕನಾಗಿರಬೇಕು; ಸಭೆಯಲ್ಲಿ ಕುಲಿತುವ್ಯವಹಾರಗಳನ್ನು ವಿಚಾರಿಸಬೇಕು; ಶಾಸ್ತ್ರವಿಹಿತವಾದಂತೆ ಅಪರಾಧಿಗಳಿಗೆ ದಂಡವನ್ನು ವಿಧಿಸಬೇಕು”—ಎಂಬಿವೇ ಮೊದಲಾದುವು ಮನುಶಾಸನಗಳು.

ವ್ಯವಹಾರ ನಿರ್ಣಯ ಕ್ರಮಗಳು—ಎಂದರೆ ವಾದಿ ಪ್ರತಿವಾದಿಗಳ ಹೇಳಿಕೆಯನ್ನು ಪರಿಕ್ಷೇಪುವ ಬಗೆ, ಸಾಕ್ಷಿಗಳನ್ನು ಪರಿಕ್ಷೇಪುವ ಬಗೆ, ಅಪರಾಧಗಳ ವಿವರಗಳು, ಅವಕ್ಷೇತಕ್ಷೇತಕ್ಷೇತಗಳು, ಇತ್ಯಾದಿಗಳಿಲ್ಲವೂ—ಮನುಧರ್ಮಶಾಸ್ತ್ರದಲ್ಲಿ ವಿಸ್ತಾರವಾಗಿ ಹೇಳಲ್ಪಟ್ಟಿರುವೆ. ಮೇಲಿನ ಉಪದೇಶಗಳೂ ನಿಯಮಗಳೂ ಬೃಹಸ್ಪತಿ, ಉತ್ತರ, ಯಾಜ್ಞವಲ್ಕ್ಯರ್ಥಿ ವೇದಲಾದ ಇತರಮಹಿಂಗಳ ಸ್ತೋತಿಗಳಲ್ಲಿಯೂ ಕಾಣಬರುತ್ತವೆ. ಕೋಟಿಗಳನ್ನು ಕಟ್ಟುವ ರೀತಿಯೂ, ಸೈನ್ಯವನ್ನು ಸಜ್ಜಗೊಳಿಸುವ ರೀತಿಯೂ, ಗೂಡಚಾರರಿಂದ ಕೆಲಸ ತೆಗೆದುಕೊಳ್ಳುವ ವಿಧಾನವೂ, ಅಧಿಕಾರಿಗಳ ಮಹಿಂಗಳನ್ನು ಕಂಡುಹಿಡಿಯುವ ವಿಧಾನವೂ, ಶತ್ರುಗಳನ್ನು ದುರ್ಬಲರಾಗ್ಗೆಗೆ ಮಾಡುವ ಉಪಾಯಗಳೂ, ಮತ್ತರನ್ನು ಸಂಪಾದಿಸುತ್ತಿರುವ ಉಪಾಯಗಳೂ, ಭಂಡಾರವನ್ನು ಅಭಿವೃದ್ಧಿಪಡಿಸುತ್ತಿರುವ ಏಪಾರಿಟ್‌ಗಳೂ, ಪ್ರಜಿಗಳನ್ನು ಹದಿನಲ್ಲಿಟ್ಟುಕೊಂಡಿರುವ ಏಪಾರಿಟ್‌ಗಳೂ ಕಾಬಿಲ್ಯನ ಅಧಿಶಾಸ್ತ್ರದಲ್ಲಿ ವಿವರವಾಗಿ ಬೋಧಿಸಲ್ಪಟ್ಟಿರುವೆ. ನಮ್ಮ ಪ್ರಕೃತಪ್ರಸಂಗಕ್ಕೆ ಆವಿಷಯಗಳು ಹೆಚ್ಚಾಗಿ ಬೇಕಾದುವೆಲ್ಲ. ನಮಗೆ ಉಪಯುಕ್ತವಾದ ಅಂಶವನ್ನು ಸಾಕ್ಷಿರೋ

ಮಣಿಭೂತರಾದ ಮನುಗಳೇ ಸಂಗ್ರಹವಾಗಿ ಎರಡು ಮೂರು  
ಶೈಲ್ಲೀಕರ್ಗಳಲ್ಲಿ ತಿಳಿಸಿರುತ್ತಾರೆ:—

ಶುಚಿನಾ ಸತ್ಯಸಂಧೀನ ಯಥಾ ಶಾಸ್ತ್ರಸುಸಾರಿತಾ |  
ಪ್ರಸೇತುಂ ಶಕ್ತಿತೇ ದಂಡಃ ಸುಸಹಾಯೀನ ಧೀಮತಾ ||  
ಸೇರ್ವಸಹಾಯೀನ ಮಂಧೀನ ಲಬ್ದಿನಾಕೃತಬುದ್ಧಿನಾ |  
ನಶಕೆಂದ್ರೀ ನ್ಯಾಯತೋ ನೇತುಂ ಸಕ್ಕೀನ ವಿಷಯೀಮುಂಜ ||  
ಮಾಲಾನಾ ಶಾಸ್ತ್ರವಿದಃ ಶೂರಾನಾ ಲಬ್ದಿಲಕ್ಷಾನಾ ಕುಳೀದಿತಾನಾ |  
ಸಚಿವಾನಾ ಸಪ್ತಚಾವಾಪ್ತಿ ವಾ ಪ್ರಕುರ್ವಿತ ಪರೀಕ್ಷಾತಾನಾ ||  
ನಿತ್ಯಂ ತಸ್ಮಿನಾ ಸಮಾಶಸ್ತೀ ಸರ್ವ ಕಾರ್ಯಾಂಶಿ ನಿಕ್ಷೇಪೇತ್ರಾ |  
ತೇನ ಸಾರ್ಥಕಂ ವಿನಿಷ್ಠಿತ್ಯೇ ತತ್ತಃ ಕರ್ಮ ಸಮಾರಭೀತ್ರಾ ||

ಪರಿಶುದ್ಧನೂ, ಸತ್ಯಸಂಧನೂ, ಶಾಸ್ತ್ರಗಳನ್ನು ಸರಿಸಿ ನಡೆಯುವವನೂ, ಒಳ್ಳೆಯ ಮಂತ್ರಗಳ<sup>14</sup> ಸಹಾಯವುಳ್ಳವನೂ ಆದ ರಾಜನು (ರಾಜ) ದಂಡವನ್ನು ಪ್ರಯೋಗಿಸಲು ಅರ್ಹನಾಗುವನು.

ಮಂತ್ರಗಳ ಸಹಾಯನಿಲದವನೂ, ಮೂರ್ಧನೂ, ಲೋಭಿಯೂ, ಅಸಂಸ್ಕೃತ ಬುದ್ಧಿಯುಳ್ಳವನೂ (ಅಥವಾ ನಿಶ್ಚಯ ಬುದ್ಧಿಯಲ್ಲದವನೂ), ವಿಷಯಾಸಕ್ತನೂ ಆದ ರಾಜನಿಂದ ದಂಡಾಧಿಕಾರವು ನ್ಯಾಯವಾಗಿ ನಡೆಯಲಾರದು.

ವಂಶಪಾರಂಪರ್ಯವಾಗಿ ತಿಳಿದವರೂ, ಶಾಸ್ತ್ರಜ್ಞರೂ, ಧೈಯರೂ ಶಾಲಗಳೂ, ಸರಿಯಾದ ಗುರಿಯುಳ್ಳವರೂ, ಒಳ್ಳೆಯ ಕುಲದಲ್ಲಿ ಹುಟ್ಟಿದವರೂ, ಯೋಗ್ಯತಾ ಪರೀಕ್ಷೆಯಲ್ಲಿ ತೇಗರದೆ ಹೊಂದಿದವರೂ ಆದ ಏಳು ಅಥವಾ ಎಂಟು ಮಂದಿಯನ್ನು ಮಂತ್ರಗಳನ್ನಾಗಿ ನಿಯಮಿಸಿಕೊಳ್ಳಬೇಕು.

ಅವರಲ್ಲಿ ಯಾವಾಗಲೂ ನಂಬಿಕೆಯನ್ನಿಟ್ಟಿವನಾಗಿ, ಎಲ್ಲ ಕಾರ್ಯಗಳಿಗೂ ಅವರನ್ನು ನಿಯಮಿಸಬೇಕು; ಅವರೆಡನೆ ಆಲೋಚಿಸಿ ನಿಶ್ಚಯವಾಡಿದ ಬಳಿಕ ಕೆಲಸವನ್ನಾರಂಭಿಸಬೇಕು.

ಈ ಮೇಲಿನ ವರಸ್ತಿಯಿಂದ ಹೊರಪಡುವ ಅಭಿಪ್ರಾಯ ಗಳಿಷ್ಟು—

<sup>14</sup> “ಸುಸಹಾಯೀನ” ಎಂಬುದಕ್ಕೆ “ಮಂತ್ರಗಳ” ಎಂಬ ಅರ್ಥ ಕುಲದಲ್ಲಿ ಕೆಳಪ್ಪಿ ವಿರಚಿತವಾಗಿ ಪ್ರಸಿದ್ಧವಾದ “ಮನ್ಮಥಮುಕ್ತಾವಳಿ” ಎಂಬ ವ್ಯಾಖ್ಯಾನದ್ದು.

- (೧) ರಾಜನು ಸೂಕ್ತ ಬುದ್ಧಿಯಳ್ಳವನೂ, ವಿದ್ಯೆ ವಂತನೂ ಆಗಿರಬೇಕು;
- (೨) ಅವನು ವಾಜ್ಯ ಯಮ ಮನೋನಿಯಮಗಳುವನೂ, ಉದಾರಿಯೂ ಆಗಿರಬೇಕು;
- (೩) ಅವನು ಶಾಸ್ತ್ರದಂತೆ—ಎಂದರೆ ಸರ್ವಸಾಮಾನ್ಯವಾದ ಧರ್ಮಕ್ಕೂ ರಾಜ್ಯದ ವ್ಯವಸ್ಥೆಗೂ ಅಧಿಕಾರಿ—ನಡೆಯಬೇಕು;
- (೪) ಎಲ್ಲ ಕೆಲಸಗಳನ್ನೂ ಅವನು ಯೋಗ್ಯರಾದ ಮಂತ್ರಿಗಳ ಆಯೋಜನೆಯಂತೆ ಅವರ ದ್ವಾರಾ ನಡೆಯಿಸಬೇಕು. ಮಂತ್ರಿಗಳಿಲ್ಲದೆ ರಾಜ್ಯವನ್ನೂ ಭಲಾಗದು.

### ಪಾಶ್ಚಾತ್ಯ ಮತ

ಅಂಗ್ಲೀಯ ರಾಜ್ಯವ್ಯವಸ್ಥೆಯ ಮರ್ಮಗಳನ್ನು ಬಲ್ಲವರು ನಿಬಂಧಿಸಿರುವ ರಾಜನೀತಿಯೂ ಇಷ್ಟೇ ಅಲ್ಲದೆ ಬೇರೆಯಲ್ಲ. ಅವರಲ್ಲಿ ಪ್ರಖ್ಯಾತನಾದ ವಾಲ್ಟರ್ ಬೇಜೆಟ್ (Walter Bagehot) ಎಂಬಾತನು<sup>15</sup> ಹೀಗೆ ಅಭಿಪ್ರಾಯಪಟ್ಟಿರುವನು :—

“ಪ್ರತಿಯೊಂದು ಸಂಸ್ಥೆಗೂ ಸ್ವಲ್ಪ ಹೆಚ್ಚು ಕಡಮೆ ಎರಡು ವಿಭಾಗಗಳುಂಟು: ಒಂದು ಭಾಗವು ಆರ್ಥಿಕವಾದುದು; ಇನ್ನೊಂದು ಪರಿಜ್ಞಾನಕಾರಿಯಾದುದು. ಹೊಡಲನೆಯುದು ಆ ಸಂಸ್ಥೆಯ ವಿಷಯದಲ್ಲಿ ಜನರಿಗೆ ಉತ್ತಾಹ ವಿಶ್ವಾಸಗಳನ್ನು ಹುಟ್ಟಿಸುವುದು; ಎರಡನೆಯುದು ಆ ಉತ್ತಾಹ ವಿಶ್ವಾಸಗಳಿಂದ ಅಡಕ್ಕೆ ಬಂದ ಶಕ್ತಿಯನ್ನು ಸಾರ್ಥಕವಾಗಿಸುವುದು. ಹೊಡಲನೆಯುದು ಗೌರವ ಸಂಪಾದಕವಾದುದು; ಎರಡನೆಯುದು ಘಳಕಾರಿಯಾದುದು. ಉದಾಹರಣೆ:—ಸೈನ್ಯದ ಧ್ವಜವೂ ವಾದ್ಯವೀನಿಸಗಳೂ ವೇಣಾಡಂಬರಗಳೂ ಜನರಿಗೆ ವೀರಾವೇಶವನ್ನು ಮಾಡತಕ್ಕವು; ಸ್ವಾನಿಕರ ಕ್ರಿಗಳೂ ತುಪಾಕಿಗಳೂ ಶತ್ರುಗಳನ್ನು ಸಂಹರಿಸ-

<sup>15</sup> ಸ್ಥಾನಕ್ಕೊಂಡ ಕಾರಣದಿಂದ ಮೂಲಗ್ರಂಥದ ಇಂಗ್ಲಿಷ್ ವಾಕ್ಯಗಳನ್ನು ಲ್ಯಾಂಚೆಟ್ ಕೆಂಪ್ಲೆಟ್. ನಾವು ಕೆಂಪ್ಲೆಟ್‌ರುವುದು ಭಾವಾನುವಾದ; ತಃ್ಖರ್ಮಮೆಯಲ್ಲ.

ತಕ್ಕುವು. “ಶತ್ತಗಳನ್ನು ಗೆಲ್ಲಲು ಅಯ್ಯಧ ಶಸ್ತಗಳೇ ಸಾಕು; ಧ್ವಜ ನಗಾರಿಗಳು ಬೇಕೆಲ್ಲ ”—ಎಂದು ಹೇಳಲಾಗುತ್ತಿರು; ಏಕೆಂದರೆ ಅಯ್ಯಧ ಗಳನ್ನು ಪ್ರಯೋಗಿಸುವುದಕ್ಕೆ ಯೋಧರು ಬೇಕು; ಅವರು ನಿಶಾನಿ ರಣ ಭೇರಿಗಳಿಲ್ಲ ದಿವರೆ ದೊರೆಯಲಾರರು. ಸೇನೆ ಹುಟ್ಟುವುದಕ್ಕೆ ಮುಂಚೆ ಅಯ್ಯಧಗಳಿಂದ ರೇನು, ಇಲ್ಲಿದಿದ್ದ ರೇನು? ಅವುಗಳ ಕೆಲಸವೇ ನಿದ್ದರೂ ಸೇನೆಯೊಂದು ನಿಂತಮೇಲೆ ತಾನೇ? ಹಾಗೆಯೇ ರಾಜ್ಯವೆಂಬ ಮಹಾ ಸಂಸ್ಥೆಯ ವಿವರು ದಲ್ಲಿ ಪ್ರಚಿಗಳ ವಿಶ್ವಾಸ ಶ್ರದ್ಧೆಗಳನ್ನು ಹುಟ್ಟಿಸತಕ್ಕ ದು ರಾಜಪದವಿ; ಅದರಿಂದ ಸಂಪಾದಿತವಾದ ಶಕ್ತಿಯನ್ನು ಪ್ರಯೋಗಮಾಡ ಶಕ್ಕುದು ಸಕಾರ. ರಾಜನು ರಾಜ್ಯಕ್ಕೆ ಮುಖ್ಯವಾಗಿ ಗೌರವಸಂಪಾದಕ ವಾದ ಭಾಗ; ಉಳಿದ ಅಧಿಕಾರಿವರ್ಗವು ಕಾರ್ಯಕಾರಿಯಾದ ಭಾಗ.”

### ಇಷ್ಟೇ ಅಲ್ಲ.

“ಸರಾಜಕ (ಮಾನಾರ್ಥಿ) ಪ್ರಭುತ್ವವು ಬಲವಾಗಿ ನಿಂತಿರುವುದಕ್ಕೆ ಅನೇಕ ಕಾರಣಗಳಿಂಟಿ. ಅವುಗಳಲ್ಲಿ ಮೂದಲನೆಯದು ಅದರ ಸುಲಭ ಗ್ರಾಹಕೈ. ಜನಸಾಮಾನ್ಯಕ್ಕೆ ರಾಜನ ಪ್ರಭುತ್ವವೆಂಬುದು ಅರ್ಥವಾಗುತ್ತದೆ; ಇತರ ಬಗೆಯ (ರಾಜನಿಲ್ಲದ) ಪ್ರಭುತ್ವವು ಅರ್ಥವಾಗುವುದಿಲ್ಲ. ರಾಜ್ಯ ವ್ಯವಸ್ಥೆಯ ಸೂಕ್ತ ವಿವರಗಳು, ಅನೇಕ ಮಂದಿಸದಸ್ಯರನೇಂದ್ರಿಯಗಳಿಂದಿರುವ ಪ್ರಜಾಸಭೆಯ ಕಾರ್ಯಕಲಾಪ, ಅದರಲ್ಲಿ ಕೆಕ್ಕಿ ಪ್ರತಿಕೆಕ್ಕಿಗಳ ಹೊಡೆದಾಟ, ಕಣ್ಣಿಗೆ ಕಾಣಬಾರದಂತೆ ಆಗುವ ಜನವಾಕ್ಯೋತ್ಪತ್ತಿ— ಇವುಗಳನ್ನೆಲ್ಲ ಸರಿಯಾಗಿ ತಿಳಿದುಕೊಳ್ಳುವುದು ಕಷ್ಟ; ತಪಾಗಿ ತಿಳಿಯುವುದು ಸುಲಭ. ಅದರೆ ಒಬ್ಬನೇ ಒಬ್ಬ ರಾಜನ ಇವುದಂತೆ ನಡೆಯುವ ಕಾರ್ಯ—ಒಬ್ಬನೇ ಒಬ್ಬನ ಮನಸಿ ನಿಂದ ಹೊರಡುವ ಆಜ್ಞೆ—ಇವುಗಳನ್ನು ಯಾರಾದರೂ ಸುಲಭವಾಗಿ ತಿಳಿದುಕೊಳ್ಳಬಹುದು; ಯಾರೂ ಅದನ್ನು ಮರೆಯಲಾಗುವುದಿಲ್ಲ. ಹಿಂದೆ ಒಂದು ಕಾಲದಲ್ಲಿ ಫಾರುನ್ಸು ದೇಶದ ಜನರನ್ನು ಕುರಿತು “ನಿಮ್ಮನ್ನು ನೆಪೋಲಿಯನ್ ದೊರೆ ಆಳಬೇಕೋ ಅಥವಾ ಒಂದು ಪ್ರಜಾಸಭೆಯು ಆಳಬೇಕೋ?” ಎಂದು ಕೇಳಿದಾಗ, ಅವರು, “ನಾವು ತಿಳಿಯಲಾಗುವ ಒಬ್ಬ ತನು ನಮ್ಮನ್ನು ಆಳಲಿ; ನಾವು ತಿಳಿಯಲಾಗದ ಅನೇಕ ಮಂದಿಯ ಆಳಕೆ ನಮಗೆ ಬೇಡ” ಎಂದು ಹೇಳಿದರು. . . . ಪ್ರಜಾರಾಷ್ಟ್ರದ ವ್ಯವಸ್ಥೆಯ ಸಂಗತಿಗಳು ತಿಳಿವಳಕೆಗೆ ಬರುವುದು ಕಷ್ಟ ಸಾಧ್ಯ; ಸಾಂಕೇತ ರಾಜನಿರುವ ರಾಷ್ಟ್ರದಲ್ಲಿಯಾದರೇ, ಸುಲಭ ಗ್ರಾಹಕವಾದ ಸಂಗತಿಯೂ ಒಂದಿರುತ್ತದೆ. ವಿಶೇಷಜ್ಞರಲ್ಲಿದ ಬಹು ಮಂದಿಗೈಸ್ತರ ಒಂದು ಸ್ಥಳ ಲಿವಿಂಗ್ಸ್, ವಿಚಾರಪರಿರಾದ ಸ್ವಲ್ಪ

ಮಂದಿಗೇಂಸ್ತು ರ ಅನೇಕ ಸೂಕ್ತ ತತ್ತ್ವ ನಿಬಂಧನೆಗಳೂ—ಲರಡು ನಮ್ಮ ರಾಜ್ಯವ್ಯವಸ್ಥೆಯಲ್ಲಿ ರುತ್ತವೆ. ಪ್ರತ್ಯೇಕ ವಾಗಿ ಕಾಣುವ ರಾಜನೇ ಆ ಸ್ಥಾಲ ವಿವರ; ಕಾಯಿದೆ ಕಟ್ಟುವಾಡುಗಳಲ್ಲಿ ದಿಗಿರುವ ರಾಜ್ಯ ಘ್ಯವಸ್ಥಾ ನಿಯಮಗಳೂ ತತ್ತ್ವಂಬಂಧವಾದ ಪ್ರಜಾ ಸಂಸ್ಥೆಗಳೂ ಆ ಸೂಕ್ತಾಲ ವಿವರಗಳು.

“ಅದಲ್ಲಿದೆ ರಾಜನು ವಂಶಾನುಕ್ರಮದಿಂದ ಪದವಿಗೆ ಬರತಕ್ಕ ವಿನಾದಕಾರಣ, ಸಿಂಹಾಸನಕ್ಕೆ ಅಧಿಕಾರಿಯಾದದ್ದು ಒಂದು ಮನೀಕನ ಎಂಬ ಭಾವನೆಯಲ್ಲಿಯೇ ಒಂದು ಸಾಫ್ತರಸ್ಯವಿದೆ. ಆ ಭಾವನೆಯು ದೊರೆತನವನ್ನು ಸಾಮಾನ್ಯ ಸಂಸಾರಗಳ ಅಂತಸ್ತಿಗೆ ತೆಂದು ತೋರಿಸುತ್ತದೆ. ಅರಮನೆಯಲ್ಲಿಂದು ಮದುವೆಯಾದರೆ ಅದು ದೇಶಕ್ಕೆಲ್ಲ ಸಂಬಂಧಪಟ್ಟ ಸಂಭ್ರಮವಾಗುವುದು. ಇದು ಸಾಫ್ತಭಾವಿಕವೇ ಹೊರತು ಬೇರೆಯಲ್ಲ. ದೇಶದ ಪ್ರಜೆಯಲ್ಲಿ ಅರ್ಥವಾದ ಸ್ತ್ರೀಲಿಂಕಕ್ಕೆ ಮಂತ್ರಿಮಂಡಲದ ವಿವರದಲ್ಲಿ ರುವ ಆದರಕ್ಕಿಂತ ಆ ಮದುವೆಯ ವಿವರದಲ್ಲಿ ಆಕ್ಕರೆ ಇವತ್ತು ಪಾಲು ಜೆಚ್ಚು. ರಾಜಕುಮಾರನ (ಅಥವಾ ರಾಜಕುಮಾರಿಯ) ವಿವಾಹವೆಂಬುದು ಎಲ್ಲ ಕುಟುಂಬಗಳಲ್ಲಿಯೂ ಸಾಮಾನ್ಯವಾಗಿ ನಡೆಯುವ ಒಂದು ಸಂಗತಿಯ ಅತಿಶಯರೂಪವೇ ಹೊರತು ಬೇರೆಯಲ್ಲ. ಆ ಉತ್ತರವಕ್ಕಿಂತ ರಾಜ್ಯವಿಚಾರಕ್ಕಿಂತ ಪ್ರತ್ಯೇಕವಾಗಿ ಸಂಬಂಧವಿಲ್ಲದೆ ಬಹುದು; ಆದರೆ ಅಂತಹ ಸಂಗತಿಗಳು ಪ್ರಜೆಗಳ ಮನಸ್ಸನಾನ್ನಿಷ್ಟಿಗೆ ಅವರ ಮಾತುಕಿರ್ಭಾಗಿಗೆ ವಿವರಗಳಾಗುವುದು. ಮುಖ್ಯವಾಗಿ, ರಾಜನಾಳನ ರಾಷ್ಟ್ರದಲ್ಲಿ ಪ್ರಜೆಗಳ ಲಕ್ಷ್ಯವೆಲ್ಲವೂ ಸಾಫ್ತರಸ್ಯವುಳ್ಳ ಕೆಲಸಗಳನ್ನು ಮಾಡುವ ಒಬ್ಬತನಲ್ಲಿ ಈಡಿರುತ್ತವೆ. ಕೇವಲ ಪ್ರಜಾಪ್ರತಿನಿಧಿಗಳು ಮಾತ್ರವೇ ಅಳುತ್ತಿರುವ ರಾಷ್ಟ್ರದಲ್ಲಿ ಪ್ರಜೆಯ ದೃಷ್ಟಿಯು ಸಾಫ್ತರಸ್ಯವಿಲ್ಲದ ಕೆಲಸಗಳನ್ನು ಮಾಡುತ್ತಿರುವ ಹತ್ತಾರು ಮಂದಿಯಲ್ಲಿ ಚದರಿರುತ್ತದೆ. ಆದಕಾರಣ ಎಷ್ಟು ಕಾಲ ಮನುವ್ಯ ಸ್ವಭಾವದಲ್ಲಿ ತರ್ಕಬುದ್ಧಿಗಿಂತ ಅಭಿಮಾನೇತಾಂತರ ರೂಪವಾದ ಮನೇವೇಗವೇ ಪ್ರಬಲ ಸಿರುವುದೇ ಅಷ್ಟು ಕಾಲ ಸರಾಜಕ ಪ್ರಭುತ್ವವೇ ಪ್ರಬಲವಾಗಿರುವುದು; ಏಕೆಂದರೆ ಜನರ ಮನೇಭಾವಗಳನ್ನು ದ್ರೇಕಪಡಿಸುವ ಶಕ್ತಿಯು ರಾಜವಿಗೇ ಹೆಚ್ಚಾಗಿರುವುದು.

“ರಾಜನ್ನಿಷ್ಟು ಕೆಂದಿರುವ ರಾಜ್ಯವ್ಯವಸ್ಥೆಯು ಇತರ ಬಗೆಯ, ವ್ಯವಸ್ಥೆಗಿಂತ ಉತ್ತಮವೆಂಬುದಕ್ಕೆ ಇನ್ನಿತ್ತು ಕೆಲವು ಕಾರಣಗಳಂತು. ರಾಜಭಕ್ತಿಯು ಮತಧರ್ಮಕ್ಕೆ ಸಂಬಂಧಪಟ್ಟದ್ದು. ಪ್ರಜಾಸಭೀಗಳು,

ಕಾನೂನುಗಳು, ವರ್ತಮಾನ ಪತ್ರಿಕೆಗಳು—ಇವೆಲ್ಲ ಮಾನುವ ಕಾರ್ಯಗಳಿಂದೂ ರಾಜವದವಿ ಮಾತ್ರ ದೇವಾಂಶ ಸಂಭೂತವಾದುದೆಂದೂ ಸಾಮಾನ್ಯ ಜನರು ತಿಳಿದುಕೊಂಡಿರುತ್ತಾರೆ. ಜನರು ಸ್ವತಃ ರಾಜನಿಗೆ ವಿಧೀಯತೆಯನ್ನು ತೋರಲು ಸಿದ್ರ ರಾಗಿರುವವರಾದ ಕಾರಣ ಅಂಥಾ ರಾಜವದವಿಯಿರುವುದರಿಂದ ಸರ್ಕಾರಕ್ಕೆ ಹೆಚ್ಚು ಬಲವುಂಟಾಗುತ್ತದೆ.

“ರಾಜಾಸಾಫ್ ನವು ಸಮಾಜದ ಆಚಾರ ವ್ಯವಹಾರಗಳಿಗೆ ಮೂಲಸಾಫ್ ನ ವಾಗಿರುವುದು. ಶ್ರೀಮಂತರೂ ವಿದ್ಯಾವಂತರೂ ರಸಿಕರೂ ಅಲ್ಲಿ ಹೆಚ್ಚಾಗಿ ಸೇರುವರು. ಅವರು ತೋರುವ ನಡೆಸುಡಿಗಳು ಇತರಂಗೆಲ್ಲ ಮೇಲುವಂಕೆಯಾಗುವುವು. ರಾಜಸನ್ನಿಧಿಯಲ್ಲಿ ರತ್ನಕ್ಕೆ ದೊಡ್ಡ ಮನುಷ್ಯರು ರಾಜರ ರೀತಿ ಪದ್ದತಿಗಳನ್ನು ನುಕರಿಸುವರು; ಆ ದೊಡ್ಡ ಮನುಷ್ಯರನ್ನು ಸಾಮಾನ್ಯ ಜನರು ಅನುಕರಿಸುವುದು ಸಾಪ್ತಾಭಾವಿಕ. ಹೀಗೆ ರಾಜನು ಜನರ ಸಾಮಾಜಿಕ ವೃತ್ತಿಗೂ ಕಾರಣಕರ್ತನಾಗುವನು.

“ರಾಜನನ್ನು ಜನರು ತಮ್ಮ ನಯನೀತಿಗಳಿಗೂ ಸಹ ಮಾದರಿಯಾಗಿ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ.<sup>೧೬</sup> ಆಳುತ್ತಿರುವ ರಾಜನು ನೀತಿ ವಂಶನೂ ಗುಣಶೀಲನೂ ಆಗಿದ್ದರೆ ಪ್ರಜಾಸಾಮಾನ್ಯವು ಅವನನ್ನು ಕೊಂಡಾಡುವುದು ಸಾಪ್ತಾಭಾವಿಕವನ್ನೇ? ಹೀಗೆ ಪ್ರಜೀಗಳ ಸಾಜನ್ಯಾಭಿಮಾನವನ್ನು ದೂರೀಯು ಹೊರಕ್ಕೆ ತರಬಲ್ಲಾದ ಕಾರಣ ಅವನೂ ಪ್ರಜಾನೀತಿಗೆ ಒಬ್ಬ ಸಹಾಯಕನೆಂದು ಹೇಳಬಹುದು. ಆದರೆ ರಾಜವದವಿಯಲ್ಲಿ ರತ್ನಕ್ಕೆ ವರನ್ನು ನೀತಿಯಿಂದ ತಪ್ಪಿ ಸಬಲ ಮುರಿಷಯಿಗಳು ಎಷ್ಟೋ ಅವರ ಸುತ್ತು ಮುತ್ತಿಯಾವಾಗಲೂ ಇರುತ್ತವೆ. ಆದಕಾರಣ ರಾಜವೈಭವದಲ್ಲಿ ರುವವರು ಸುಗುಣ ಸಾಶೀಲ್ಯಗಳಿಗೆ ಆದರ್ಶಪ್ರಾಯರಾಗಿರುವುದು ಸಾಮಾನ್ಯವಲ್ಲ. ಆದರೂ ಅವರು ಹಾಗಿದ್ದರೆ ಅದರಿಂದ ಲೋಕದ ನೀತಿಗೆ ಇತರಂದಾಗಿಲಾರದವ್ಯುಹಿಸುತ್ತಿರುವುದು.”

ರಾಜನಿರುವುದರಿಂದಾಗುವ ಪ್ರಯೋಜನಗಳಲ್ಲಿ ಇನ್ನೂ ಒಂದೇನೆಂದರೆ, ಆತನು ಅಧಿಕಾರಿವರ್ಗಕ್ಕೂಲ್ಲ ಒಂದು ಬಗೆಯ ಅವರಣಂತೆ ಇರುವವನು. ರಾಜ್ಯಾಧಿಕಾರವನ್ನು ಪ್ರಯೋಗಿಸ

<sup>೧೬</sup> ನಮ್ಮಲ್ಲಿ “ಯಥಾ ರಾಜಾ ತಥಾ ಪ್ರಜಾ” ಎಂಬ ವಚನವೂ, ಆ ಭಾವವನ್ನು ಮನಸಿನಲ್ಲಿ ಟ್ಯಾಕ್ಸಿಂಡೇ ಶ್ರೀರಾಮಚಂದ್ರನು ಗಭರವತಿಯಾದ ಸೀತಾದೇವಿಯನ್ನು ಕಾಡಿಗೆ ಕಳುಹಿಸಬೇಕಾಯಿತೆಂಬ ಕಥೆಯೂ ಪ್ರಸಿದ್ಧವಾಗಿವೆ.

ತಕ್ಷ್ಯವರು—ಎಂದರೆ ಮಂತ್ರಿಗಳು,—ಬದಲಾಯಿಸಬೇಕಾದ ಕಾಲ ದಲ್ಲಿ, ರಾಜನ ಮರೆಯಲ್ಲಿ ಅವರು ಬದಲಾಯಿಸುವರಾದದ್ದು ರಿಂದ, ಅವರ ಆ ಬದಲಾವಣೆಯು ಸಾಮಾನ್ಯ ಜನರ ಗಮನಕ್ಕೆ ವಶೀವಾಗಿ ಬಾರದಂತೆ ನಡೆಯುತ್ತದೆ. ಇದು ರಾಜ್ಯಕ್ಕೆ ಒಳ್ಳೆಯದು; ಹೇಗೆಂದರೆ, ರಾಜನೆಂಬೊಂದು ಬದಲಾಯಿಸಿದ್ದಿರುವ ಮುಖ್ಯವಸ್ತುವಿಲ್ಲದೆ ಹೋಗಿ, ರಾಜ್ಯಾಧಿಕಾರಿಗಳ ಬದಲಾವಣೆಯು ಮಾತ್ರ ಪದೇ ಪದೇ ನಡೆಯುತ್ತಿದ್ದರೆ, ಆಗ ಜನರಿಗೆ ತಮ್ಮ ಸರ್ವಾರದ ವಿಷಯದಲ್ಲಿ ಸಂಬಂಧಿಸಿದ್ದಿರುವುದು ದೀತು. ರಾಜಪದವಿಯೇಂದು ರಾಜ್ಯಯಂತ್ರದಲ್ಲಿ ಸ್ಥಿರವಾಗಿ ನಿಂತಿರತಕ್ಕ ಅಂಗ. ಮಂತ್ರಿಗಳೂ ಇತರ ಅಧಿಕಾರಿಗಳೂ ಪ್ರಜಾ ಪ್ರತಿನಿಧಿಗಳೂ ಸಹ ಆಗಾಗ ಬೇರೆ ಬೇರೆ ಬಂದುಹೋಗುತ್ತಿರುವವರು; ರಾಜನು ಮಾತ್ರ ವಂಶಪಾರಂಪರ್ಯದಿಂದ ಒಂದೇ ರೀತಿ ನಿಂತಿರುವವನು. ಆದದ್ದು ರಾಜ್ಯವ್ಯವಸ್ಥೆಗೆ ದೃಢತೆಯನ್ನೂ ಸ್ತುಮಿತಕೆಯನ್ನೂ ಉಂಟುಮಾಡಿಕೊಡುವ ಏಕೈಕ ಮುಖ್ಯ ಲಕ್ಷ್ಯ ರಾಜಪದವಿ.

### ರಾಜನ ಶಾಂತಿಸ್ಥಾನ

ರಾಜನಿಂದಾಗಿಬೇಕಾಗಿರುವ ಅಧಿವಾ ಆಗಬಹುದಾದ, ಪ್ರಯೋಜನಗಳು ಎಂತಹವೆಂದು ಹೇಳಿರುವುದರಿಂದಲೇ ರಾಜನಲ್ಲಿ ಎಂತಹ ಗುಣಶೀಲಗಳಿರಬೇಕೆಂಬುದನ್ನು ಸೂಚಿಸಿದೆಂತಾಯಿತು. ರಾಜ್ಯಭಾರ ನಿರ್ವಹಣಾದಲ್ಲಿ ಆತನು ಹೇಗೆ ನಡೆದುಕೊಳ್ಳಬೇಕೆಂಬುದನ್ನು ತಿಳಿಯಲು ಬೇಜಟ್‌ರವರು ಹೇಳಿರುವ ಇನ್ನೂ ಕೆಲವು ವಾಕ್ಯಗಳನ್ನು ಗಮನಿಸಿ ಓದಬೇಕಾಗಿದೆ:—

“ ರಾಜ್ಯವ್ಯವಸ್ಥಾ ಬದ್ಧನಾದ—ಎಂದರೆ ರಾಜ್ಯದ ಕಟ್ಟಿಪಾಡಿಗೆ ಒಳಪಟ್ಟವನಾದ,—ರಾಜನ ಬುದ್ಧಿಶಾಲಿತನದ ಅತಿಮುಖ್ಯ ಲಕ್ಷ್ಯವು ವಿವೇಕ ಪೂರ್ವಕವಾದ ಶಾಂತಿಸ್ಥಾನ. ಬುದ್ಧಿವಂತನಾಗಿ, ತಾನು ಬುದ್ಧಿವಂತನೆಂಬ ನಂಬಿಕೆಯುಳ್ಳ ರಾಜನು, ಆ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸ್ತು

ತಾರದೆ, ತಟಸ್ಥಾನಾಗಿ—ಲಂಡರೆ ಯಾವ ಕೆಲಸಕ್ಕೂ ಕೈಹಾಕದವನಾಗಿ— ಇರುವುದರಲ್ಲಿ ಆ ಬುದ್ದಿಯನ್ನು ಏಕೆ ಕಳೆಯಬೇಕೆಂದರೆ, ಪ್ರಜಾಪ್ರತಿನಿಧಿ ಸಭೆಗೆ ಸ್ವತ್ತರ್ವವ್ಯಾಪ್ತಿ ಬುದ್ದಿಯನ್ನು ಉಂಟುಮಾಡಿಕೊಂಡುವುದಕ್ಕೂ ಇಸ್ತರ. ಪ್ರಜಾಪ್ರತಿನಿಧಿ ಸಭೆಯು ತನ್ನ ಜವಾಬ್ದಾರಿಯನ್ನು ತಿಳಿದುಕೊಂಡು, ಮಂತ್ರಿಗಳ ನಡತೆಯನ್ನು ತಿದ್ದುವ ಭಾರವನ್ನು ತಾನೇ ವಹಿಸಬೇಕು. ರಾಜ್ಯಕಾರ್ಯನಿರ್ವಹಣಕ್ಕೆ ಲ್ಲಾಪ್ತಾ ರಾಜನೇ ಜವಾಬುದಾರನಿಂದು ಆ ಸಭೆಯು ತಿಳಿಯಂತೆ ಮಾಡಿದರೆ, ಅದು ಯಾರಿಗೂ ಉತ್ತರಹೇಳಬೇಕಾದ ಅವಶ್ಯಕತೆಯಲ್ಲದೆ, ಮನಸ್ಸಿಗೇ ಮಾತನಾಡಿ ಕಾಲಹರಣಮಾಡುವ ಸ್ಥಿತಿಗೆ ಬಂದಿರುತ್ತು.”

ರಾಜನು ತಟಸ್ಥಾನನು; ಆತನು ರಾಜ್ಯಾಧಿಕಾರಿಗಳ ದಲ್ಲಿ ಅಧ್ಯವಾ ಮಂತ್ರಿಮಂಡಲದಲ್ಲಿ ಸೇರಿದವನನ್ನಲ್ಲ; ಮಂತ್ರಿಮಂಡಲವನ್ನೆದುರಿಸುವ ಪ್ರಜಾಪ್ರಮಾಣವಗಳ ದಲ್ಲಿಯೂ ಆತನು ಸೇರಿಸು; ಪ್ರಜಾಪ್ರತಿನಿಧಿ ಸಭೆಯೋಳಿಗಿರುವ ಕಕ್ಷೀ ಪ್ರತಿಕಕ್ಷೀಗಳಿಗೂ ಆತನು ಸಂಬಂಧಪಟ್ಟವನನ್ನಲ್ಲ. ಆತನ ಸಾಫಾನವು ಎಲ್ಲರಿಗಿಂತ ಪ್ರತ್ಯೇಕವಾದುದು; ಎಲ್ಲರಿಗೂ ಮೇಲಿನದು, ದೂರವಾದದ್ದು. ಆತನು ಕೇವಲ ಸಾಕ್ಷಿ. ಇತರರೆಲ್ಲರೂ ವಿವಿಧ ವ್ಯಾಪಾರಗಳನ್ನು ಮಾಡಿ ಹೊರಾಡುತ್ತಿರುವರು; ಆತನು ಯಾವ ಪಂಗಡಕ್ಕೂ ಸೇರದೆ, ಅವರು ಮಾಡುವುದನ್ನೆಲ್ಲ ನೋಡುತ್ತಿದ್ದು, ಅವಶ್ಯಕಿದಾಗ ಮಾತ್ರ (ಒಟ್ಟಿಗೆ) ನಾಯಾಯಾಧಿಕಾರಿಗಳನಂತೆ ನಿಷ್ಪತ್ತಿ ಪಾಠವಾದ ತೀವ್ರಾನವನ್ನು ಕೊಡುವವನು.

ಸಾಮಾನ್ಯವಾಗಿ ರಾಜನು ನಿಷ್ಪತ್ತಿಯನು. ಆತನು ಪ್ರತ್ಯೇಕವಾಗಿ ಕೆಲಸಮಾಡತಕ್ಕೂ ದ್ವಿ ಮೂರು ವಿಶೇಷ ಸಮಯಗಳಲ್ಲಿ ಮಾತ್ರ:—(೧) ಮಂತ್ರಿಗಳ ಪ್ರಜಾಪಕ್ಷವನ್ನೆದುರುಹಾಕಿ ಕೊಳ್ಳುವಂತೆ ತೋರಿದಾಗ ಅದಕ್ಕೆ ಎಚ್ಚರ ಕೊಡುವುದು; (೨) ಮಂತ್ರಿಮಂಡಲವು ಕಾರ್ಯರೀತಿಯಲ್ಲಿ ಹೇಳಬಾಪ್ತಿಯನ್ತೆ ಅಧಿಕಾರವನ್ನು ಸೂಚಿಸುವುದು; (೩) ಮಂತ್ರಿ ಸಂಪುಟವು ಯಾವ ಕಾರಣದಿಂದಲಾದರೂ ಅಧಿಕಾರವನ್ನು

ಬಿಡಬೀಕಾದಾಗ ಅದರ ಕೈಯಿಂದ ಕಾಯ್ದ ಸೂತ್ರಗಳನ್ನು ತೆಗೆದುಕೊಂಡು, ಬೇರೊಂದು ಮಂತ್ರಿ ಸಂಪುಟ ಏರ್ದುವ ವರೆಗೂ ಆ ಸೂತ್ರಗಳನ್ನು ಹಿಡಿದುಕೊಂಡಿದ್ದು, ಆ ಹೂಸ ಮಂತ್ರಿ, ಸಂಪುಟವು ಬಂದೋಡನೆಯೇ ಆ ಸೂತ್ರಗಳನ್ನು ಅದರ ಕೈಗೆ ಕೊಡುವುದು—ಈ ಮೂರು ಸಂದರ್ಭಗಳ ವಿನಾ ಏಕ್ಕಂತೆ ರಾಜನು ಸ್ವಂತವಾಗಿ ಯಾವ ಕೆಲಸವನ್ನೂ ಪ್ರತ್ಯೇಕ ವಾಗಿ ಮಾಡತಕ್ಕ ವಸ್ತು.

### ರಾಜನು ನಿರ್ದೋಷಿ

ಈ ಅಭಿಪ್ರಾಯಕ್ಕುನುಸಾರವಾಗಿ ಆಂಗ್ಲೀಯ ರಾಜ್ಯ ಘ್ಯವನ್ನೆಯಲ್ಲಿ “ರಾಜನು ಎಂದಿಗೂ ತಪ್ಪ ಮಾಡಲಾರನು” ಎಂಬ ಸಂಕೇತವೊಂದನ್ನು ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ವೇನೆಂದರೆ,—ಯಾವಾಗ ರಾಜನು ಇತರ ರಾಜ್ಯಾಧಿಕಾರಿಗಳಂತೆಯೇ ತಪ್ಪ ಮಾಡುವುದು ಸಾಧ್ಯವೇಂದು ಹೇಳುತ್ತೇನೋ ಆಗ ಆತನ ಮಹತ್ಮವುಕ್ಕೆ ಲೋಪಬಂದ ಹಾಗಾಯಿತು. ಇತರ ರಂತೆ ರಾಜನೂ ಪ್ರಮಾದವಶನಾಗಬ್ಬಾದಾದರೆ ಆತನ ವಿಶೇಷ ವೇನು? ಹೀಗೆ ಯಾವಾಗ ರಾಜಪದವಿಯು ಇತರ ಅಧಿಕಾರ ಪದವಿಗಳ ಮಟ್ಟಕ್ಕೇ ಇಳಿಯುವುದೋ, ಆಗ ಅದಕ್ಕೆ ಮೇಲೆ ವಿವರಿಸಲ್ಪಟ್ಟಿರುವ ಮಹಿಮಾತಿಶಯಗಳೆಲ್ಲ ನಷ್ಟವಾಗಿ, ಅದರಿಂದ ರಾಜ್ಯಕ್ಕಾಗಿ ಕಾರಿರಬೇಕಾಗಬಂದ ಉಪಕಾರವು ಆಗಲಾರದೆ ಹೋಗುವುದು. ರಾಜನ ಮೇಲೆ ತಪ್ಪ ಹೊರಿಸಿದರೆ ರಾಜ್ಯವೆಂಬ ಕಟ್ಟಡದ ಸಂಖ್ಯೆಯನ್ನೇ ಸಡಿಲಿಸಂತಾಗುವುದು. ಅದಕ್ಕೆ ಬದಲಾಗಿ, ರಾಜನನ್ನು ಬಿಟ್ಟುಬಿಟ್ಟು, ಎಲ್ಲ ರಾಜಕಾರ್ಯಗಳ ಜವಾಬ್ದಾರಿಯನ್ನೂ ಮಂತ್ರಿಗಳ ಮೇಲೆಯೇ ವಹಿಸಿದರೆ ರಾಜ್ಯದ ಮೂಲಾಧಾರಕ್ಕೆ ಅವಾಯವಿಲ್ಲದೆ ಹೋಗಿ, ಪ್ರಜೆಗಳಿಗೆ ಉತ್ತರಹೇಳಲು ಶಿಕ್ಷಾ ಯಥಾರ್ಥ ಕೆಲವರು ನಿಲ್ಲಿವರು. ರಾಜ್ಯದಲ್ಲಿ ಸಂಖ್ಯೆಯನ್ನು ಎಲ್ಲ ರಾಜಕೀಯ ಕಾರ್ಯಗಳೂ ರಾಜನ ಹೆಸರಿನಲ್ಲಿ,

-ಆತನ ಮುದ್ರಿಕೆಯ ಪ್ರಭಾವದಿಂದ—ನಡೆದರೂ, ಆದರೆ ಇತ್ತೀಚೆ ಅಪಕ್ಕೆಗಳು ಮಂತ್ರಮಂಡಲಕ್ಕೇ ಸ್ಲಾಶಕ್ಕುವು. ಜೀಗಳ ಆಕ್ಷೇಪಗೆ ಆಸಮಾಧಾನಗಳಿಗೆ ಮಂತ್ರಗಳು ಗುರಿಗಾಗಬೇಕೇ ಹೊರತು ರಾಜನು ಗುರಿಯಾಗತಕ್ಕುವನಲ್ಲ. ಇಗಿಂದು ಆಂಗ್ಲೀಯರು ಒಹುಕಾಲದಿಂದ ಒಂದು ಕಟ್ಟಲೇ ಸನ್ನು ನಿರ್ವಿರ್ಸಿಕೊಂಡಿರುವರು. ಆದುದರಿಂದಲೇ ಬೇಜಟ್ ಓದಿತನು ಹೀಗೆ ಹೇಳಿರುವನು—

“ ರಾಜನು (ಪ್ರಜಿಗಳಿಗೆ) ಅನುಗ್ರಹಮಾಡತಕ್ಕ ವನಾಗಿರುವಾಗ, ಆತನಿಗೆ ನಾವ ಸೋಂಕೂ ಇಲ್ಲದಿರುವುದೇ ಅತ್ಯುತ್ತಮ. ಆತನು ಕೆಟ್ಟುದನ್ನು ನಾಡಲಾರದವನೆಂಬುದು ಪ್ರತ್ಯೇಕ ಸಿದ್ಧವಾಗಿರಬೇಕು. ಆತನನ್ನು ಆತ್ಮವಾದ ಪರೀಕ್ಷೆಗೆ ಗುರಿಪಡಿಸಬಾರದು. ಆತನು (ಇತರರಿಂದ) ದೂರ ಗಿಯೂ ಏಕಾಂತನಾಗಿಯೂ ಇರಬೇಕು. ರಾಜಪದವಿಯ ಕರ್ತವ್ಯಗಳು ಎಥವಾಗಿ ನಡೆಯತಕ್ಕುವು. ರಾಜಪದವಿಯು ಆಜ್ಞೆ ಕೊಡತಕ್ಕುದು; ಯಾಸಪದತಕ್ಕುದಲ್ಲ. ಸಾಮಾನ್ಯವಾಗಿ ಅದು ಒಂದು ರಹಸ್ಯದಂತೆ ಮರೆ ಉಲ್ಲಿಸುವುದು; ಕೇಲವು ಸಂಧರ್ಭಗಳಲ್ಲಿ ಅದು ಉತ್ಸವಮೂರ್ತಿಯಂತೆ ನಾರಹೆರಟ್ಟಿ ಮೆರೆಯುವುದು; ಆದರೆ ಯಾವಾಗಲೂ ಅದು ವಿವಾದ ಷಯವಾಗದು. ರಾಷ್ಟ್ರವು ಅಥವಾ ಜನಪದವು ಈಕ್ಕಿಗಳಾಗಿ ವಿಂಗಡಾಗಬಹುದು; ಕಿರಿಂಟವು ಮಾತ್ರ ಯಾವ ಈಕ್ಕಿಯದೂ ಅಲ್ಲ. ರಾಜ್ಯವು ಎರಗಳಿಂದ ಅದು ದೂರವಾಗಿರುವ ಕಾರಣದಿಂದ, ಅದಕ್ಕೆ ರಾಜ್ಯದಲ್ಲಾರೂ ಮೊಧಿಗಳಾಗರು; ಯಾರೂ ಅದನ್ನು ಸಿಂದಿಸರು; ಅದರ ಮರ್ಮವು ಎಧೆಯಿಲ್ಲದೆ ಇರುವುದು; ಪರಸ ರ ವಿರೋಧಿಗಳಾದ ಎಲ್ಲ ಈಕ್ಕಿಗಳ ಭಿಮಾನಕ್ಕೂ ಅದು ಒಂದೇ ರೀತಿ ಪಾತ್ರವಾಗಿರುವುದು. ಹೀಗೆ ಅದು ಇಷ್ಟದ ಎಲ್ಲ ಅಂಗಾಂಗಗಳ ಒಕ್ಕ ಟಟಗೆ ಹಂಗ್ಗಿ ರುತಾಗಿರುವುದು.”

### ರಾಜನ ಕರ್ತವ್ಯಗಳು

ಹೀಗೆ “ರಾಜನು ಸರ್ವದಾ ಸ್ವತಃ ನಿರ್ಲಿಪ್ತನು, ನಿಷ್ಪಿತ್ತನು, ನಿದೋರ್ಧಿತ್ತನು” ಎಂಬ ಸಂಕೇತವನ್ನು ಆಂಗ್ಲೀಯ ರಾಜ್ಯಕ್ಕೆ ನಿರ್ವಣಯ ತಮ್ಮ ರಾಜ್ಯವ್ಯವಸ್ಥೆಯ ಮೂಲಸೂತ್ರನಾಗಿ ಇಟ್ಟುಕೊಂಡಿರುವುದರ ತಾತ್ಪರ್ಯವು ರಾಜನನ್ನು

ಸೋಮಾರಿಯನ್ನಾಗಿಯೂ ಉತ್ತರಭಾರವಿಲ್ಲದವನನ್ನಾಗಿಯೂ ಮಾಡಬೇಕೆಂಬುದಲ್ಲ. ಅದಕ್ಕೆ ಬದಲಾಗಿ, ಮಂತ್ರಿಗಳನ್ನು ಉತ್ತರಭಾರವಾಹಿಗಳನ್ನಾಗಿಯೂ, ಶಿಕ್ಷಣರಂಗನ್ನಾಗಿಯೂ, ಪ್ರಜಾಭಯವುಳ್ಳವರನ್ನಾಗಿಯೂ ಮಾಡಬೇಕೆಂಬುದೇ ಆ ಸಂಕೇತದ ಉದ್ದೀಕ. ರಾಜನಾಡರೇ ವಸ್ತುತಃ ಉದ್ದೋಧಿ ಶೀಲನಾಗಿಯೇ ಇರಬೇಕು. ಆತನು ಮಾಡಬೇಕಾದ ಕಾರ್ಯಗಳು ಅನೇಕ; ಅವು ಅತಿಗುರುವಾದುವು, ಅತಿ ಮುಖ್ಯವಾದುವು. ಈ ವಿಷಯದಲ್ಲಿ ಬೇಬಿಟ್‌ರವರ ಅಭಿಪ್ರಾಯವು ಹೀಗಿರುವುದು:—

ರಾಜ್ಯವರ್ಣನಾ ಸಯಂತ್ರಿತನಾದ ರಾಜಸಿಂದಾಗುವ ಅಂತಿ ಮುಖ್ಯಪ್ರಯೋಜನವು ಆತನ ಪದವಿಯ ರಾಶ್ಯತೆಯಿಂದ ಉಂಟಾಗಬಹುದು. ಈ ರಾಶ್ಯತೆಯ ದೇಸೆಯಿಂದ ಅನೇಕ ದೊಡ್ಡ ದೊಡ್ಡ ವ್ಯವಹಾರಗಳ ಸೂಕ್ತಾಂತಗಳ ವಿಚಾರವನ್ನೆಲ್ಲ ಅಮೂಲಾಗ್ರಾಮಾಗಿ ಸ್ವತಃ ತಿಳಿದು ಕೊಳ್ಳುವ ಅವಕಾಶಗಳು ರಾಜಸೌಭ್ಯಸಿಗೆ ಮಾತ್ರ ಇರುತ್ತವೆ. ಆ ಅವಕಾಶಗಳನ್ನು ಆತನು ಉಪಯೋಗಪಡಿಸಿಕೊಳ್ಳಬೇಕು.

ದೀಪ್ರಕಾಲ ಆರ್ಥಿಕ ಕುಶಲಮತಿಯಾದ ರಾಜನಿಗೆ ಈನ್ನ ಮಂತ್ರಿಗಳು ಸಂಪಾದಿಸಲಾಗದನ್ನು ಅನುಭವವು ದೊರೆತಿರುತ್ತದೆ. ಆತನು ಅವರನ್ನು ಕುರಿತು ಹೀಗೆ ಹೇಳಬಹುದು—“ಹಿಂದೆ ಆ ವರ್ಷ ಆ ಸಂದರ್ಭದಲ್ಲಿ ಹೇಗಾಗಿತ್ತು, ನೋಡಿದಿರಾ? ನೀವು ಈಗ ಸೂಚಿಸುವ ದಾರಿಯಲ್ಲಿ ಹೋಚರೆ ಪ್ರಾನಃ ಅದೇ ತೊಂದರೆಗಳೇ ಬರಬಹುದಲ್ಲವೆ? ಅದಕ್ಕಿಂತ ಹತ್ತು ವರ್ಷದ ಹಿಂದೆ ಬೇರೊಂದು ಸಂದರ್ಭದಲ್ಲಿ ಯಾವ ರೀತಿ ನಡೆದರು? ಅದರಿಂದ ಆಗ ಅನುಕೂಲವಾಯಿತೆಂದು ನನಗೆ ಜ್ಞಾಪಕವಿದೆ. ಬಹುತಃ ನೀವು ಅದನ್ನು ಮರೆತಿರಬಹುದು. ಆ ಕಾಲದ ಲಿಕ್ಕುಪತ್ರಗಳನ್ನು ತೆಗೆದು ನೋಡಿ ಮುಂದಿನ ವಿಧಾನವನ್ನು ನಿಷ್ಕರ್ಷಿಸುವುದು ಒಳೆಯದು. ಆಗಿನ ಸಂಗತಿಗಳನ್ನು ಬಲ್ಲ ಹಳಬರೊಡನೆ ಮಾತನಾಡಿದಿರಾ? ಅವರೇನಾದರೂ ಒಳೆಯ ಸಲಹೆಗಳನ್ನು ಕೊಟ್ಟಾರು.” ಹೀಗೆಂದು ರಾಜನು ಮಂತ್ರಿಗಳಿಗೆ ಹೇಳಬಹುದು. ಇತರರಿಗೆ ಹಾಗೆ ಹೇಳಬಹುದು; ಆದರೆ ಮಂತ್ರಿಗಳು ಇತರರ ಮಾತನ್ನು ನಿರಾಕರಿಸುವಂತೆ ರಾಜನ ಮಾತನ್ನು ತೆಗೆದುಹಾಕಲಾಗುವುದಿಲ್ಲ. ರಾಜನಲ್ಲಿ ಮೇಲೆ ವಣಿಕಿದ ರೀತಿಯ, ನಿವಂಸಲಾಗದ,

ಒಂದು ಸೂಕ್ತ ಮಹಿಮೆ ಇರುತ್ತದೆ. ಆತನು ಎಲ್ಲ ಪ್ರಜೀಗಳ ಗೌರವ ವಿಶ್ವಾಸಗಳಿಗೂ ಪಾತ್ರನಾಡವನು. ಅದುದರಿಂದ ಆತನ ಮಾತಿಗೆ ಅವರು ಕಿವಿಗೊಟ್ಟು, ಆತನ ಸಲಹೆಯನ್ನು ಮನಸಿಗೆ ತೆಗೆದುಕೊಂಡು, ತಾವು ಮೊದಲು ಗೋಕೃಪಾಡಿಕೆಂದಿದ್ದ ಏರ್ವಾರ್ಥಿಗಳನ್ನು ಮತ್ತೊಂದುಸಲ ಸಾಧಾನವಾಗಿ ಪರ್ಯಾರ್ಥೋಚಿಸುವರು.

ರಾಜನು ಈ ರೀತಿ ಹೇಳಬಹುದು:—“ನಿಮ್ಮ ಮಂತ್ರಿತ್ವದಲ್ಲಿ ನಡೆಯುವ ಎಲ್ಲ ರಾಜ್ಯಕಾರ್ಯಗಳ ವಿವರಿಸಲಿಯೂ ಉತ್ತರವಾದಿಕ್ಷಾವು ಸಿಮ್ಮುದು. ನಿಮಗೆ ಯಾವುದು ಯುಕ್ತವೆಂದು ತೋರುವುದೋ ಅದು ನಡೆಯಲೇ ಬೇಕು. ನಿಮ್ಮ ನಿಶ್ಚಯವು ಯಾವುದೋ ಅದನ್ನು ನಾನು ಸಂಪೂರ್ಣವಾಗಿ ಅನುಮೋದಿಸಲೇ ಬೇಕು. ಆದರೆ ಕೆಲವು ಕಾರಣಗಳಿಂದ ನಿಮ್ಮ ಈ ತೀರ್ಮಾನವು ನನಗೆ ಸರಿತೋರುತ್ತಿಲ್ಲ; ಮತ್ತು ಆ ರೀತಿ ಆಲೋಚನೆ ಮಾಡಿದರೆ ಬೇರೋಂದು ಡಾರಿಯೇ ಸರಿಯಿಂದು ತೋರುತ್ತದೆ. ನಿಮಗೆ ಪ್ರತಿಹೇಳುವುದು ನನ್ನ ಉದ್ದೇಶವಲ್ಲ; ಪ್ರತಿ ಹೇಳುವುದು ನನ್ನ ಕರ್ತವ್ಯವಲ್ಲ; ಆದರೆ ನಾನು ಎಚ್ಚರಮಾತ್ರ ಕೊಡಬೇಕಾಗಿದೆ, ಎಚ್ಚರಿಸುವುದು ನನಗಿರುವ ಕರ್ತವ್ಯ.” ಈ ರೀತಿ ದೇರೆಯು ಗಂಭೀರವಾಗಿ ಮಾತನಾಡಿದರೆ, ಆತನ ಮಾತು ಪಾರ್ಯಾಯಃ ವ್ಯಾಖ್ಯಾವಾಗುತ್ತದೆ. ಅದರಿಂದ ಮಂತ್ರಿಯ ಮಾರ್ಗವು ಪೂರ್ತಿ ಬೇರೆಯಾಗದೆ ಇರಬಹುದು; ಆದರೂ ಅವನ ಮನಸ್ಸು ಪುನರಾಲೋಚನೆ ಮಾಡದೆ ಇರುತ್ತದೆ.

ರಾಜನೂ ಮಂತ್ರಿಯೂ ಸೇರಿದಾಗೆ ನಡೆಯುವ ಸಂಭಾಷಣೆಯು ಇತರರು ಸೇರುವಾಗ ನಡೆಯುವ ವಾಗ್ಾಂದಂತೆ ಬರಿಯ ಚರ್ಚೆಯೆಂದು ಭಾವಿಸಲಾಗುತ್ತದೆ. ಸಾಮಾನ್ಯ ಪ್ರಜೀಯಾಭಿನು ತನ್ನ ಸ್ವಂತ ಕೊರಡಿಯಲ್ಲಿ ಕುಳಿತು ತನ್ನ ಸ್ವೇಧಿತನೆಡನೆ ಮಾತನಾಡುವ ರೀತಿಯಲ್ಲಿ, ರಾಜನು ಮಂತ್ರಿಯ ಕೊರಡಿಯಲ್ಲಿ ಕುಳಿತು ಮಾತನಾಡಲಾಗುವುದಿಲ್ಲ. ಸ್ವೇಧಿತನೆಡನೆ ಇರುವ ಸಲಿಗೆಯೂ ಬಳಕೆಯೂ ಮಂತ್ರಿಯೆಡನೆ ಇರಲಾರದು. ಅದೇ ರೀತಿ ಮಂತ್ರಿಯಾದವನು ಇತರರೊಡನೆ ಮಾತನಾಡುವಾಗ ತೋರುವ ದರ್ಶನ ನನ್ನ ಧಾರಾಳವನ್ನೂ ರಾಜಸನ್ನಿಧಿಯಲ್ಲಿ ತೋರಲಾಗುವುದಿಲ್ಲ. ಇತರರು ಮಂತ್ರಿಗೆ ತೋರುವ ಸಯಭಯವಿನಯಗಳನ್ನು ಮಂತ್ರಿಯು ರಾಜಸಿಗೆ ಕೀರುವನು. ರಾಜಸಾನ್ನಿಧ್ಯದ ಮಹಿಮೆಗೆ ಇಂಗ್ಲೀಂಡ್ ದೇಶದ ಜರಿತ್ತು ಖಲ್ಲಿ ಪ್ರಸಿದ್ಧವಾದ ಸದರ್ಕನವು ಲಾರ್ಡ್ ಚಾಥಮ್ (Chatham) ಎಂಬ ಮುಖ್ಯಮಂತ್ರಿಯಾಗಿದ್ದು. ಆತನು ಮಹಾ ಉದ್ದೇಶನಾದ ಮನಸ್ಸವ್ಯ. ಆತನು ರಾಜನ ಇಷ್ಟಕ್ಕೆ ವಿರೋಧವಾಗಿ ಅಧಿಕಾರವನ್ನು ಪಡೆದವನು. ಆತನೇ

ಮೊದಲನೇಯ ಪ್ರಜಾಪಕ್ಷ ದ ಮಂತ್ರಿ. ಅತನು ಯಾರನ್ನು ಲಕ್ಷ್ಯ ದಲ್ಲಿ ತಕ್ಕುವನಲ್ಲಿದೆ ಜನರು ನಂಬಿದ್ದರು. ಅಂತಹ ದರ್ಶಕಾಲಿಯು ಮಂತ್ರಿ ಯಾದಮೇಲೆ, ರಾಜಸಾರ್ಥಿಯಾಗುತ್ತೇ ಬಂದಕ್ಕೂಲೆ ಒಂದು ಬಗೆಯ ವಾಟಕ್ಕು ಒಳಗಾಗಿ, ಅತ್ಯಂತ ನಮ್ಮಸಾಗಿ ಸದೆಮುಕ್ಕೊಳ್ಳುತ್ತಿದ್ದನು. “ದಬಾರು ಗಳಲ್ಲಿ ಅವನು ರಾಜರ ಮುಂದೆ ತೆಬಾಗಿಸಿದಾಗ, ಅವನ ಗರುಡಮೂರು ಅವನ ಕಾಲುಗಳ ನಡುವೆ ಕಾಣಿಸುತ್ತದೆ” — ಎಂದು ಅತನ ವಿವರವಲ್ಲಿ ಒಬ್ಬ ವಿನೋದಗಾರನು ಹೇಳಿದಂತೆ. ಚಾತಮನು ದೊರೆಯ ಮಂಚದ ಪಕ್ಕದಲ್ಲಿ ಮೊಳಕಾಲೂರಿ ಕುಳಿತು ರಾಜ್ಯದ ವಿವರಗಳನ್ನು ಅರಿಕೆ ಮಾಡಿ ಕೊಳ್ಳುತ್ತಿದ್ದನು. ಹೀಗೆ ಮೊಳಕಾಲೂರಿರುವವಸ್ತು ಮಂಚದ ಮೇಲೆ ವಿಶ್ವಮಿಸಿಕೊಳ್ಳುತ್ತಿರುವವಸ್ತು ಸಮಾನತೆಯಿಲ್ಲಿಯದು? ಅದರಲ್ಲಿ ಒಬ್ಬನು ಹೇಳಿಕೊಳ್ಳುತ್ತಕ್ಕುವನು; ಮತ್ತೊಬ್ಬನು ಕೇಳಿ ಆಕ್ಕೇ ಏಸರೆತ್ತಕ್ಕುವನು.

ರಾಜ್ಯಕಾರ್ಯಗಳನ್ನು ಕುರಿತ ಜ್ಞಾನಕ್ಕೆ ರಾಜಮಾರ್ಗವಾವುದೂ ಇಲ್ಲ. ಅವುಗಳ ವಿವರಾಂಶಗಳು ವಿನಾರ್ತರವಾದವು, ಕ್ಷೇತ್ರವಾದವು, ಸೂಕ್ತವಾದವು, ವಿವಿಧವಾದವು. ರಾಜನು ಮಂತ್ರಿಗಳೊದನೆ ಚರ್ಚೆಯಲ್ಲಿ ಸರಿತುಗಬೇಕಾದರೆ ಅವರಿಗೆ ಸರಿಯಾಗಿ ತಾನು ಕೇಲಸ ಮಾಡಬೇಕು. ಅವರು ಕಾರ್ಯಸಿರತರಾಗಿರುವಂತೆ ತಾನೂ ಕಾರ್ಯಸಿರತನಾಗಿರಬೇಕು. ಅದರೆ ಒಂದು ಚೀಡ್ಯಾಪ್ಯಂಟು: ವ್ಯವಸಾಯಕ್ಕೆ ವರ್ಣನಾದ ರಾಜನು ಸುಖಲೋಕ ಲುಪನಾಗುವುದಕ್ಕೆ ಅನೇಕ ಪ್ರೀತಾ ಹಗೆಳುಂಟು. ಕಾರ್ಯಾಸಕ್ತನಾಗಿಲು ಪ್ರೀತಾ ಹಗೆಳಿರವು. ವ್ಯವಸ್ಥೆಗೆ ಸಿಕ್ಕಿಗೆ ನಿರಂಕುಶನಾಗಿರುವ ರಾಜನಿಗೆ ಸುಖಲೋಕಲುಪನಾಗಲು ಮನಶಾತ್ಮಿಯಿರದು. ರಾಜ್ಯದ ಭಾರವೆಲ್ಲ ಪೂ ಅವನ ತತೀಯ ಮೇಲೆಯೇ ಹೊತ್ತಿರುವುದು. ಅವನು ಹೇಗಿರುವನೋ ಅವನ ಕೇಲಸಗಳೂ ಹಾಗಿರುವುವು. ಅವನು ಸುಖಾಸಕ್ತನಾಗಿ ಮೈಮರಿತರೆ ಅವನಿಗೇ ಅಪಾಯ. ಅದರಿಂದ ರಾಜ್ಯದ ಆಡಳಿತಗಳು ಕೆಟ್ಟುಹೊಳೆಗಿ, ಪ್ರಜೀಗಳ ದಂಗಿಗೆ ಕಾರಣವಾಗಬಹುದು. ಪ್ರಜೀಗಳು ದಂಗಿಮಿದ್ದರೆ ಅವನ ಪದವಿಯೇ ತಲಿಕೆಳಗಾಗುವುದು. ಅಥವಾ ಅವನ ಅಜಾಗರಿಕೆಯಿಂದ ಅಧಿಕಾರಿವರುವು ಸದಲ ಮಂಬಳವಾದರೆ, ಬಲಶಾಲಿಯಾದ ಪರರಾಜನೆಬ್ಬನು ದಂಡಿತು ಒಂದು ರಾಜ್ಯವನಾನ್ನು ವಿಶಿಷಿತಹುದು. ಒಂದು ವ್ಯವಸ್ಥೆಯಿಂದ ಸುರಕ್ಷಿತನಾಗಿರುವ ಸಾಂಕುಶರಾಜನಿಗೆ ಇಂಥಾ ಭೀತಿಯೊಂದೂ ಇಲ್ಲ. ಅವನು ಸ್ವಕರ್ತವ್ಯಗಳನ್ನು ಮರಿತರು ಅತನಿಗೇನೇ ಬಾಧಿಯಿಲ್ಲ. ಅತನ ಪದವಿ ಕಾಶ್ಚತ್ವಾದುದು; ಅತನ ಪರಮಾನಂತರದಮೇಯಾಗುವುದಲ್ಲ; ಅತನ ಸುಖಪರವರಕಗೆ ಕುಂದುಬಾರದು. ಅತನೇಳ

ಮುಕಿದು ಕೆಲಸಮಾಡಬೇಕು? ಕೆಲಸಮಾಡದಿದ್ದ ರೆ ಮಂತ್ರಿಗಳ ಮೇಲೆ ಆತನಿಗೆ ಒಂದಿತ ತಪ್ಪಿ ವುದೆಂಬುದು ನಿಜ. ಆದರೆ ಲೋಕದ ಭೋಗ್ಯವನ್ನು ಗಳಿಲ್ಲವು ಸುಳಭವಾಗಿ ಕೈಗೆ ಸಿಕ್ಕುತ್ತಿರುವಾಗ, ಪತ್ರಕ್ಕಾದ ಸುಖವನ್ನು ಬಿಟ್ಟು ಬಿಟ್ಟು. ಎಲ್ಲಿಯೇ ದೂರವಾಗಿ, ಕಣಿಗೆ ಕಾಣದೆ, ಸ್ವಾರಸ್ಯವಿಲ್ಲದ ಸಾಮಾನ್ಯವಿನಯಗಳಲ್ಲಿ ಮಾತ್ರ ಪ್ರಯುಕ್ತಿವಾಗುವ, ಅಲ್ಲ ಸ್ವಲ್ಪ ಶಕ್ತಿಗಾಗಿ ಪ್ರಯಾಸವಹಿಸುವ ಬುದ್ಧಿಯು ಯುವಕನಾದ ರಾಜನಿರುವುದು ಸಾಧಾರಣ ವಲ್ಲ. ಅವನಿಗೆ ಒಳ್ಳೀಯ ಉದ್ದೇಶಗಳೇ ಇರಬಹುದು; ಅವನು—“ಬರುವ ವರ್ಷ ನಾನು ಈ ಕಾಗದಗಳನ್ನೇಲ್ಲ ಓದುವೆನು; ಆ ವಿಚಾರ ಗಳನ್ನೇಲ್ಲ ಪರಿಕ್ಷೇಪುವೆನು; ಹೆಂಗಸರೀಡನೆ ಮಾತನಾಡೆನು” ಎಂದು ಹೇಳಿಕೊಳ್ಳುತ್ತಿರಬಹುದು. ಆದರೆ ಹೆಂಗಸರು ಅವನೊದನೆ ಮಾತನಾಡುತ್ತೇ ಇರುವರು. ಸೋಮಾರ್ಥನದ ಅನೇಕ ವಿಧಗಳ ಪ್ರಕ್ರಿಯೆ, ಒಳ್ಳೀಯ ಉದ್ದೇಶಗಳಿಂದ ಸವರಲ್ಪಟ್ಟ ಸೋಮಾರ್ಥನವೇ ಅತ್ಯಂತ ಹಟ್ಟವುಳ್ಳದ್ದು.

ರಾಜನು ಚಿಕ್ಕವಾರ್ಯದಲ್ಲಿ ಸಿಂಹಾಸನಕ್ಕೆ ಬಂದವನಾದರೆ ಆಗ ಆಗತಕ್ಕ ಕೇಡು ಇಂತಹುದು. ಆತನು ಮಧ್ಯಮವರುಸಿನವನೋ ಮುದು ಕನೋ ಆದರೆ ಕೇಡು ಇನ್ನೂ ಹೆಚ್ಚು. ಕೆಲಸಮಾಡುವ ಅಭ್ಯಾಸವೇ ಅಂಥವನಿಗೆ ಇರುವುದಿಲ್ಲ. ಯಾವನವನ್ನೇಲ್ಲ ಲೋಲನಾಗಿ ಕಳಿದವನು ಮುಸಿನಲ್ಲಿ ಕಾರ್ಯಕ್ರೀಲನಾಗುವುದು ಅಸಂಭವ. ರಾಜ್ಯವ್ಯವಸ್ಥಾ ವಿಹಿತನಾದೆ, ಎಂದರೆ ಸಾಂಕುರಪ್ರಭುವಾದ, ರಾಜನಾಗಿರಲು ಎಂಥವನು ಅಹರನೆಂದರೆ—‘ಯಾರು ಚಿಕ್ಕವಯಸ್ಸಿನಲ್ಲಿ ಸಿಂಹಾಸನಕ್ಕೆ ಬಂದು, ಆ ಚಿಕ್ಕತನದಲ್ಲಿ ಸುಖಾಭಿಲಾಙ್ಗಿ ವರನಾಗಿದೆ, ಕಷ್ಟಪಟ್ಟು ಕೆಲಸಮಾಡಲು ಇವ್ವಿನ್ನಿಂದ ವನಾಗಿರುವನೋ ಮತ್ತು ಯಾರು ಸಾಕ್ಷಾತ್ವಾವಿಕವಾಗಿ ವಿವೇಕಶಾಲಿಯಾಗಿರುವನೋ ಆತನು. ಭಗವಂತನು ಜನರಿಗೆ ಕೊಡುವ ವರಗಳಲ್ಲಿ ಇಂತಹ ರಾಜನೇ ಬಹಳ ದೊಡ್ಡ ವರ; ಅದು ಹಾಗೆಯೇ ಬಹಳ ವಿರಚಿತವಾದ (ಅಪರಿಪ) ವರವೂ ಹೌದು.’

ಆಂಗ್ಲೀಯ ರಾಜ್ಯತಂತ್ರಜ್ಞರ ಅಭಿವಾರ್ಯವು ರಾಜವದ ವಿಯ ವಿನಯದಲ್ಲಿ ಈ ರೀತಿ ಇದೆ. ಅಲ್ಲಿಯೂ ಪೂರ್ವದಲ್ಲಿ ರಾಜರು ನಿರಂಕುಶರಾಗಿಯೇ ಇದ್ದರೆಂಬುದನ್ನೂ, ಆ ನಿರಂಕುಶತೆಯು ದುಷ್ಪರಿಣಾಮಗಳು ಪ್ರಗಿಳನ್ನು ರೇಗಿಸಿದ ಕಾರಣ

ಅವರು ರಾಜರಿಗೆ ಎದುರುಬಿದ್ದು, ತಮ್ಮ ಸ್ವಭಾಲದಿಂದ ರಾಜರನ್ನು ನಿರ್ಬಂಧಿಸಿ, ತಮ್ಮ ರಾಜ್ಯಕೊಳ್ಳಂದು ವ್ಯವಸ್ಥೆಯನ್ನು ಕಲಿಸಿ ಕೊಂಡರೆಂಬುದನ್ನೂ, ಆ ವ್ಯವಸ್ಥೆಯು ಕಾಲಾನುಗುಣವಾಗಿ ಬೆಳೆಯುತ್ತು, ರಾಜರ ಸ್ಪೇಚಾಫ್ ವರ್ಕ್‌ನೆಗೆ ಪ್ರತಿಕೂಲವಾಗಿಯೂ, ಪ್ರಜಾಧಿಕಾರಕ್ಕೆ ಅನುಕೂಲವಾಗಿಯೂ ಶಾಸನ ಸಂಪ್ರದಾಯ ರೂಪದಲ್ಲಿ ಸಡೆದುಬಂದಿದೆಯೆಂಬುದನ್ನೂ ಹಿಂದೆ ಸೂಕ್ಷ್ಮ ವಾಗಿ ಹೇಳಿದ್ದೀರೆ. ಆ ವ್ಯವಸ್ಥೆಗುಸಾರವಾಗಿ, ರಾಜವಂಶದ ಸಿಂಹಾಸನಾಧಿಕಾರದ ಬಗೆಗೂ: ರಾಜರು ಮಂತ್ರಿ ಮೊದಲಾದ ಅಧಿಕಾರಿಗಳನ್ನು ನಿಯಮಿಸುವ ಬಗೆಗೂ; ರಾಜರು ಸ್ವತಃ ಪ್ರವರ್ತಿಸಬೇಕಾದ ಕುಟುಂಬದಲ್ಲಿಯ ವಿವಾಹಸಂಬಂಧಗಳು, ರಾಜರಮತ, ರಾಜರು ಪರರಾಜರೂಡನೆ ಬೆಳೆಸುವ ಪತ್ರ ಪ್ರಸಂಗ—ಇವೇ ಮೊದಲಾದ ಸ್ವಕೀಯ ವಿಷಯಗಳ ಬಗೆಗೂ ಸಹ, ಇಂಗ್ಲೆಂಡಿನಲ್ಲಿ ಬಂಡಿತವಾದ ನಿಯಮಗಳು ಏರ್ಪಟ್ಟಿವೆ. ಆ ನಿಯಮಗಳಲ್ಲಿ ಕೆಲವು ಲಿಖಿತವಾದ ಕಾನೂನು (ಎಂದರೆ ರಾಜ್ಯಶಾಸನ) ಗಳಲ್ಲಿರತಕ್ಕೂವು; ಉಳಿದವು ಅಲಿವಿತಗಳಾದ ಮಾಮೂಲು ಪದ್ಧತಿ (ಕಸ್ಟ್‌ನಾ'ವನ್‌ನಾ') ಗಳಿಂದ ಬಲಪಟ್ಟಿರತಕ್ಕೂವು. ಈ ನಿಯಮಗಳ ಮುಖ್ಯ ತಾತ್ಪರ್ಯವು ರಾಜಸನ್ನೂ ಪ್ರಜಾನುರಕ್ತನನ್ನಾಗಿಯೂ, ಪ್ರಜಾಧಿಕಾರಾದ ಮಂತ್ರಿಗಳ ದ್ವಾರಾ ಪ್ರವರ್ತಿಸಲಿರುವ ವಸನನ್ನಾಗಿಯೂ, ಹಾಗೆ ಪ್ರಜಾನುರಾಗಕ್ಕೆ ಅರ್ಹನನ್ನಾಗಿಯೂ ಮಾಡಬೇಕಂಬುದ್ದೀ. ಪ್ರಜಾಪಿತಕ್ಕಾಗಲಿ ದೇಶಕ್ಕೆ ಇವುಕ್ಕಾಗಲಿ ಸಂಬಂಧಪಟ್ಟ ಪ್ರತಿಯೊಂದು ವಿಷಯದಲ್ಲಿಯೂ ರಾಜರು ಹೀಗೆಯೇ ಸಡೆಯಬೇಕಂಬ ಕಟ್ಟಿವಾಡು ಅಶ್ಲಿಯ ಕಾರಣದೆ (ಲಾ) ಗಳಿಂದಲೂ ಸಂಪ್ರದಾಯಗಳಿಂದಲೂ ಸಿಷ್ಟುವೇಯಾಗಿದೆ. ಈ ನಿರ್ಬಂಧನೆಗಳ ಅರ್ಥವನ್ನೇಲ್ಲ ವಿಚಾರ ಮಾಡಿ ಸೋಧಿದರೆ, ಹಿಂದೆ ಸಮ್ಮುಖರ ಮತದಿಂದ ರಾಜಗ್ರಾಮಗಳ ವಿಷಯದಲ್ಲಿ ಹೂರಪಟ್ಟ ಅಭಿಪ್ರಾಯಗಳೇ ಆಂಗ್ಲೀಯ ರಾಜ್ಯ ವ್ಯವಸ್ಥೆಯ ಜರಿತ್ಯೆಯಿಂದಲೂ ಹೂರಪಡುತ್ತವೆ.

(೮) ರಾಜನು ವಿನೇಕಿಯಾಗಿಯೂ ವಿಚಾರಪರನಾಗಿಯೂ ಇರಬೇಕು.

(೯) ಸುಖಲೋಲುವನಾಗದೆ, ಪ್ರಜಾವಶ್ನಲನಾಗಿ, ಸುಗುಣಾಶಾಲಿಯಾಗಿರಬೇಕು.

(೧೦) ತನ್ನ ದೇಶದ ಅಧಿವಾ ಜನಪದದ ವ್ಯವಸ್ಥೆಗೆ—ಅಥವಾ ಭಾರತಕ್ಕೂ,—ಅಥೀನನಾಗಿರಬೇಕು.

(೧೧) ತಾನೇ ಯಾವ ಕೆಲಸಕ್ಕೂ ಕೃಹಾಕದೆ, ಎಲ್ಲ ರಾಜ್ಯ ಕಾರ್ಯಗಳನ್ನೂ ಮಂತ್ರಿಗಳಿಂದ ನಡೆಯಿಸುತ್ತಾ, ಉತ್ತರ ವಾದಿತ್ವದ (ಒವಾಬಾಳ ರಿಯ) ಭಾರತನ್ನು ಅವರೇ ವಹಿಸಲು ಬೆಡಬೇಕು.

ರಾಜ್ಯಯಂತ್ರದ ಜೀವಚಕ್ರಕ್ಕೂ ರಾಜನೇ ಅಕ್ಷವೆಂದು ಹಿಂದೆ ಹೇಳಿದೆವು. ಚಕ್ರದ ಅಜ್ಞಿಗೆ ಚಕ್ರಕ್ಕಿರುವಂತೆ ಹಲ್ಲಿರುವುದಿಲ್ಲ; ಅದು ಕಡಿಯುವುದಿಲ್ಲ; ಕೊಯ್ಯುವುದಿಲ್ಲ; ಹೊರಕ್ಕು ಕಾಣುವುದಿಲ್ಲ; ತಬ್ಬನೂಡುವುದಿಲ್ಲ. ಆದರೂ ಯಂತ್ರದ ಭಾಗಗಳಕ್ಕೆಲ್ಲ ತಮ್ಮ ತಮ್ಮ ಸಾಫ್ತನಗಳಲ್ಲಿ ನಿಲ್ಲಿಸಿ, ಕುಸಮಾಡಿಸಿ, ಸಾಫ್ತ-ಕವಡಿಸತಕ್ಕದ್ದು ಆ ಅಜ್ಞೇ ಅಲ್ಲನೇ?

## ೧೨. ರಾಜ್ಯದಲ್ಲಿ ಅಧ್ಯಕ್ಷನ ಸ್ಥಾನ

ಈ ಪ್ರಬಂಧದ ಈವರ್ಗಿನ ಭಾಗವನ್ನು ಬರೆದಾಗ (೧೯೨೫ ರ ಸುಮಾರಿನಲ್ಲಿ) ಇಂಡಿಯಾದಲ್ಲಿ ಬ್ರಿಟಿಷರ ರಾಜ್ಯಭಾರ ಸದೆಯು ತ್ತಿತ್ತು. ಸಮ್ಮು ದೇಶದ ರಾಜ್ಯಸುಸ್ಥಳೀಯಿಂದ ರಾಜನೆಂಬ ಅಂಗ ಕಳಬಿಂಬೋಗುವೆಡರ ಸೂಚನೆ ಆಗ ಇರಲಿಲ್ಲ. ಸಮ್ಮು ರಾಜ ರನ್ನು ಇಂಗ್ಲೆಂಡಿನಲ್ಲಿರುವಂತೆ ಪ್ರಜಾಂಕುಶಕ್ಕೆ ಒಳಪಡಿಸ ಬೇಕೆಂಬ ಅಭಿವೃತ್ಯವೇನೋ ಒನದಲ್ಲಿತ್ತು; ಆದರೆ ರಾಜಕ್ಕೆ ವೆಂಬ ಅಧಿಕಾರವನ್ನೇ ಅಳಿಸಿಹಾಕಬೇಕೆಂಬ ಆಶೋಜನೆ ಆಗಿಗೆ ಶಲೆಯೆತ್ತಿರಲಿಲ್ಲ. ರಾಜನ ಸ್ವೇಚ್ಛಾಧಿಕಾರ ಬೇದವಾಗಿತ್ತೇ ಹೊರತು ರಾಜನೇ ಬೇಡವೆನಿಸಿರಲಿಲ್ಲ. ಆದದ್ದು ರಿಂದ ಹಿಂದಿನ ಪ್ರಕರಣಗಳಲ್ಲಿ ವಣಿಕವಾಗಿರುವ ರಾಜ್ಯವ್ಯವಸ್ಥೆಯು ರಾಜ ಸೆಂಬ ಕೇಂದ್ರ ಸ್ಥಂಭವನ್ನು ಮಂಂಬಿಸಿದ್ದು,—ರಾಜಸಂತವಾದದ್ದು,—ಆದರೆ ಸಾಂಕುಶ ರಾಜಕೀಯದ್ದು.

### ರಾಜನಿಲ್ಲದ ರಾಜ್ಯ

ಈಗ ಇಂಡಿಯವು ಸ್ವತಂತ್ರವಾಗಿ ಅಂಗಿಕರಿಸಿಕೊಂಡಿರುವುದು ರಾಜರೂಪಿತ ವ್ಯವಸ್ಥೆಯನ್ನು,—ಕೇವಲ (ರಿಪಬ್ಲಿಕ್) ಜನತಾ ರಾಷ್ಟ್ರವಾದಾತಿಯನ್ನು. ರಾಜ—“ರಾಜಪ್ರಮುಖ”—ಎನ್ನು ಸಿಕ್ಕಿಂಡವರು ಈಗಲೂ ಏಳಿಂತು ಮಂದಿ ಇಂಡಿಯದಲ್ಲಿದ್ದರೂ ಅವರ ಆ ಚೆನರು ಉಪಚಾರ ಮಾತ್ರದ್ದು. ವಾಸ್ತುವಾಗಿ ಅವರಿಗಿರುವ ಅಧಿಕಾರ “ಗವರ್ನರು” ಗಳಿಂಬ ಮಾಂಡಳಿಕರ—ಅಂತರ್ಗತ ಸಂಸಾಫನಗಳ ಮುಖ್ಯಸ್ಥರ—ಮಂಟಪದ್ದು. ಅದು ಆ ರಾಜುಗಳ ಸ್ವಸಂಸಾಫನಗಳ ಒಳಗಡೆ ಕೂಡ ಹಿಂದಿನಮ್ಮೆ ಸಂಪೂರ್ಣವಾಗಿಲ್ಲ. ವಾಸ್ತುವಾಗಿ ಅವರು ರಾಷ್ಟ್ರಕ್ಕೆ

ರಿಂದ ಸಿಯಮುತ್ತರಾದ ಇತರ ಕಾರುಬಾರಿಗಳಂತೆಯೇ ಎಂದು ಹೇಳಬಹುದು. ಸದ್ಯಕ್ಕೆ ಹೀಗೆ ಕುಂತಿತವಾಗಿರುವ ಪ್ರಾದೇಶಿಕ ರಾಜಕ್ಕೆನ್ನು ಮುಂದೆ ಮುಂದೆ ಇನ್ನೊಂದು ಹೆಚ್ಚಿನ ರೂಪ ವ್ಯತ್ಯಾಸ ಗಳನ್ನು ಪಡೆಯುವುದು ಅಸಂಭವವೆಂದು ಈಗ ಹೇಳುವೆಂತಿಲ್ಲ. ಅದು ಹೇಗಾದರಾಗಲಿ, ಒಟ್ಟು ಇಂದಿಯದ ಪ್ರಸಕ್ತಿಯಲ್ಲಿ ಹಿಂದೆ “ರಾಜ”ಶಬ್ದವು ಪ್ರಯುಕ್ತವಾಗಿದ್ದ ಸ್ಥಳದಲ್ಲಿಲ್ಲ ಈ ಹೊತ್ತು “ಪ್ರಜೆ ಅಧಿವಾ” “ಪ್ರಜಾಧ್ಯಕ್ಷ” ಎಂಬ ಶಬ್ದವು ಯುಕ್ತವಾಗುತ್ತದೆ.

ನನ್ನ ಈ ರಾಜಪರಿತಾಯಿಗ ಅನಿವಾರ್ಯವಾದದ್ದು. ನಮ್ಮ ಶಾಸ್ತ್ರಕಾರರೂ ಅರಿಸ್ತೋಽಬ್ಲನ್ಸೂ ಹೇಳಿರುವಂತೆ, ಸಾಂಕುಕ ಸರಾಜಕವೇ ರಾಜ್ಯಪದ್ಧತಿಗಳಲ್ಲ ಉತ್ಸಳಷ್ಟಿವಾದದ್ದೇಂದು ನಾವು ಒಮ್ಮೆಕೊಂಡರು, ಆ ಒಮ್ಮೆಕೆ ಇಂದು ತತ್ತ್ವದ ಮಾತಾ ದಿಂತೇ ಹೊರತು ಕಾರ್ಯದ ಮಾತಾಗಲಾರಂದು. ಏಕೆಂದರೆ ಯಾರನ್ನು ನಾವು ಈ ಹೊತ್ತು ಸಮಗ್ರ ಇಂದಿಯದ ರಾಜ ನನ್ನಾಗಿ ಅಂಗೀಕರಿಸಲಾದೀತು? ರಾಜಸೆಂದರೆ ವಂಶಾನುಕ್ರಮ ಯೋಗ್ಯತೆಯಿಂದ ರಾಜ್ಯಮುಖ್ಯನಾಗುವವನು. ಈ ವಂಶಾಧಿಕಾರವನ್ನು ಸಮಸ್ತ ಭಾರತದ ಮೇಲೆ ಯಾವ ಸಂಸಾಫಾನದ ರಾಜ ನಿಗೆ ಕೊಟ್ಟಿದ್ದಿದ್ದರೆ ಎಲ್ಲರೂ ಸಮ್ಮುತ್ತಿಸಿದ್ದಾರು? ಅಂಥಾ ಪ್ರಸಂಗ ವನ್ನೆ ತ್ತಿದೊಡನೆಯೇ ಆಗ್ಗೆ ಇದ್ದ ಸೂರಾರು ಮಂದಿ ರಾಜ ಮಹಾರಾಜರುಗಳಲ್ಲಿ ಕಲಂಗರು ಯಾಟ್ಯಿ ಬಡಿದಾಟ ಪ್ರಾರಂಭ ವಾಗಬಹುದಾಗಿತ್ತಲ್ಲವೇ? ಇಂದಿಯದಲ್ಲಿ ಬಹುಭಾಗ ಆಗ್ಗೆ ಬ್ರಿಟಿಷರಾಗಿತ್ತು. ಅಣ್ಣಿ ಬೇರೆ ಯಾವ ರಾಜನೂ ಇರಲಿಲ್ಲ. ಇನ್ನು ಇದಿದ್ದ ಭಾಗದಲ್ಲಿಯಾದರೇ ಸಂಸಾಫಾನಾಧಿಕ್ರಾರು— ಸಣ್ಣ ವರೂ ಪುಟ್ಟವರೂ ಹೇರಿ— ಶಾಂತಮಂದಿ ಇದ್ದರು. ಇವರಲ್ಲಿ ಯಾವ ಒಬ್ಬನನ್ನು ಸಮಸ್ತ ಭಾರತಕ್ಕೂ ರಾಜಸೆಂದು ಅಂಗೀಕರಿಸುವುದಕ್ಕಾಗುತ್ತಿತ್ತು?

ಭಾರತವು ಬ್ರಿಟಿಷರ ಕೃಷಿಡಿತದಿಂದ ಬಡಿಸಿಕೊಂಡು ಸ್ವತಂತ್ರವಾದ ಬಳಿಕ, ಪಕ್ಕೆಕ ರಾಜ್ಯವಾಗಿ ಏಕಪ್ರಭುತ್ವದಲ್ಲಿರ ಬೇಕಾದದ್ದೀಂಬ ತತ್ತ್ವವನ್ನು ಎಲ್ಲರೂ ಅಂಗೀಕರಿಸಿದ್ದಾರೆ. ಇಂಡಿಯವು ಏಕರಾಜ್ಯವಾಗದೆ ಅನೇಕ ರಾಜ್ಯಗಳಾಗಿದ್ದ ಕಾಲ ದಲ್ಲಿ—ಅಲೆಗಾಜ್ಞಾಂಜರನ (ಕ್ರಿಸ್ತ ಪೂರ್ವ ೫೫೫) ದಂಡ ಯಾತ್ರೆಗೆ ಹಿಂದಿಸಿಂದ—ನಮ್ಮ ನಾನಾ ರಾಜುಗಳಲ್ಲಿ ಪರಸ್ಪರ ಮೈಮನಸ್ಸು ಮಾತ್ರಯಗಳು ಬೆಳೆದು, ಅವರವರ ಒಳಬಳಿಗಳಿಂದ ಪರರಾಬರ ಪ್ರವೇಶಕ್ಕೆ ಅನುಕೂಲವಾದದ್ದು ಜನದ ಚಾಲ್ಹಾವಕದಿಂದ ಅಳಿಸಲಾಗದ ಚರ್ಚೆಯ ಪಾಠ. ಈ ಶಾರಣ ಬಂದ, ಇಂಡಿಯವು ಈಗ ಹಿನ್ನವಶ್ವವೆತ್ವಿಂದ ರಾಮೇಶ್ವರದ ಪರೆಗೂ ಅಖಂಡೆಕ ರಾಷ್ಟ್ರವಾದಲ್ಲಿದೆ ಅದಕ್ಕೆ ಅಸ್ತ್ರಾಳಿತ ಕಲಜ ಥೀತಿಯೂ ಅನ್ಯರಾಷ್ಟ್ರ ಥೀತಿಯೂ ತನ್ನ ವೆಂಬುದು ಎಲ್ಲರಿಗೂ ಮನಸ್ಸಿಗೆ ಒಂದಿತ್ತು. ಸಂಪಾದಿಸಿದ ಸ್ವಾತಂತ್ರ್ಯ, ಉಳಿದು ಬೆಳೆಯಬೇಕಾದವೇ ಇಂಡಿಯಕ್ಕೆಲ್ಲ ಸರಕಾರ ಬಂದು,— ಬಂದೇ ಬಂದು ಮಾತ್ರ,—ಇರಬೇಕಾದದ್ದೀಂಬುದು ಸಿದ್ಧಾಂತ ವಾಯಿತು. ಆ ಸರಕಾರಕ್ಕೆ ಸಮಾಖ್ಯಸ್ಥನಾಗಿರಲು ಯಾವ ವಂಶಪಾಲಕನಾದ ಸುಸಾಧನಾರ್ಥಿವರತ್ಯಾಗಿ ಆಗದಂಬುದೂ ಸ್ವಷ್ಟವಾಗಿತ್ತು. ಆ ನೀತಿ ವಂದಿ ರಾಜುಗಾರಾಬರುಗಳಲ್ಲಿ ಯಾವುಬ್ಬಾತನನ್ನು ಭಾರತರಾಬತ್ತುಕ್ಕೆ ಆರ್ಸಿಕೆಂಡರ್ಲೆ ಮಿಕ್ಕ ವರ ಪ್ರತಿಸ್ವಧ್ಯಾಯ ದೇಸೆಯಿಂದ ದೇಶೀಕ್ರಿಕ್ಕೆ ಹಾಸಿ ತಪ್ಪಬಂದು. ಸಂದರ್ಭ ಪೀಗಿರಿಂದಾಗಿ, ಇಂಡಿಯವು ಅಖಂಡೆಕ ರಾಷ್ಟ್ರವಾಗಿ ಬೆಳೆಕಾದದ್ದೀಂದು ಗೊತ್ತಾದ ಕೂಡಲೇ ಅದಕ್ಕೆ ಬೆಸತಾ ಪ್ರತಿನಿಧಿಯೇ ಮುಖ್ಯಾಧಿಕಾರಿಗಾಗಿರಬೇಕಾದದ್ದೀಂದೂ ಗೊತ್ತಾದುತಾಯಿತು. “ರಾಜು” ಶಬ್ದವನ್ನೇ ಒತ್ತೆಬೀಬೀಟ್ಟು ಕೇವಲ ಬೆಸತಾ ಸಿಯೋಬಸೆಂಡಲ್ ರಾಜ್ಯ—ಮುಖ್ಯನನ್ನು ಗೊತ್ತುಮಾಡಿಕೊಳ್ಳುವುದೆಂದರೆ, ಆಗ ರಾಜುವಂತಿಗಳ ಅನ್ಯೋನ್ಯ ಸ್ವಧಿಗೆ ಅವಕಾಶವಲ್ಲಿದೆ ಮೇಗುವುದು ಮಾತ್ರವಲ್ಲದೆ, ಜನತೆಗೆ

ರಾಜ್ಯವಿವಯದಲ್ಲಿ ಮಮತೆ ಹೆಚ್ಚಲು ಕಾರಣವಾಗುವುದು. ಇಂಥ್ಯಾ ಆಲೋಚನೆಗಳಿಂದ ಫಲಿಸಿ ಬಂದದ್ದು ಇಂಡಿಯದ (ಪ್ರೇಸಿಡೆಂಟ್) ಪ್ರಜಾಧ್ಯಕ್ಷ ಅಧಿವಾ ರಾಷ್ಟ್ರಪ್ರಧ್ಯಕ್ಷ ಪದವಿ.<sup>1</sup>

೧ “ಪ್ರೇಸಿಡೆಂಟ್” ಪದಕ್ಕೆ “ಪತಿ”—ರಾಷ್ಟ್ರಪತಿ—ಎಂದು ಕೆಲವರು ಸಮಾನಪದ ಮಾಡಿಕೊಂಡಿದ್ದಾರೆ. “ಪತಿ” ರಬ್ ದಲ್ಲಿ ಗಂಡ, ಯಜಮಾನ, ಭರ್ತ, ಸಂಪೂರ್ಣಾಧಿಕಾರಿ, ಸ್ವತಂತ್ರಾಧಿಕಾರಿ—ಎಂಬ ಸೂಚನೆ ಸಾಮಿರಾರು ವರ್ಣಗಳ ರೂಢಿಯಿಂದ ಕುಡಿತಿದೆ; ಸೀತಾಪತಿ, ದಂಪತಿ, ಭೂಪತಿ, ನರಪತಿ—ಇಂಥ್ಯಾ ಮಾತ್ರಗಳಲ್ಲಿ ಅಡಿಗಿರುವ ಸರ್ವ ಸ್ವತಂತ್ರಾಧಿಕಾರ ದ್ವಾರಿಯನ್ನು ಲೋಪವಾಡಬೇಕೆಂಬುದೇ ನಮ್ಮ ಪ್ರಜಾ ರಾಜ್ಯನಿಬಂಧನೆಯ ಮೂಲ ತಾತ್ಯಯ್ತ. ವಾಸ್ತವವಾಗಿ ನಮ್ಮ “ಪ್ರೇಸಿಡೆಂಟ್” ಸರ್ವ ಸ್ವತಂತ್ರಾಧಿಕಾರಿಯಲ್ಲ. ಆತನು ಜನಾಧಿನ ಮತ್ತು ಶಾಸನಾಧಿನ. ಆ ಪದವಿಯ ಉದ್ದೇಶಗಳು ಮುಖ್ಯವಾಗಿ ಮೂರು ಬಗೆಯವು. (೧) ಸಮಸ್ತ ರಾಜ್ಯದ ಐಕ್ಯಕ್ಕೂ ಸ್ವಾಮೀತ್ಯಕ್ಕೂ ಲಾಂಭನವಾಯವಾಗಿರುವುದು—ಕೀರೀಟದಂತೆ ಅಧಿವಾ ಮೌರುಂಗುರದಂತೆ; (೨) ಉತ್ಸವಮೂಕಿಯಾಗಿರುವುದು. ಜನಕೆಯ ಆದರಾಭಮಾನಗಳಿಗೆ ಪ್ರತ್ಯಕ್ಷ್ಯ ಪಾತ್ರನಾಗಿಯೂ ವಿದೇಶಗಳ ಸ್ವೀಕರಣೆಗಳಿಗೆ ಪ್ರತ್ಯಕ್ಷ್ಯ ರಕ್ರಿಯನಾಗಿಯೂ ಇರುವುದು. (೩) ವಿಷಮ ಸಂಭರ್ಣಗಳಲ್ಲಿ ಸೇರಿಸಲಿಂತಹನ್ನು ಮಂತ್ರಿ ಮೌದಲಾದ ಅಧಿಕಾರ ಸಂಸ್ಥೆಗಳೂ ಶಾಸನಸಂಸ್ಥೆಗಳೂ ವಿಹಿತವಾದಂತೆ ಕೆಲಸ ನಡೆಸಲಾರದ ದುರವಸೆಯಲ್ಲಿ ತಾತ್ತ್ವಾಲಿಕವಾಗಿ ವಿಶೇಷಾಧಿಕಾರವನ್ನು ಪ್ರಯೋಗಿಸಿ ಆ ಸಂಸ್ಥೆಗಳ ಸಂಪೂರ್ಣಗಳನ್ನು ತಾನು ಕ್ಷೇತ್ರಗೆದೆಸ್ತಿಸಿಕೊಂಡು, ಪುನಃ ಆದಷ್ಟು ಬೇಗ ಯಥಾ ವಿಧಿಯ ಪರಿಸ್ಥಿತಿಗೆ ಡಾರಮಾಡುವುದು. (೪) ಚಿಹ್ನೆ, (೫) ಅಲಂಕಾರ, (೬) ಆಪದ್ಧತಿ—ಕ್ಷ ಮೂರರಲ್ಲಿಯೂ ಸ್ವತಂತ್ರ ಸಂಪೂರ್ಣಾಧಿಕಾರವಿಲ್ಲ; ಎಲ್ಲ ಅಧಿಕಾರವೂ ಶಾಸನಕ್ಕೆ ಆಧಿನಾವಾದದ್ದು. ಆದದ್ದಿಂದ “ಪತಿ” ರಬ್ ದಧ್ಯಸಿ ಇಲ್ಲಿ ಅಷ್ಟು ಉಚಿತವಾಗುವು. “ಪತಿ” ಕರ್ತವ್ಯನು, “ಅಧ್ಯಕ್ಷ”ನಾದರ್ದೀ ಕರ್ತವ್ಯನಾಗಿರುವುದಕ್ಕಿಂತ ಹೆಚ್ಚಾಗಿ ಕ್ಷೇತ್ರಸಾಕ್ಷಿ. ಇಂಗ್ಲಿಷ್ನಲ್ಲಿ “ಪ್ರೇಸಿಡೆಂಟ್” ಪದಕ್ಕೆ (Prae = ಮೌದಲು, ಅಗ್ರದಲ್ಲಿ + sidere = ಕೂಡು ಎಂಬ ಲಾಂಟನ್ ಮೂಲದಿಂದ.) “ಅಗ್ರಸನಸ್,” “ಮೇಲಿಸಿದ ಸೈರ್ಡಾಕ್ಟಿರುವವನು” ಎಂದರ್ಥ. “ಅಧ್ಯಕ್ಷ” ಎಂಬುದರ ಭಾವಪ್ರಾಯ ಅದೇ. “ಅಧ್ಯಕ್ಷ”ಪದವು ಉಪನಿಷತ್ತು ಭಗವದ್ವೀಕ್ರಿಗಳಲ್ಲಿ ಪ್ರಯೋಗವಾಗಿದೆ, ಯಾರು ತಾನು ಕೆಲಸಮಾಡದೆ

## ಸಾಧ್ಯಕ್ಕೆ ರಾಜ್ಯ

“ಪ್ರೇಸಿಡೆಂಟ್” ಅಥವಾ “ರಾಷ್ಟ್ರಾಧ್ಯಕ್ಕೆ” ಎಂಬ ಅಧಿಕಾರ ಪದವಿಯನ್ನು ಒನ್‌ತಾಂತ್ರಾಮ್ಯವ್ಯವಸ್ಥೆ(ರಿಪಬ್ಲಿಕ್)ನಾಲ್ಕುರು ದೇಶಗಳು ಇರಿಸಿಕೊಂಡಿದ್ದರೂ, ಆ ಪದವಿಯು ಎಲ್ಲ ಕಡೆಯೂ ಹೆಸರಿನಲ್ಲಿ ಏಕರೂಪವಾಗಿದೆಯೇ ಹೊರತು ನಿಯೋಜನಕ್ರಮ ದಲ್ಲಿಯೂ ಕಾರ್ಯಕ್ರಮದಲ್ಲಿಯೂ ಒಂದೊಂದು ಕಡೆ ಒಂದೊಂದು ರೂಪವನ್ನು ತಾഴೆದೆ. ಇಂಡಿಯದಲ್ಲಿ ನಾವು ಈಗ ಅನುಕರಿಸಿರುವುದು ಒಮ್ಮೆಟ್ರೀಗೆ ಅವೇರಿಕದ ಮಾದರಿಯನ್ನು. ಅವೇರಿಕದ ಸಂಯುಕ್ತ ರಾಜ್ಯದ ರಾಷ್ಟ್ರಾಧ್ಯಕ್ಕೆ ಪದವಿಯನ್ನು ಇಂಗ್ಲಿಂಡಿನ ರಾಜಪದವಿಯನ್ನು ಸೇರಿಸಿ ನಮ್ಮ ರಾಜ್ಯ ಮುಂತ್ತು ಪದವಿಯನ್ನು ರಚಿಸಿಕೊಂಡಿದ್ದೇವೆ.

## ಅವೇರಿಕದ ಮಾದರಿ

ಅವೇರಿಕದಲ್ಲಿ ಸರಕಾರದ ಮೂರು ಒವಾಬಾರಿ ಮೇತ್ತವನು ಅಧ್ಯಕ್ಕೆ, ಅಲ್ಲಿ ರಾಜಸೀಲ್. ಇಂಗ್ಲಿಂಡಿನಲ್ಲಿ ಮೂರು ಒವಾಬಾರಿ ಮೇತ್ತವನು ರಾಜಸೀಲ್, ಮುಖ್ಯಮಂತ್ರಿ.

ಇಂಗ್ಲಿಂಡಿನ ರಾಜನು ಅವೇರಿಕದ ಅಧ್ಯಕ್ಕೆ ಸಂತ್ತಲ್. ಅಧ್ಯಕ್ಕೆ ಸಿಗ್ರಿರುವ ಉತ್ತರೋಕ್ತಿಯ ಭಾರ ಆ ರಾಜಸೀಲ್.

ನಿಮ್ಮ ಇಂಡಿಯದ ಅಧ್ಯಕ್ಕೆನು ಅವೇರಿಕದ ಅಧ್ಯಕ್ಕೆ ಸಂತ್ತಲ್, ಇಂಗ್ಲಿಂಡಿನ ರಾಜಸಂಕೆ. ಇಂಡಿಯದ ಮುಖ್ಯಮಂತ್ರಿ ಇಂಗ್ಲಿಂಡಿನ ಮುಖ್ಯಮಂತ್ರಿಯಂತೆ—ಮುಂತ್ತು ಒವಾಬಾರಿ ಮೇತ್ತವನು.

ಸುಮ್ಮನೆ ಸೇಂಟ್‌ಜೋಂಡಿಲಾಗಿ ಆ ಸೇಂಟ್‌ಪ ಮಾತ್ರದಿಂದಲೇ ಇತರ ರಕ್ತಗಳು ಕೆಲಸ ನಡುವಂತೆ ಆಗಿದೆಯೇ ಆ ಮಹಿಲ ಚೈತನ್ಯವೇ. ಅಧ್ಯಕ್ಕೆ. ಆದ್ದರಿಂದ “ಪ್ರೇಸಿಡೆಂಟ್” ಎಂಬುದಕ್ಕೆ “ರಾಷ್ಟ್ರಾಧ್ಯಕ್ಕೆ” ಎಂಬುದು ಚಿನ್ನಾಗಿ ಯಾಂತ್ರೇಯವಾಗಿ ಸಮಾನವಾದ.

ಈ ಏವಾರ್ಥಿನ ವಿವರಗಳನ್ನು ಇನ್ನೂ ಸ್ವಲ್ಪ ನೋಡಿಂಣ. ಅಮೆರಿಕದ ರಾಷ್ಟ್ರದ್ವ್ಯಕ್ತಿನು ಪ್ರಜಾನಿಯುಕ್ತನಾದವನು; ಇಂಡಿಯಾದಾತನೂ ಹಾಗೆಯೇ.

ಆದರೆ ಅಮೆರಿಕದರಾಷ್ಟ್ರದ್ವ್ಯಕ್ತಿನು ಸ್ವತಃ ಕೆಲಸ ಮಾಡಬಲ್ಲ ವನು; ಮಂತ್ರಿ ಸಂಪೂರ್ಣ ಸಲಹೆಯಂತೆ—ಆದರ ಮೂಲಕ ಹೀಗೆ—ಕೆಲಸ ಮಾಡಬೇಕಾದವನಿಲ್ಲ. ಅವನು ಸ್ವತಂತ್ರಿಸಬಹುದು. ಅವನಿಗೆ ಸಿಜವಾಗಿ ಮಂತ್ರಿಗಳೇ ಇಲ್ಲ. ಅವನು “ಸಕ್ರೈಟೀ” ಗಳ—ಕಾರ್ಯದರ್ಶಿಗಳ—ಮೂಲಕ ಕೆಲಸ ಸಡಸುತ್ತಾನೆ. ಈ ಕಾರ್ಯದರ್ಶಿ ಸಮಾಜಕ್ಕೆ ‘ಕಾರ್ಬಿನ್‌ಟ್ರೀ’—ಮಂತ್ರಿ ಸಂಪೂರ್ಣ—ಎಂಬ ಹೆಸರು ಕೇವಲ ಬೈಪಾರಿಕವಾಗಿ ರಚಿತಯಿಲ್ಲದೆ. ವಾಸ್ತವವಾಗಿ ಆ ಕಾರ್ಯದರ್ಶಿಗಳು ಅವನು ಸಿಯಮಿಸಿ ಕೊಂಡ ನೌಕರರು,—ಅವರು ಇಂಗ್ಲೆಂಡಿನ ಮಂತ್ರಿಗಳಂತೆ ಪ್ರಜಾಪ್ರತಿಸಿಂಧಿಗಳೂ ಶಾಸನಸಭಾಪ್ರಮಾಣರೂ ಅಲ್ಲ.

ಇಂಡಿಯಾದ ರಾಷ್ಟ್ರದ್ವ್ಯಕ್ತಿನು ಅಮೆರಿಕದಾತನಂತೆ ಸ್ವತಂತ್ರಿಸಲಾರ. ಈತನು ಆತನಂತೆಯೇ ಪ್ರಜಾಮಂಡಳದ ಚೆನಾರವಳಿಯಿಂದ ಅಧಿಕಾರ ಪಡೆದವನಾದರೂ, ಈತನ ಅಧಿಕಾರವಿಧಾನ ವಾತ್ರ ಇಂಗ್ಲೆಂಡಿನ ರಾಜನಾಡನ್ನು ಹೇಳಲುತ್ತದೆ. ಭಾರತ ರಾಷ್ಟ್ರದ್ವ್ಯಕ್ತಿನು ತನ್ನ ಸಾಮಾನ್ಯ ಚಯೀರ್ಯಿಲ್ಲಿ ಪ್ರಿಯಾ ರಾಜ್ಯಾಂತರಿಸಿದ್ದವು ಅನುಕೂಲನಾಗಿರ ಬೇಕಾದವನು. ಆ ಸುತ್ತಿರಸಿದ್ದವಾದರ್ಥೇ ರಾಜ್ಯದ ಪರಿಫರ್ಮೆಂಟೆಂಬ ಶಾಸನ ಸಂಸ್ಥೆಯಲ್ಲಿ ಪ್ರಜಾಪ್ರತಿಸಿಂಧಿಗಳಾಗಿ ಗುರುತವಹುದ್ದಿಗಳೆಂದ ಫಾಟಿತವಾದದ್ದು ಮತ್ತು ಆ ಶಾಸನ ಸುಸ್ಥಿಗೆ ಒಂದು ಚಾರಿ ಚೇಳಿಕೆ ಕ್ಷೇತ್ರ ಭಾರತದ್ವಾರ್ಪಾತ್ರ ಚೆಲ್ಲತ್ತೆ ಪ್ರಮಾಣ ಆ ಸಂತ್ರಿಸಿಂಘ ಟೆಮೇ ಮೂರು ರಾಷ್ಟ್ರದ್ವ್ಯಕ್ತಿಯಲ್ಲಿ ಇಂಗ್ಲೆಂಡಿನಲ್ಲಿ ರಾಜನ್ನಾಗಿ.

## ಇಂಗ್ಲೆಂಡಿನ ರಾಜ

ಇಂಗ್ಲೆಂಡಿನ ರಾಜನು ಅಸುದಿನದ ರಾಜ್ಯ ಜೀವನದಲ್ಲಿ ನಿರ್ಮಿತರಿಯನಾದ ಸಾಕ್ಷಿ ಮಾತ್ರ. ಏಲ್ ಕೆಲಸಗಳನ್ನೂ ಗೊತ್ತು ಮಾಡಿ ಸಡಸಕಕ್ಕೆ ಮುಂತಿಸಂಪುಟ. ಆ ಕೆಲಸಗಳಲ್ಲಿ ರಾಜನ ಮುಸ್ತಿಸಣ್ಣ ಸಡೆಯುತ್ತವಾದರೂ ಆತನು ನಿಜವಾಗಿ ಮಾಡುವ ಕೆಲಸ ಅವಕ್ಷೇಪಿಸಿದ ಕಾಗದಕ್ಕೆ ರುಚಿಯಾಕುವುದು. ಇದು ಸಾಧಾರಣೆಯ ಸಾಧನಾರ್ಥಕ ಕೆಲವು ಪಕ್ಷೀಯ ಸಮಯಗಳಲ್ಲಿ ಮಾತ್ರ ರಾಜನು ವಿಶೇಷಾಧಿಕಾರಗಳನ್ನು ಪ್ರಯೋಗಿಸುವುದು ಕರ್ತವ್ಯವಾಗುತ್ತದೆ.

(೧) ಮಂತ್ರಿಸಂಪುಟದ ಯಾವುದಾದರೆಂದು ಆಲೋಚನೆ ಯಿಂದ ಉಧರಣಾ ಸಾರ್ವಭಿಕ್ಷಿಯಂದ ತಾನನ ಸುಸ್ಥಿಯ (ವರ್ತ್ಯಾಮೇಂಟ್) ಅಧಿಕಾರಗಳ ವಿಶ್ಲೇಷಣೆ ಆ ಮಂತ್ರಿಗಳಕ್ಕೆ ತಮ್ಮ ಮೂರಾಗಬ್ರಹ್ಮದೀಪ, ರಾಜನಿಗೆ ಮೂರಿಲಾಗ, ಆತನು ಮಂತ್ರಿಗಳಿಗೆ ಎಚ್ಚರಿಕೆ ಕೊಳ್ಳುತ್ತಿ, ಆ ಮನುಃವಸ್ತು ಪುಸ್ತಕಾರ ಮಾಡತಕ್ಕದ್ದೀರ್ಘ ಅವರಸ್ತು ಪ್ರೀರಿಸಿ, ಅವರಿಟ್ ಕಾಗದಕ್ಕೆ ರುಚಿಯಾಕುವುದರಸ್ತು ಅದಷ್ಟು ತಡೆಮಾಡಿ, ಅವರು ಬದಲಾಯಿಸಿ ಕೊಳ್ಳುತ್ತಿ, ಅಂತಃಕಾರ ಶಂಕುವಾಡಬಹುದು. ಹೀಗೆ ಪುಸ್ತಕ ಮರ್ಕೆ ಪ್ರೀರಿಸಿ ಸ್ವರ್ಪಿಷಾ ರಾಜನ ವಿಶೇಷಾಧಿಕಾರದ ಲೋಂಡಂತ. ಅದು ಮಂತ್ರಿಗಳ ದುಡುಕಬಹುದಾದ ಸಂಭಾವನೆಯನ್ನು ಉವೊಮ್ಮಾಡುವುದಕ್ಕಾಗಿ.

(೨) ಮಂತ್ರಿಸಾಂಪುಟವು ದುರ್ಬಲವಾಗಿದೆಯೆಂದು ತೈಲೀಂದಾಗ ರಾಜನು ಉದಕ್ಕೆ ಢ್ರೆಪ್ಪಿ ಮೇಳಿ ಅದನ್ನು ಪ್ರೋತ್ಸಾಹ ಪಡಿಸುವುದು. ದೇಶಮಿತಕ್ಕೆ ಯುಕ್ತವೆಂದು ತನಗೆ ತೈಲೀಂದ ವಿಷಯಕಾಸ್ತು ತಾನೇ ಮಂತ್ರಿಸಂಪುಟದ ಪರಾಯಾಲೋಚನೆ ಗಾಗಿ ಸಂಸತ್ಸಭೆಯಾದು; ಇದು ಮಂತ್ರಿಗಳ ಪ್ರದೇಶಾಧಿಕಾರ ಯ್ಯಾರಣೆಯಾದ ಕೊರತೆಗಳನ್ನು ಘರ್ಷಿಸಿದ್ದಾರೆ.

ಸಾಮಾನ್ಯವಾಗಿ ಮಂತ್ರಿಗಳು—ಅದರಲ್ಲಿಯೂ ಮುಖ್ಯಮಂತ್ರಿ ಯೊಬ್ಬಿನ ಮನಾ ಇತರರು—ಒಬ್ಬೊಬ್ಬರೂ ಒಂದೆರಡು ವರ್ಷಗಳ ಮಾತ್ರದ, ಅಧಿವಾರಕೂ ರೂಪ-ನಾಲ್ಕು ವರ್ಷಗಳ ಮಾತ್ರದ, ರಾಜ್ಯಾಸುಭವವ್ಯಾಪರಾಗಿರುತ್ತಾರೆ; ಅವರ ಆ ಅನುಭವವು ಸ್ವರ್ಪಣೆ ಮೂಲಕವಾದ್ದು. ರಾಜನಾಭಾರತೋ ಜತಾರೂಪ ವರ್ಷಗಳ ಸಂಶೋಧನಾದ ರಾಜ್ಯಾಸುಭವವ್ಯಾಪನು; ಮತ್ತು ಅವನ ಅನುಭವವೇ ನಾನಾ ಪಕ್ಷಗಳ ಮತ್ತು ನಾನಾ ಒನರ ಮೂಲಕ ಒಂದುದ್ದು. ಆದದ್ದುಂದ ಅವನ ತಿಳಿವಳಿಕೆ ಎಹೊಷ್ಟೀ ಹೇಳಿ ಮಂತ್ರಿಗಳದಕ್ಕಿಂತ ಸಾತ್ವರವಾದದಾಧಿಕಾರಿಯೂ ಅವನ ಪರಮಾತ್ಮನೇ ಶರೀರದಕ್ಕಿಂತ ಬಹುಮುಖವಾದದಾಧಿಕಾರಿಯೂ ಇರುತ್ತದೆ. ಅವನ ಈ ವಿಶೇಷ ಪ್ರಾಣಿತ್ವ ಫಲವನ್ನು ಅವನು ಮಂತ್ರಿಗಳಿಗೆ ದೊರಕಿಸಬಹುದು.

ರಾಜನು ಕೊಟ್ಟಿ ಎಚ್ಚರಕೆಗಳನ್ನೂ ಹಿತನೂಜನೆಗಳನ್ನೂ ಮಂತ್ರಿ, ಅಂಗೀಕರಣಬೇಕಿಂಬ ಇರ್ಭಂಧವೇನೂ ಇಲ್ಲ. ರಾಜನ ಮಾತು ಗೋಪ್ಯವಾದದ್ದು. ಆತನು ಸಂತ್ರಿಗೆ ಏನು ಹೀಳಿದ ಸಂಖ್ಯೆ ಹೇಳಿಗೆನವರಿಗಾರಿಗೂ ತಿಳಿಯಬಾರದು. ಆತನು ಹೀಳಿದ್ದನ್ನು ಅಂಗೀಕರಿಸಿಯಾಗಲಿ ನಿರಾಕರಿಸಿಯಾಗಲಿ ತೀರಾತ್ಮಿ ನಿಸುವ ಸ್ವಾತಂತ್ರ್ಯ ಮಂತ್ರಿಗಾರತ್ತದೆ..

(೯) ಮಂತ್ರಿಗಳು ಯಾವ ಕಾರಣಂದರೆ ಆಗಲಿ ಅಧಿಕಾರ ಒಂದಿಕಾರ್ಯ ಒಂದಾಗಿ, ರಾಜನು ರಾಜ್ಯಾಸುತ್ತರಗಳನ್ನು ಅವರ ಕ್ರಿಯೆಂದ ತಣ್ಣ ಕ್ರಿಯೆಗೆ ತೆಗೆದುಕೊಂಡು, ಬೇರೆಹಂಡು ಮಂತ್ರಿ ಸಂಪೂರ್ಣವೇರ್ಪಡಿ ವರ್ಡಿಗೂ ಆ ಸೂತ್ರಗಳನ್ನು ಕಾರಾಟಿ, ಆ ಹೇಳಿಸ ಸಂಪೂರ್ಣಕ್ಕೆ ಅರಸೆನ್ನಿಂದ ಸಿಕ್ಕಿದಬೇಕಾದದ್ದು. ಶಾಸನ ಮಂತ್ರಿಗೆ ರಾಜ್ಯಾಸಿಂಧಾಸಿಂದ ಗೂತ್ತಾಗಿರುವ ಕಾಲಾವಧಿ ಮುಗಿದು ಅದು ಪರಿಸರದ ಮಾರ್ಗವಾಗಲೂ, ಮಂತ್ರಿ ಸಂಪೂರ್ಣವು ಶಾಸನ ಸಂಸ್ಥಾಯ ಪರಿಸರದ ಸಂಪನ್ಮೂಲ ಕಳೆದುಕೊಂಡೇ ಅಧಿವಾರಬೇರೆ ಕಾರಣದಿಂದಾಗೇ ರಾಜೀನಾಮೆ ಕೊಟ್ಟಾಗಲು ಶಾಸನ

ನಾಧಕಾರ ಕಾರ್ಯ ಸಿಂಹಾಸನ ಮಾಡಿ ಕಾಗಳೆಡನ್ನು ತಾತ್ಪೂಲಿಕ ವಾಗಿ ತಾನೇ ಪರಿಸರೆಂದು, ಶಾಸನಸೊನ್ನೆಯೂ ಮಂತ್ರ ಸಂಪೂರ್ಣ ಪ್ರಾಣಿ ಕೂಟದಮ್ಮು ಬೇಗ ರಚಿತವಾಗಲು ತಕ್ಷು ಎಲ್ಲ ಪರಾಂತರಗಳನ್ನು ಮಾಡಿಸುವುದು ರಾಜನ ಏಕೀನ ಕರ್ತವ್ಯ.

ಬೇಗ ಮಂತ್ರಗಳ ಸಂಖ್ಯೆ (೧) ಪ್ರಸರಣಮಿಶನ ಪ್ರೀರಣೆ ಮತ್ತು (೨) ಹಿತಪ್ರೇರತ್ವಾರ್ಥ, (೩) ರಾಜ್ಯದ ಪರಾಮಾ ಸುದಭ್ಯ ವಾರಣೆ—ಇವ ಇಂಗ್ಲೆಂಡಿನ ಸ್ಥಾವರಸ್ಥಾಪನೆಗಳು ರಾಜಸಿಗಿ ರುನ ಮುಖ್ಯ ಕರ್ತವ್ಯಗಳು. ಇವು ರಾಜನ ಗ್ರಂಥದಲ್ಲಿ ಒರೆದಿರುವವೆಲ್ಲ; ಇಂಗ್ಲೆಂಡಿನ ರಾಜ್ಯವನ್ನು ಸ್ಥಾಪಿಸಿ ಗ್ರಂಥರೂಪ ಬಂದಿಲ್ಲ. ಆ ಸ್ಥಾವರಸ್ಥಾಪನೆ ಒಮ್ಮಾಲದ ರುಧಿಯ ಆಧಾರದ ಮೇಲೆ ಸಂತಿದೆ.

ಇಂಡಿಯ ಇಂಡಿನ ರಾಜಸಿಂಹನೆ ಯಾಗಲ್ಲದೆ ಲಿವಿತ ಗ್ರಂಥವಾಗಿದರೂ ಅದರಲ್ಲಿ ಅಧ್ಯಕ್ಷ ಪದವಾಯ ಕರ್ತವ್ಯಗಳು ಪ್ರಾಯಕಃ ಬ್ರಹ್ಮಿತಃ ರಾಜನ ಕರ್ತವ್ಯಗಳನ್ನು ಮೇಲುವಂಥವು ಗಳೇ ಆಗಿವೆ ಎಂಬುದು ಉತ್ತರ್ಯ ಸಂದಭಗಳಿಂದ ಕೋರಿಬಿಲ್ಲದೆ. ಸಮ್ಮು ಮಂತ್ರಸಂಪೂರ್ಣ ಯೋಜನೆಯೂ ಕಾರ್ಯ ನಿರ್ಮಾಣಗಳೂ ಬ್ರಹ್ಮಿತಪರದನ್ನು ಮೇಲುತ್ತಿರುವ ಸಮ್ಮು ಅಧ್ಯಕ್ಷನು ಬ್ರಹ್ಮಿತಃ ರಾಜನಂತೆ ವಿಂತಿಸಿದ ಮುಖ್ಯಾಂತರವೇ ಕೆಲಸ ಸಡಸಬೇಕಾದವನಾದದ್ದು ಇಂದ ಸ್ರಾಂತಿಸಾ ರಾಜ್ಯಗಿರಿವ ಕರ್ತವ್ಯ ಸಮಯಗಳಿಂಥವೇ ಇಂಡಿಯದ ಅಧ್ಯಕ್ಷ ನವೆಂದು ನಾವು ಭಾವಿಸಬುದಾಗಿದೆ. ಮಂತ್ರಗಳ ಮೇಲೆ ಆತಸಿಗೆ ಅಧಿಕಾರವಿಲ್ಲ; ಆತಸ ಪ್ರಭಾವಕ್ಕೆ ನೂತ್ರಿ ಅವಕಾಶವಂತ್ಯ—ಉದು ಇಂಡಿನ ಪರಿಸ್ಥಿತಿ. “ಅಧಿಕಾರವು” ರಾಜೆಂಬಾದಿಂದ ಸಡೆಯ ತಕ್ಷದ್ದು; “ಪ್ರಭಾವವು” ಗೌರವ ದಾಕ್ಷಿಣಾ ಗಳಿಂದ ಸಡೆಯ ತಕ್ಷದ್ದು. ಇಂಥ ಪ್ರಭಾವಕ್ಕೆ ಅವಕಾಶವಿಂದೇ ಸಮ್ಮು ರಾಜ್ಯಸಂಘನೆಯು ರಾಜ್ಯಾರಂಭಕ್ಕಿಂಗಿ ಸುಕಾರದ ಆಧಿಕದ

ಏರಾ ಟ್ಯೂಗಳನ್ನು ಕುರಿತು ತಿಳಿವಳಿಕೆ ಸಂಪಾದಿಸಿಕೊಳ್ಳಲು  
ಸೌಕರ್ಯವನ್ನು ಒಟ್ಟುಮಾಡಿಕೊಟ್ಟಿದೆ. ರಾಷ್ಟ್ರದ್ವಿಕ್ಕ ಸುಮಂತ್ರಿ  
ಸಂಪುಟಕ್ಕೆ ಎಚ್ಚರಿಕೆ ಸಲಹೆಗಳನ್ನು ಕೊಡಬಲ್ಲವನಾಗಬೇಕಾ  
ದರೆ ಅದಕ್ಕಾಗಬೇಕಾಗುವ ವರದಿ ವರ್ತಮಾನಗಳನ್ನು ಮಂತ್ರ  
ಗಳು ಅವಸಿಗೆ ಒದಗಿಸಿಕೊಡಬೇಕು. ಈ ಬಗ್ಗೆ ಸಂಮ್ಮೂರಾಜ್ಯ  
ಸಿಬಂಧನೆ ತಕ್ಕ ಅನುಕೂಲತೆಯನ್ನು ಕಲ್ಪಿಸಿದೆ (ಖಂಡ ೪೮).

## ೧೪. ರಾಜ್ಯದಲ್ಲಿ ಪ್ರಜಾತಂತ್ರ

ಇಬ್ಬರು ಮನುಷ್ಯರು ಒಂದು ಕಡೆ ಬಾಕಿಕೆಂದು ಎಂದು ಏಲ್ಲಿ ಹೊದರು ಮನಸ್ಸು ಮಾಡಿಕೊಂಡರೇ ಅಂದು ಅಲ್ಲಿ ರಾಜ್ಯವೇಂಬುದು ಹೊದಲಾಯಿತು. ಅವರಿಬ್ಬರಲ್ಲಿ ಒಂದು ಒಪ್ಪಂದವಿಲ್ಲದಿದ್ದಲ್ಲಿ ಇಬ್ಬರಗೂ ಒಗಟ ಹಟ್ಟಿ, ಒಬ್ಬನಿಂದಿ ಸ್ನೇಹ ನು ಯತನಾಗುವುದು ಇಂಟತೆ. ಒಪ್ಪಂದವೇಂದರೆ ಒಬ್ಬನು ಇತ್ತೆನ್ನು ಒಬ್ಬನ ಇಷ್ಟಕ್ಕಾನುಕೂಲವಾಗಿ ತನ್ನ ಸ್ವಂತ ಇಷ್ಟವನ್ನು ತಿದ್ದು ಕೊಂಡು ಸದೇಃಸ್ಮೀಪಿರುವುದು. ಅದೇ ಅರ್ಥಾನ್ನಾನು ಕೂಲತೆ. ಆ ಇಬ್ಬರಲ್ಲಿ ಇವನು ಹೇಳಿದಂತೆ ಅವನು ಕೆಲವು ಸಾರಿಯೂ ಅವನು ಹೇಳಿದಂತೆ ಇವನು ಕೆಲವು ಸಾರಿಯೂ ಸದೇದುಕೊಳ್ಳಬೇಕಾದೀತು. ಈ ತೆರದ ಸಮ್ಮತಿಯೇ,—ಅದ ರಲ್ಲಿಯ ವಿಧಾಯಕ-ವಿಧೀಯ ಸಂಭಂಧದ ಅಂಗೀಕಾರವೇ,—ರಾಜ್ಯಸೂತ್ರ.

ರಾಜ್ಯ ಶರೀರವು ಸರ್ವಾಂಗ ಸಮಿತಾದದ್ವೀಂಬ ಸಮ್ಮತಾಚಿನ ಮತವನ್ನು ಹಿಂದೆ (ಪುಟ ೨೫) ಸೋಜದ್ದೀವೆ. ಆ ಅಂಗಸಮುದಾಯಕ್ಕೆ “ಅಂಗಿ”—ಎಂದರೆ ಅಂಗಧರಿಸಿರುವ ಬೇವ—ಪ್ರಜಾ ಸಮಷ್ಟಿಯಲ್ಲದೆ ಇನ್ನಾರು? ಪ್ರಜೀಯ ಸಮಸ್ತದ ವಕ್ರರೂಪವೇ ರಾಜ್ಯ. ಒಂದು ದೇಶದ ಸೀಮಾಸಿಗಳಾದ ಪ್ರಜಾಭಾರತ ಕಮ್ಮು ಕ್ಷೇತ್ರ ಸೌಕರ್ಯಗಳಾಗಿ ಅಂಗೀಕಾರಿಸಿಕೊಂಡಿದುವ ವಿಧಾಯಕ-ವಿಧೀಯ ರೂಪವಾದ—ಕರ್ತವ್ಯ-ಪ್ರಾಕ್ತಿಕ್ಯ ರೂಪವಾದ,—ಹಕ್ಕು-ಒದ್ದತೆಗಳ ರೂಪವಾದ ವ್ಯವಸ್ಥೆಯೇ ರಾಜ್ಯ. ಆ ವ್ಯವಸ್ಥೆಯನ್ನು ಕಾವಾಡಿಸಬೇಕೊಂಡು ಅದರಿಂದಲೇ ಗೊತ್ತಾಗಿರುವ ವರಾನುವ ಯೋಜನೆಯೇ ಸರಕಾರ.

## ಪರಂಪರಾವಿಕಾಸ

ರಾಜ್ಯನಂಸ್ಥೆಯು ಕಾಲಕ್ರಮದಲ್ಲಿ ಪರಂಪರಾ ವಿಕಾಸದಿಂದ ಹೆಚ್ಚಿದ್ದೆ. ಸಮ್ಮು ದೇಶದಲ್ಲಿ ಬಂಡಿಯೆಂಬ ಪ್ರಯಾಣ ಸಾಧನ ಮೊಟ್ಟೆ ಮೊದಲು ಯಾವ ರೂಪದಲ್ಲಿತ್ತೋ ಈಗ ತಿಳಿಯಬಾರದು. ಆದರೆ ಒಡ್ಡರು ಹಳ್ಳಿಗಾಡಿನಲ್ಲಿ ಕಲ್ಲು ಸಾಗಿಸಲು ಕೊಣ ಕಟ್ಟಿ ಸೆಳೆಯಿಸುವ ಬರಟೆ ಬಂಡಿ ಈಗಲೂ ಇದೆ. ಅದರಿಂದ ಎತ್ತಿನ ಗಾಡಿ, ಜಂಕಾಗಾಡಿ, ಸಾರ್ಕೋಟು, ರೈಲುಸಾಲು, ಚೈಸಿಕಲ್ಲು, ಹತ್ತಾರಂಬಗೆಯ ಮೋಟರು ಪರ್ಮಾಕ್ಸ್‌ನಾಗಳು—ಇವೆಲ್ಲ ಬಂಡರ ತರುವಾಯ ಮತ್ತೊಂದು—ಬಂಡರ ಕ್ರಿಂಜ ಬಡಲೂ ವಣಿಯಿಂದ ಮತ್ತೊಂದು—ಹುಟ್ಟಿ ಬಂಡಿವೆ. ಇದೇ ಉಕ್ಕಣ ವಿಕಾಸ ಪರಾಪರೆ (ಎಸ್ಟೋಲ್ಕ್‌ವನ್‌). ಈ ಬಗೆಯ ಚಾಟಿ ಉಕ್ಕಣ ವಿಕಾಸವನ್ನು ನಾವು ಸಮ್ಮು ಎಲ್ಲ ಸಾಧನ ಸಾಮರ್ಪಾಗಳಲ್ಲಿಯೂ ಕಾಣಬಹುದು. ಗೋಡೆಗಡಿಯಾರ, ಮೇಳುಗಡಿಯಾರ, ಜೀಬುಗಡಿಯಾರ, ಕೃಗಡಿಯಾರ—ಇವುಗಳ್ಲುಯೂ ಚಾಟಿಲಕ್ಕಣ ಏಕಾಸ ಕಾಣಬರುತ್ತದೆ. ಇದೇ ಶೈರದ ಪರಾಪರಾ ವಿಕಾಸ ಸಮ್ಮು ಸಸ್ಯ ವ್ಯಕ್ತಗಳಲ್ಲಿಯೂ ತೋರುತ್ತದೆ. ಸೀವಾರ ವೆಂಬ ಕಾಡು ಬತ್ತಿರಿಂದ ದೊಡ್ಡಬೈರ, ಅದರಿಂದ ಸಣ್ಣಬೈರ, ಅದರಿಂದ ಸಣ್ಣಕ್ಕಿ, ಮರಣಕಾಂತಿ, ಇಂದ್ರಫೇರಿಗ—ಶಂಧಾ ಮೇಲ್ತೆರದ ಸೆಲ್ಲಾಗಳು; ನಾರುಮಾವಿಸಿಂದ ಕಸಿಮಾವು, ರಸಪೂರಿ, ಮಲ್ಲೇ ಇವಾ, ಬಾದಾಮಿ—ಇಂಥನ್ನ ; ಕಾಡು ಕಬ್ಬಿ ನಿಂದ ಪಟ್ಟಾಪಟ್ಟಿ, ರಸತಾಳಿ ಮೊದಲಾದ ರಸನು ಚಾಟಿಗಳು ಬಂದರಿಂದೆಂದು ಕ್ರಿಂಜ ಕೊಂಜ ರೂಪ ಮತ್ತಾನೆ ಗುಣ ವ್ಯಾತ್ಸಸಗಳನ್ನು ಪಡೆದು ಉತ್ತಮವೆಸಿಸಿಕೊಂಡು ಹುಟ್ಟಿವೆ. ಈ ಶೈರದ ಉಕ್ಕಣ್ಣೇತ್ತುವು ಪರಾಪರೆ ಇಶರ ಪಾರ್ಶ್ವ ವರ್ಗಗಳಲ್ಲಿಯೂ ಕಾಣಬರುತ್ತವೆ: ಹುಲಿಯಿಂದ ಬೆಕ್ಕಿನ ವರೆಗೆ; ಖಾಮಸಿಂದ ಜಲ್ಲಿಯ ವರೆಗೆ; ಕಷಿಯಿಂದ ಮನುಷ್ಯನ

ವರೆಗೆ. ಮನಸ್ಸುದೇಹದ ಅವಯವಗಳ ರೂಪ ರಚನೆಯ ಜರಿತ್ತೆಯಲ್ಲಿಯೇ ಕ್ರಮಿಕ ವ್ಯತ್ಯಾಸಗಳು ಪಾರಂಪರ್ಯವಾಗಿ ಕಾಣಬರುತ್ತವೆಂದು ಬೇವಾಂಗ ಶಾಸ್ತ್ರಜ್ಞರು ಹೇಳುತ್ತಾರೆ. ಈ ತೆರುದಲಕ್ಷ್ಯ ನಿ ವಿಕಾಸ ಪಾರಂಪರ್ಯವೇ “ಎವೋಲ್ಯೂಷನ್.” “ಎವಾಲ್ವ್” (Evolve) ಎಂದರೆ “ಹೊರ ಹೊರಳಿ ಒರು,” “ಬಹಿರುದ್ದಿಮಸು,” “ಉತ್ಸರ್ವನವಾಗು,” “ಉದ್ಭವಿಸು” ಎಂದು ಶಬ್ದಾರ್ಥ. ಇಂಥಾ ಪರಂಪರಾ ವಿಕಾಸವು ರಾಜ್ಯ ಸಂಸ್ಥೆಯ ಸ್ವರೂಪ ಜರಿತ್ತೆಯಲ್ಲಿಯೂ ಕಾಣಬರುತ್ತದೆ. ಮೊದಲೊದಲು ಪಕ್ಷನಾಯಕ ಪ್ರಭುತ್ವ, ಆಮೇಲೆ ಅನು ವಂಶೀಯ ನಾಯಕತ್ವ ಅಥವಾ ರಾಜಕ್ಕೆ, ಬಳಿಕ ಎಡುದ್ದಗೆ ಪ್ರಭುತ್ವ, ಶ್ರೀಮಂತವರ್ಗ ಪ್ರಭುತ್ವ, ಸಚಿವ ಪ್ರಭುತ್ವ, ಭೃತಕ ಪ್ರಭುತ್ವ, ಅನೇಕ ನಾಯಕಪ್ರಭುತ್ವ—ಹೀಗೆ ರಾಜ್ಯಾಂಗವು ನಾಶಾರು ಮಾರ್ಪಾಟುಗಳನ್ನು ಪಡೆದು ಬೆಳೆದಿದೆ. ಮೊದಲೊದಲು ಅಂತಭೂತವಾಗಿದ್ದು, ಕ್ರಮೇಣ ಒನ್ನಿತೆಯ ಅನುಭವ ಬಿನಿತಾಂಗದ ವೀಕರದ ದೇಸೆಯಿಂದ ಬಿಹಿಭೂತವಾದ ರಾಜ್ಯ ಅಕ್ಷಣಿಗಳಲ್ಲಿ ಎಲ್ಲಕ್ಕಿಂತ ಈಬಿನಂದು ಪ್ರಜಾತತ್ವ. ಪ್ರಜೆಯೆಂಬುದು ಮೊದಲು ಇದ್ದ ಮೇಲೆಯೇ ರಾಜ್ಯವೆಂಬುದು ಬಂದು ನಿಂತಿದ್ದು. ಆದರೂ ಆ ಮೂಲದ್ವಾರಾದ ಪ್ರಜೆಗೆ ತನ್ನ ಮಹತ್ವ ಎಷ್ಟರದೆಂಬುದರ ಅರಿವು ಆಗಿರುವುದು ಈಗೇಗೆ ತಾನೇ. ಆ ಅರಿವು ಈಗ ಆಗಿರುವವ್ಯು ಚೆನ್ನಾಗಿ ಹಿಂದೆ ಯಾವಾಗಲು ಆಗಿರಲ್ಲ. ಆದದ್ದು ರಿಂದಲೇ ಸಮ್ಮು ಕಾಲಕ್ಕೆ ಪ್ರಜಾಯುಗವೆಂದು ಹೇಸು ಬಂದಿದೆ. ರಾಜ್ಯಕ್ಕೆ ತಾನೇ ಪ್ರಧಾನಾಂಗವೆಂಬುದನ್ನು,—ತಾನೇ ಸರ್ವಾಂಗಸ್ವಾಮಿಯೆಂಬುದನ್ನು,—ಪ್ರಜೆ ಈಗ ಕಂಡುಕೊಂಡಿದೆ.

## ಅರ್ಥಜ್ಞಾನದ ಅಪಾಯ

ಈ ಸ್ವಮಹಿಮೆಯ ಜಾಳ್ಳಾನವು ಪ್ರಜೆಯ ಸ್ವಸ್ವರೂಪಜಾಳ್ಳಾನದ ಅರ್ಥಭಾಗ ಮಾತ್ರ., ಈ ಅರ್ಥಜ್ಞಾನದಂದ ಅದು ಶ್ರೀಯ ಸೆಂಪಾದನೆ ಮಾಡಿಕೊಳ್ಳಬೇಕಾದರೆ ಮಕ್ಕಳಾರವನ್ನು ಮರಿಯದೆ ಜೊತೆಗೊಳಿಸಿಕೊಳ್ಳಬೇಕು. ಆ ಉಳಿದರ್ಥ ತತ್ವವೇನೆಂದರೆ— ಪ್ರಜೆ ತನ್ನ ಆ ಮಹಿಮೆಗೆ ತಕ್ಕು ಯೋಗ್ಯತೆಯನ್ನು ಸಂಪಾದಿಸಿ ಕೊಳ್ಳಬೇಕೆಂಬುದು; ತನ್ನ ಸ್ವ ತಾನು ತಿದಿಕೊಂಡು ಹದಿನ್ನಲ್ಲಿರಿಸಿ ಕೊಳ್ಳಬೇಕೆಂಬುದು. ಪ್ರಜೆಗಿರುಕ್ಕುಂಟು; ಅರ್ಥತೆಯುಂಟೋ? ತಂದೆಯ ಕಾಲಾನಂತರ ಆತನ ಸ್ವತನ್ನು ಪಡೆದುಕೊಳ್ಳಲು ಮಗನಿಗೆ ಹಕ್ಕುಂಟು; ಅದನ್ನು ನಿರ್ವಾಹಮಾಡಲು ಅವನಿಗೆ ಯೋಗ್ಯತೆಯುಂಟೋ? ಮನೆಯ ಯಜಮಾನನಿಗೆ ತನ್ನ ಮನೆಯಲ್ಲಿ ಅಡಿಗೆ ಮಾಡಿದ್ದ ಆಹಾರವನ್ನು ಸ್ವ ತಾನೊಬ್ಬಿಸೇ ತಿಂದುಬಂಡಲು ಹಕ್ಕುಂಟು; ಅದನ್ನು ಬೀಣಿಸಿಕೊಳ್ಳಲು ಶಕ್ತಿಯುಂಟೋ? ಹೀಗೆ ಹಕ್ಕು ಬೇರೆ, ಯೋಗ್ಯತೆ ಬೇರೆ. ಪ್ರಜೆಯು ತನ್ನ ಹಕ್ಕೇ ತನ್ನ ಯೋಗ್ಯತೆಯೆಂದು ಭಾವಿಸುವ ಪಕ್ಷದಲ್ಲಿ ತನ್ನ ಹಣದ ಬಲವೇ ತನ್ನ ಹುಟ್ಟಿಯ ಬಲವೆಂದು ತಿಳಿಯುವ ತಿಂಡಿಪೋತನ ಪಾದು ಆ ಪ್ರಜೆಗೆ ತಪ್ಪದು.

ಪ್ರಜೆಯೆಂದರೆ ಕೋಟ್ಟಿಂತರ ಒನ್ನಲ್ಲವೇ? ಆ ಜನತೆಯ ಕೂಡುಬಡುಕಿನ ಒಂದು ದೊಡ್ಡ ರೂಪವೇ ರಾಜ್ಯ. ಆ ಜನದೊಟ್ಟಿನ ದೃಷ್ಟಿಯಿಂದ ಅವರಲ್ಲಿ ಪ್ರತಿಯೊಬ್ಬ ಬೆಂದಿಗಂಡಸೂ ಪ್ರತಿಯೊಬ್ಬ ಬೆಂದಿ ಹೆಂಗಸೂ ರಾಜ್ಯಕ್ಕೆ ಒಂದು ಮೂಲಾಂಗ. ಅಂಥ ಬಬೆಂಬಿಬ್ಬ ವ್ಯಕ್ತಿಯೂ ರಾಷ್ಟ್ರಕ (ಸಿಟಿಸ್ಟನ್). ಪ್ರಜೆಯೊಬ್ಬನು ತನ್ನ ಅಂಥವರೆಲ್ಲರ ಒಟ್ಟನ್ನು ಸಮರ್ಪಿಸಿದಂತಹವಾಗಿ ಕಂಡಾಗ ಅದು ರಾಜ್ಯ, ಅಥವಾ ರಾಷ್ಟ್ರ. ಆ ಜನದೊಟ್ಟ ಅಂಥವಾಗ ರಾಜ್ಯ ಆ ಪ್ರಜೆಯನ್ನು ಬೇರೆ ಬೇರೆಯಾಗಿ ಸೇರಿಡಿದಾಗ ಅವರು ರಾಷ್ಟ್ರಕರು. ತೋರಿಂಟದಲ್ಲಿ ಒಡ ಹೇಗೋ, ಗೊರ್ಡೆಯಲ್ಲಿ

ಇಟಿಗೆ ಹೇಗೆನೇ, ಕೈಯಲ್ಲಿ ಬೆರಳು ಹೇಗೆನೇ ರಾಜ್ಯದಲ್ಲಿ ರಾಷ್ಟ್ರಕ್ರಿಯೆ ಯಾಗೆ—ಆ ಸಮಗ್ರವಸ್ತುವಿನ ಏಕಮಾನ (ಯುಹಿಸಿಟ್). ರಾಜ್ಯದ ಬಲಾಭಾಗಕು ರಾಷ್ಟ್ರಕ್ರಿಯೆ ಬಲಾಭಾಗ ಎಂತೆ ಇರುತ್ತವೆ.

ರಾಜ್ಯದ ಜೀವಾಳ ಸಬಾತತ್ವ; ಪ್ರಜೆಯ ಜೀವಾಳ ರಾಷ್ಟ್ರಕ್ರಿಯೆ. ಪೂರ್ವಕಾಲದ ರಾಜ್ಯ ಜೀವನದಲ್ಲಿ ರಾಜಕೀಯ ಸ್ವಾರ್ಥಾರ್ಥಿಕಾರಿಗಾಗ ಸಾಧನ ಈ ದಿನಸ ರಾಜ್ಯದಲ್ಲಿ ರಾಷ್ಟ್ರಕ್ರಿಯೆಯಾಗಿರುತ್ತಿದೆ. ಅವನು ಯರ್ಥಕ್ಕಿಗೆ ತಕ್ಷಂತ ಅದರ ಗತಿ.

ರಾಜ್ಯದ ಮುಖ್ಯೋದ್ದೇಶ ಇನ್ನೊಗ್ನವಾದದ್ದು: (೧) ದೇಶ ವಸ್ತು ಶಕ್ತಿಗಳಿಂದ ಕಾಪಾಡುವುದು, (೨) ನ್ಯಾಯವಸ್ತು ಸಡಸಿಕೊಡುವುದು.

ಈ ಉರಡರಾಜ್ಯ ಸ್ವಾರ್ಥಾರ್ಥಿಯೂ—ದೇಶರಕ್ಷಣೆಯೂ, ಅದಕ್ಕಾಗಿ ಸ್ವಿನ ಸಿದ್ಧತ್ಯೂ—ಚೆನ್ನಾಗಿ ಸರ್ವೇರಳು ಎರಡು ತೆರದ ಆಸುಕೂಲತ್ವಾರ್ಥಿಗಿಬೇಕು: (೧) ಒಸಂಪತ್ತಿ ಬಲಸಂಪತ್ತು ಗಳಿರಬೇಕು; (೨) ಅಸರ್ವತ್ವ ಅಸ್ತ್ಯೋಽಸ್ತ್ವ ವರ್ಯೋಽಧಗಳಿಲ್ಲದೆ ಏಕಮಾತ್ರವಿರಬೇಕು. ಈ ಉರಡಸ್ತು ಅನುಕೂಲತ್ಯೆಯಂಳೂ ಗಲು ಒಸಂಪತ್ತಿ ಅಸ್ತ್ಯೋಽಸ್ತ್ವ ನ್ಯಾಯಿಸಷ್ಟುಹೇಳಿರಬೇಕು. ತೀಗೆ ನಾಯಕಾರ್ಥಿ ಹಾಸರೂಪವಾದ ರಾಜ್ಯೋದ್ದೇಶ ಇತ್ತವು ದೇಶರಕ್ಷಣಾರೂಪವಾದ ರಾಜ್ಯೋದ್ದೇಶಕ್ಕೆ ಸರಕಾರಿಯಾಗಿರುತ್ತದೆ. ನ್ಯಾಯಕಾರ್ಥಿ,—ಮತ್ತು ನ್ಯಾಯದಿಂದ,—ಒಸತೆಯಲ್ಲಿ ಏಕಮಾತ್ರ.

ದೇಶರಕ್ಷಣೆಗೆ ಅವಕ್ಷೇಪಣಾದ ಇಸ್ತೊಂದು ಅನುಕೂಲಕ್ಕೆ ಪ್ರಜೆಯ ಬಲಸಂಪತ್ತಿಗೆ ಅಫೆಷ್ಟ್ ಇದ್ದಿ. ಈ ಕಾರಣದಿಂದಲೂ, ಮತ್ತು ಶಕ್ತಿಭೂಪ್ಲಸ್ತಿರುವ ಕಾಳಿದಲ್ಲಿಯೂ ಪ್ರಜಾಸಂತ್ರಿ ಪ್ರಿಯು ರಾಜ್ಯಕ್ಕೆ ಕರ್ತವ್ಯವಾದ ಕಾರಣದಿಂದಲೂ ಪ್ರಜಾ ಸ್ವಾಸ್ಥ್ಯವನ್ನು (ಸ್ವೀಫೇರ್) ರಾಜ್ಯದ ಮುಖ್ಯೋದ್ದೇಶವಾಗಿ

ಅಂಗೀಕರಿಸುವುದು ಈಗ ಪದ್ಧತಿಯಾಗಿದೆ. ಹೀಗೆ ಈಗಿನ ರಾಜ್ಯೋದ್ದೇಶಗಳು ಮೂರು—

- (೧) ದೇಶಸಂರಕ್ಷಣೆ,
- (೨) ನಾಯಾಯಾಧಿಕಾರಗೆ,
- (೩) ಸಾಮ್ರಾಜ್ಯಾಧಿಕಾರಗೆ.

ಈ ಮೂರು ಎರಡನೆಯದೇ ಹೆಚ್ಚು ಕೊಡಕಿನ ಪ್ರಶ್ನೆ—  
ನಾಯಾಯವೆಂದರೇನು?

### ನಾಯಾಯವೆಂದರೆ

ನಾಯಾಯವೆಂದರೆ—ಈ ಲೋಕದ ನಾನಾ ವಸ್ತು ಸಂಪತ್ತು ಗಳಲ್ಲಿ ಯಾವಾಗ್ನಾವುದು ಯಾರಾಗ್ನಾಗಿ ಎಷ್ಟೆಷ್ಟು ಸೇರತಕ್ಕುದ್ದೋದ್ದೀ ಅವರವರಿಗೆ ಅದದನ್ನು ಅಷ್ಟೆಷ್ಟುಮಂಟಪಿಗೆ ಸಲ್ಲಿಸುವ ಕಟ್ಟು ಪಾಡು ಎಂದು ಹೇಳಬಹುದು. ಆದರೂ ಪ್ರಶ್ನೆಗೆ ಉತ್ತರವನ್ನು ಇನ್ನಿಂದು ಮುಡುಕಬೇಕಾಗಿದೆ. ಯಾರಾಗ್ನಾಗಿ ಯಾವ ಯಾವ ವಸ್ತು ಎಷ್ಟೆಷ್ಟುಮಂಟಪಿಗೆ ಸೇರಿದ್ದು, ಸೇರತಕ್ಕುದ್ದೀ—ಎಂಬುದನ್ನು ಗೊತ್ತುಮಾಡುವವರು ಯಾರು? ಗೊತ್ತುಮಾಡುವುದು ಹೇಗೆ?

ನಾಯಾಯವೆಂಬುದು ಲೋಕದಲ್ಲಿಲ್ಲದ ವಸ್ತುವೇನೂ ಅಲ್ಲ. ಅದನ್ನು ಲೋಕದ ಹೂರಣಿಂದ ಎಲ್ಲಿಂದಲೋ ನಾವು ತಂದು ಕೊಳ್ಳಬೇಕಾಗಿಲ್ಲ. ಅದು ನಮ್ಮ ನಮ್ಮ ಒಳಗಡೆಯೇ ಸೂಕ್ಷ್ಮ ವಾಗಿ ಅದರಿಂದಿಂದಿದೆ.

ಪ್ರತಿಯೊಂದು ಪಾಠಿಷ್ಯಲ್ಲಿಯೂ “ನಾನು,” “ನಾನು” ಎಂದು ಹೇಳಿಕೊಳ್ಳುವ ಒಂದು ಜೀವತತ್ವಪ್ರಮುತ್ತಿದೆಂಬುದು ಎಲ್ಲಿರಿಗೂ ಅಸುಭವದಲ್ಲಿರುವ ಸಂಗತಿ. ಆ ತತ್ತ್ವವೇ ಆತ್ಮ. ಆ ಆತ್ಮವೇ ದೇಹಸಮೇತವಾಗಿ ಲೋಕದಲ್ಲಿ ಒಂದುಕುವಾಗ ಜೀವ ಎನ್ನಿಸಿಕೊಳ್ಳುತ್ತದೆ. ಪ್ರತಿಯೊಂದು ಜೀವದಲ್ಲಿಯೂ

ಕೆಲವು ಗುಣಗಳು ಸೃಷ್ಟಿಯಿಂದಲೇ ಬೆದ್ದೆತಕ್ಕೊಂಡು ಒಂದಿರುತ್ತವೆ. ಆ ಗುಣಗಳು ಮೂರು—ಸತ್ಯ, ರಚನೆ, ತಮಸ್. ಬೇವವು ಅನಾದಿಯಾದರೂ ಅದರ ಗುಣಗಳು ಒನ್ನುಬನ್ನಾಂಶರ ಸಂಸ್ಥಾರಗಳಿಂದ ಒದಲಾಯಿಸುತ್ತಿರುತ್ತವೆ. ಇಂಥು ಒದಲಾಯಿಸಿ ಗಳು ಎಷ್ಟೆಷ್ಟು ನಡೆದರೂ ಬೇವನ್ನಿಭಾವದಲ್ಲಿ ಯಾವ ಒಂದು ಗುಣ ಬೇಳವೂ ಸಾಮಾನ್ಯವಾಗಿ ಸಂಪೂರ್ಣ ನಾಶವಾಗ ಲಾರದು. ಆ ಮೂರು ಮಶ್ರಿತವಾಗಿಯೇ ಇರುತ್ತವೆ. ಆದರೆ ಅವುಗಳ ಅನುಭೂತಿ ಪರಿಮಾಣದಲ್ಲಿ ಹೆಚ್ಚು ಕಡೆಮೆ ಗಳಾಗಿರುತ್ತವೆ.

**ಸತ್ಯಪ್ರವೇಂದರೆ—ತಿಳಿವ್, ಬೀಳಕು, ಶಾಂತಿ.**

**ರಾಜಸವೇಂದರೆ—ಆಶೆ, ರುಖ್, ಭಾರ್ಯಂತಿ.**

**ತಾಮಸವೇಂದರೆ—ಅಬ್ಲೂಸ, ಮಚ್ಚು, ಬಡತೆ.**

ಇವುಗಳ ವರ್ಣನೆಯನ್ನು ಭಗವದ್ಗೀತೆಯ ಒಳನೆಯ ಅಧಾರ್ಯಯದಲ್ಲಿ ಕಾಣಬಹುದು.

ಈ ಮೂರು ಗುಣಗಳೂ ಸಾಮಾನ್ಯ ಮನುಷ್ಯರಲ್ಲಿ ಬೆದ್ದೆತ ಕೊಂಡೇ ಇರುತ್ತವೆ. ಕೆಲವರಲ್ಲಿ ಸತ್ಯಪ್ರಯಚ್ಚಾಗಿ, ಕೆಲವರಲ್ಲಿ ರಾಜಸ ಮಚ್ಚಾಗಿ, ಕೆಲವರಲ್ಲಿ ತಾಮಸ ಮಚ್ಚಾಗಿ—ವರಂ ಇ ಮಿಕ್ಕರದೆಂದೆನೆ ಕೂಡಿ ಕಲೆತಿರುತ್ತವೆ.

**ಸತ್ಯಗುಣವು ಬೇವನ್ನನ್ನು ಅಂಶರಾತ್ಮದ ಕಡೆಗೆ ಪ್ರೇರಿಸುತ್ತದೆ.** ತಾಮಸವು ಬೇವನ್ನನ್ನು ಅಂಶರಾತ್ಮದಿಂದ ದೂರ ಮಾಡಿಸುತ್ತದೆ. ಸಾತ್ಯಪ್ರಕರಣೆಯ ವರಮ ಲಾಘವ ಅಂಶರಾತ್ಮದ ಸಂಪೂರ್ಣ ದರ್ಶನ ಅಧವಾ ಮೊಂದು. ಹೀಗೆ ಬೇವಿಗೆ ವರಮಾತ್ಮ ವಸ್ತುವನ್ನು ಸೆನಿಗೆ ತಂದು, ಅವನ ಸಾತ್ಯಪ್ರಕರಣೆ ಮತ್ತಿಯಿಂದ್ದು, ಅನ್ನಬೇವಿಗಳ ವಿಷಯದಲ್ಲಿ ಅವನಿಗೆ ಸಮಾಸಭೂತಿ ಸಮಭಾಗಿತೆಗಳನ್ನು ಕಲಿಸಬೇದು ಸತ್ಯಗುಣ. ಈ ಸರಬ ಸಾತ್ಯಪ್ರಕಾರವೇ ನಾನ್ಯಯಾಜಿಂ. ಅದೇ ಧರ್ಮ ವಾಳ (ಪುಟ ಇಟ-ಉಟ). ಬೇವಿಯ ಬುದ್ಧಿಯು ಸತ್ಯ

ಗುಣದೊಡನೆ ಬೆರೆತಾಗ ಅವನಿಗೆ ಲೋಕದ ವಿಷಯದಲ್ಲಿಯೂ ತನಗೆ ಲೋಕಸಂಬಂಧದಲ್ಲಿರುವ ಕರ್ತವ್ಯದ ವಿಷಯದಲ್ಲಿಯೂ ಸರಿಯಾದ ತಿಳಿವಳಿಕೆಯಂಟಾಗುತ್ತದೆ. ಆ ತಿಳಿವಳಿಕೆಯೇ ಇತ್ತ.

ಮನಸ್ಸಿಗೆ ಯಾವುದಾದರೂಂದು ಶೈರದಲ್ಲಿ ಪ್ರಪಂಚದ ಸಂಪರ್ಕವಾದೊಡನೆಯೇ,—ಪ್ರಪಂಚದ ಆಕರ್ಷಣೆ ಆಶೀರ್ಣಿಗೆ ಅವನು ಸಿಕ್ಕುವ ಮುಸ್ತ್ರಿ,—ಎಂದರೆ ಕ್ಷಣಿಮಾತ್ರ—ಆ ಸನ್ನಿಹಿತದ ವಾಸ್ತವ ಸ್ವಭಾವವು ಅವನ ಅಂತರಂಗದಲ್ಲಿ ಹೇಳೆಯುತ್ತದೆ, ಮತ್ತು ಆ ಸನ್ನಿಹಿತದಲ್ಲಿ ತಾನು ಹೇಗೆ ಸಂದೇಹಕೂಳುವ ಬೀಕೆಂಬುದೂ ತೋರುತ್ತದೆ. ಈ ಅಂತಹಸ್ವಾತ್ಮೀಯ ಸತ್ತವ ಗುಣಾದಿಂದಾಗತಕ್ಕಾದ್ದು. ಅದೇ ಇತ್ತ. ಅದೇ ಧರ್ಮೇಽಂದ್ರಿಯ. ಅದಕ್ಕೆ ಇಂಗಿಲ್‌ಫಿನಲ್ “ಕಾನಾಷನ್ಸ್” (Conscience) ಎಂದು ಹೇಳರು.

### ವಯತ್

ಇತರವೆಂಬ ಧರ್ಮೇಽಂದ್ರಿಯ ಸ್ವಾತ್ಮಿಕ ಸಂಚಿಸಂಘಾದ್ದು; ಅದು ಒಮ್ಮೆ ಕ್ಷಣಿವಿರದು. ಅದು ಪೂರ್ವಜನ್ಮ ಸಂಸಾರಗಳ ಫಲ ವೆಂದು ಮೇಲೆ ಸೂಚಿಸಿದ್ದಾಗಿದೆ. ಒಬ್ಬ ಮನಸ್ಸು ಎತ್ತರಿದಂದ ಕಾಲುತಪ್ಪಿಕೆಳಕ್ಕೆ ಬಿದ್ಬಾಗಸೆಲಮುಟ್ಟತ್ತಲೆನೊದಲು ಕ್ಷಯಸ್ವ ಸೆಲದ ಮೇಲೆ ಉರುತ್ತಾನೆ. ಅದರಿಂದ ಅವನ ಕಣ್ಣಿಗೂ ತಲೆಗೂ ಹೆಣ್ಣಾಗುವುದು ತಪ್ಪಿತ್ತದೆ. ಈ ಉಪಾಯ ಅವನು ಆಲೋಚನೆ ಮಾಡಿ ಕಂಡುಕೊಡದ್ದಾಗಿ; ಅವನಿಗೆ ಆಲೋಚನೆ ಮಾಡಲು ಆಗ ಪುರಸ್ತಿರದು. ಅದು ತಾನಾಗೆ ಒಳಗೆ ನಿಂದ ಹೂಳಿದದ್ದು. ಆ ತಾತ್ ಕ್ಷಣಿಕ ಸ್ವಾತ್ಮೀಯಂಘಾದ್ದು ಇತ್ತ. ನಾವು ಏಕಾರ್ಯಾಂತಿಗಂಡು ಕುಳಿತಿರುವಾಗ ಸುಳ್ಳಯೇ ಸೀಳಿಸ್ತೋ ನಮ್ಮ ಕಣ್ಣಿಬಳಿ ಹಾರಿಬರುತ್ತದೆ; ಕೂಡಲೇ ಕಣ್ಣು ರೆಪ್ಪೆ ಮುಚ್ಚುತ್ತದೆ. ಅದು ನಮ್ಮ ಯುಕ್ತಿಯುಕ್ತ ವೈಚನೆಯ ಪರಿಷಾರವಾಗಿ.

ಅದರ ನಿವಾರಣೆಯಾಗಲಿ ಸಮಗೆ ಮೊದಲು ತಿಳಿದಿರುವುದೇ ಇಲ್ಲ. ಸಂಗತಿ ಸಡಿದ ಮೇಲೆಯೇ ಸಮಗದು ಗೋಚರವಾಗುವುದು. ಆ ಕಣ್ಣಿನ ಸ್ವಸಂರಕ್ಷಣೆ ಅಂತಹಸ್ವರಣೆಯ ಕೆಲಸ. ಅದು ಲೋಕಾನುಭವವೂ ಅಭ್ಯಾಸವೂ ಇಲ್ಲದ ಎಳಿಮೆಕ್ಕೆ ಇಲ್ಲಿಯೂ ನಡೆಯುತ್ತದೆ. ಅದು ಹಿಂದಣ ಒಸ್ತಿಗಳಿಂದ ಒಂದು ವಾಸನಾ ವಶೀವಡ ಕಾರ್ಯ. ಅದೇ ಮತ್ತ. ಮನಸ್ಸು ಬುದ್ಧಿಗೆ ಸೈಬವಾಗಿ ಪ್ರಥಮದಲ್ಲಿ ಉಂಟಾದ ವಸ್ತುಸ್ವಭಾವ ಭಾಸವೇ ಮತ್ತು ಕಾರ್ಯಾಕ್ರಾಂತಿಕಾರ್ಯ ಪ್ರೇರಗಿಯೇ ಮತ್ತ.

ಖತದಲ್ಲಿ ನಾಲ್ಕು ಅಂಶಗಳು ಸೇರಿಕೊಂಡಿರುತ್ತವೆ :—

- (೧) ಯಥಾರ್ಥ ಕುಶಲತ್ವ,
- (೨) " ಗ್ರಹಣ,
- (೩) " ಅನುವರ್ತನ,
- (೪) " ಪ್ರತಿವರ್ತನೆಯ ಫಲಾಫಲಗಳು.

ಯಥಾರ್ಥವೇದರೆ (ಯಥಾರ್ಥ+ಾರ್ಥ) ಒಂದಾಗಿಂದು ವಸ್ತು ಅಥವಾ ಸಂಗತಿ ಹೇಗೆಯೋ ಯಾಗೆ ಅದನ್ನು ಕಂಡುಕೊಳ್ಳುವುದು. ನಾವು ಕತ್ತಲಿಸಲ್ಪ ಮೇಗುತ್ತಿರವಾಗಿ ಒಂದು ಮೋಟು ಮರವನ್ನು ಕೊಂಡ ದೂರದೊಡ್ಡ ಕಂಡು ಅದು ಒಬ್ಬ ವಸ್ತುಸ್ವನೆಯು ತಿಳಿದುಕೊಳ್ಳಬಹುದು. ಹತ್ತಿರ ಯತ್ತಿರ ಮೋಗುತ್ತ ಅದು ಮನಸ್ಸನಲ್ಲ, ಅದು ಕಲ್ಪಿಸಬಹುದು. ಕಡೆಗೆ ಅದನ್ನು ಕೃಷಿಂದ ಮುಟ್ಟಿದಾಗ ಅದು ಒಣ ಕುಚಲು ಮರದ ಮುಂಡವೇದು ಸಿಕ್ಕಿಯಿಸಿಕೊಳ್ಳಬಹುದು. ಹೀಗಾದ ಸಿಕ್ಕಿ ಯವೇ ಯಥಾರ್ಥ.

ಯಥಾರ್ಥದ ಮೇಲೆ ಒಂದೇ—ಯಥಾರ್ಥವನ್ನು ತಿಳಿದು ಕೊಳ್ಳಬೇಕಂಬ ಕುಶಲತ್ವವೇ—ಎಲ್ಲಕ್ಕೂ ವೇದಲು. ಅದಿಲ್ಲ ದಿದ್ದರೆ ಮತವೂ ಇಲ್ಲ, ಆಮೇಲಿಸಿದ್ದೂ ಇಲ್ಲ. ತನ್ನಿಂದಿನ ಬ್ರಹ್ಮ

ಕ್ಷೇಮಕೊಳ್ಳುತ್ತಿರುವಾಗಿಯಾದರೂ ಮನುಷ್ಯನು ಇರುವ ಸಂದರ್ಭವನ್ನು ಇರುವಂತೆ ತಿಳಿದುಕೊಳ್ಳಬೇಕೆಂದು ಅವೇಕ್ಷಣೆಯನ್ನು ಹಡುತ್ತಾನೆ. ಮನುಷ್ಯನನ್ನು ಮರವೆಂದು ತಿಳಿದರೂ ಮರವನ್ನು ಮನುಷ್ಯಸಂದು ತಿಳಿದರೂ ಹಾಗೆ ತಿಳಿದವನಿಗೆ ಕಷ್ಟ. ಆದ ಕಾರಣ ಸ್ವಪ್ರಯೋಜನಕ್ಕಾಗಿಯಾದರೂ ಯಥಾರ್ಥ ಜಾಳಿನ ಅವಸಿಗೆ ಅವಶ್ಯ.

ಕುಶಾಂತರದ ತರುವಾಯ ಅಸ್ತೇಷಣೆ. ಯಥಾರ್ಥ ಜಾಳಿನವು ಎಲ್ಲಿಯೂ ಸಿದ್ಧವಾಗಿ ದೂರಿಯುವುದಲ್ಲ. ಅದನ್ನು ಮಹಿಳೆಯೇ ಸಂಪಾದಿಸಿಕೊಳ್ಳಬೇಕು. ಅದಕ್ಕಾಗಿ ನಾಲಾಂತಿರು ಒಗೆಯ ಪರೀಕ್ಷೆಗಳೂ ಅನುಮಾನಗಳೂ ತರಗಳೂ ಅವಶ್ಯ ವಾಗುತ್ತವೆ. ಮೇಲೆ ತೋರಿಸಿರುವಂತೆ ಯಥಾರ್ಥ ಸಂಪಾದನೆ ತ್ರಿಸಾಫಿಯಿಗಳಲ್ಲಿ ಅಥವಾ ಮೂರು ಅಂತಸ್ತುಗಳಲ್ಲಿ ನಡೆಯ ಬೇಕಾಗುತ್ತದೆ: (೧) ಆಪಾತದರ್ಶನ; (ಮೊದಲೊಂದಿನ ಸೋಇಟಿ; ಮೇಲ್ಮೈಲಿನ ಅನುಭವ). (೨) ಪೂರ್ವಾವರವಿಚಾರ; (ಹಿಂದು ಮುಂದೆ ಸೋಇಟಿ ಕಾರ್ಯಕರಣ ಸಂಬಂಧಗಳನ್ನು ವಿಮರ್ಶಿಸಿ ಚೂರ್ಣಿಸುವುದು). (೩) ಆ ಮೇಲೆ ಯಥಾರ್ಥ ನಿರ್ಣಯ (ಸಿದ್ಧಾಂತ). ಅದೇ ಸಹ್ಯ.

ಯಥಾರ್ಥ ದರ್ಶನದಿಂದ ಯಥಾರ್ಥಕ್ಕೆ ಪ್ರತ್ಯುತ್ತರರೂಪ ವಾದ ವರ್ತನೆ. ಯಥಾರ್ಥ ತಿಳಿದುಬಂದ ಮೇಲೆ ಅದು ತನಗೆ ಪ್ರತಿಕೂಲವಾಗಿದ್ದಲ್ಲಿ ಅದನ್ನು ತಿದ್ದುವುದಕ್ಕಾಗಲಿ ಅದುಮು ಮುಚ್ಚಿಡುವುದಕ್ಕಾಗಲಿ ಪ್ರಯತ್ನಿಸುವುದೇ, ಅಥವಾ ಅದಕ್ಕೆ ತಕ್ಷಾಂತ ತನ್ನ ಸದವಳಿಕೆಯನ್ನು ತಾನು ಗೊತ್ತುಮಾಡಿ ತಿರ್ಯಾಕೊಳ್ಳುವುದೇ ಅವಶ್ಯವಾಗುತ್ತದೆ. ಯಥಾರ್ಥಕ್ಕೆ ಅನುಗ್ರಹ ವಾದ ವರ್ತನೆಯೇ ಧರ್ಮ. ಆದೂ ಖುತ್ತದಲ್ಲಿ ಸೇರಿದೆ.

ಖುತ್ತವಿಹಿತವಾದ ಅಥವಾ ಖುತ್ತಪರೋಧಿಯಾದ ಜಯೋ ಪುಣಿ ಅಥವಾ ವಾವ. ಈ ಕರ್ಮ ವಾಕದಿಂದ ಘರ್ನಿಸುವ ಹಿತಾಹಿತಗಳನ್ನೂ ಖುತ್ತವೆಂದು ಕರೆಯುವುದುಂಟು.

ಹೀಗೆ ಪ್ರತಿಯೊಬ್ಬ ಮಾನವ ಪ್ರಾಣಿಯಲ್ಲಿಯೂ ಸಹಜ ವಾಗಿರುವ ಒಂದು ಅಂತಸ್ಸೆತ್ತಪ್ಪದ ಸ್ಥಾತ್ಮಿಕ್ಯಾ ಮೌದಲು ಶುತ್ತ ವಾಗಿ, ಬಳಿಕ ಸತ್ಯವಾಗಿ, ತರುವಾಗು ಧರ್ಮವಾಗಿ ನಿರ್ಕಾಸು ತ್ತದೆ. ಅದೇ ನಾನ್ಯಾಯಮೂಲ.

ಸಮ್ಮು ಅಂತರಂಗದಲ್ಲಿ ಏಂಬಿಸುತ್ತೆ ಕ್ಷಣಮಾತ್ರ ಹೊಳೆದ ಶುತ್ತನನ್ನು ಉತ್ತರ ಕ್ಷಣದಲ್ಲಿ ಒಗತ್ತು ಆವರಿಸಿಕೊಳ್ಳುತ್ತದೆ. ಒಗತ್ತು ಶುತ್ತಕ್ಕೆ ನಾಧಕವಾಗುವುದೂ ಉಂಟು. ಬಾಧಕವಾಗುವುದೂ ಉಂಟು. ಅಂತಹಿಸ್ತೂ ತ್ವಿಯಾದ ಶುತ್ತನನ್ನು ಬಹಿ ಲೋಕದ ಸಂಗತಿಗಳೊಡನೆ ಜ್ಯೋತಿಸಿ, ಹೋಲಿಸಿ, ತರ್ಕ ಮಾಡಿ ಪರಿಷಾಫ್ಯಾರಗೆಳಿಸಿದಾಗ ಅದು ಸತ್ಯವಾಗುತ್ತದೆ. ಅಂತ ಸಾಸ್ಕಾಚ್ಯಾಗಿ ದೊರತದ್ದು ಶುತ್ತ. ಅದು ಒಂದು ಬಹಿಸಾಸ್ಕಾಚ್ಯಾಯಿದ ಪರಿಷಾಫ್ಯಾರ ಪಡೆದ ಹೇಳಿ ಸತ್ಯವಾಗುತ್ತದೆ.

ಆ ಸತ್ಯನನ್ನು ಸಮ್ಮು ಲೋಕವ್ಯಾವಹಾರಗಳಿಗೆ ಆನ್ಯಾಯಿಸಿದಾಗ ಅದು ಧರ್ಮವಾಗುತ್ತದೆ. ಧರ್ಮದ ಒಂದು ರೂಪವೇ ನಾನ್ಯಾಯ. ಹನುಮ್ಯರ ಅನೆಲ್ಲೋಷ್ಟ್ವ ಸಂಬಂಧ ಕ್ಷೇತ್ರಗಳಲ್ಲಿ ಸತ್ಯನನ್ನು ಸುಸಿ ಸಡಿದಾಗ ಆಗುವ ಧರ್ಮವೇ ನಾನ್ಯಾಯ. ಎಂದರೆ ಯಥಾರ್ಥವಾಗಿ ಯಾರಾಗ್ಗಿ ಯಾವರೂವುದು ಸೇರಿದ್ದೋ ಶರವರಿಗೆ ಅದನ್ನು ಸಲ್ಲಿಸುವುದು ನಾನ್ಯಾಯ.

### ನಾನ್ಯಾಯ ಸೈಜವಾದದ್ವಾರಾ

ನಾನ್ಯಾಯಕ್ಕೆ ಲೋಕ ತಾನಾಗಿ ಗೌಪನ ತೋರುತ್ತದೆ. ದೇವರೆಂದರೆ ತಲೆಬಾಗಿದವರು ಕಣಿಕೆ ನಾನ್ಯಾಯವೆಂದರೆ ತಲೆಬಾಗುತ್ತಾರೆ. ನಾನ್ಯಾಯವೆಂಬಿದು ಒಂದು ಸರ್ವಜನ ವಿದಿತವಾದ ಏವಾರ್ಥಿಕ್ಯಾ. ಅದರಲ್ಕು ಇವೇನೆಂದು ಕೇಳಿದರೆ ಏವರಿಸಲು ಕತ್ತಲಿಯಿಲ್ಲದವರು ಸಹ ಅದು ಇರುವ ಸಂದರ್ಭವನ್ನೂ ಇಲ್ಲದ ಸುಧರ್ಮವನ್ನೂ ಗುರುತಿಸಬ್ಲಾವರಾಗಿರುತ್ತಾರೆ. “ನಾನ್ಯಾಯ ತನಗೆ ಚೇಕಾದದ್ದು,” “ನಾನ್ಯಾಯ ತನಗೆ ಸಂಬಂಧಪಟ್ಟದ್ದು” ಎಂದು

ಪ್ರತಿಯೊಬ್ಬನೂ ಅದರಲ್ಲಿ ಒಂದು ಆತ್ಮೀಯತೆಯನ್ನು ತೋರಿ ಸುತ್ತಾನೆ. ನಾಗ್ಯಯಾಂಕಂರವು ಪ್ರತಿಯೊಂದು ಮಾನವ ಕ್ಷಯದಲ್ಲಿಯೂ ಸ್ವೇಚ್ಛಾಗಿರುವ ಕಾರಣದಿಂದಲೇ ಅದಕ್ಕೆ ಲೋಕದಲ್ಲಿ ಸ್ವೇತಸ್ವಿದ್ವಾದ ವಾದ ಪುರಸ್ಕಾರ. ಲೋಕವು ರಾಜ್ಯದ ನಾಗ್ಯ ವ್ಯವಸ್ಥೆಯಲ್ಲಿ ತನ್ನ ಅಂತರಂಗದೇಹಗಳ ಶುರುದ ಪ್ರತಿಬಿಂಬವನ್ನು ಕಾಣುತ್ತದೆ. ಆದದ್ದು ರಿಂದಲೇ ರಾಜ್ಯಶಾಸನಕ್ಕೆ ಲೋಕದ ಸಿದ್ಧ ವಿಧೀಯತೆ. ನಾಗ್ಯಾಯಾಂಬಿಜವು ಮನುಷ್ಯನಲ್ಲಿ ಪ್ರಕೃತಿ ಚಂಡ್ಡಿಗಳಿಂದ ಕೃತಕವಾಗಿದ್ದ ಪಕ್ಷದಲ್ಲಿ, ರಾಜ್ಯವೆಂಬ ವರಾಂಟೂ ನಾಗ್ಯವೆಂಬ ಕಟ್ಟಿಪೂಡೂ ಈಗಿನಷ್ಟು ಸುಲಭ ವಾಗಿ ನಡೆಯುತ್ತಿರಲಿಲ್ಲ. ಆದದ್ದು ರಿಂದ ನಾಗ್ಯಯದ ಸ್ವರೂಪವನ್ನು ತಿಳಿಗೊಂಡಿಕೊಂಡು ವರರು ಲೋಕಕ್ಷಯದಱ್ಳಲ್ಲಿ ಅಂತರ್ಗತವಾಗಿ ರುವ ಶುರುವನ್ನು ಪ್ರಕಾಶಕ್ಕೆ ತರಬೇಕು. ಅದಕಾನ್ನಿಗಿಯೇ ಸಭೆ ಸಂಸತ್ತುಗಳ ವರಾಂಟೂ. ಒಂದು ವಿಷಯವನ್ನು ಸೂರಾರು ಮಂದಿ ಸೇರಿ ಜರ್ಜರ್ಮಾಡುವಲ್ಲಿ ಪ್ರತಿಯೊಂದು ವಾದವೂ ಪ್ರತಿ ವಾದವೂ ಮಧ್ಯನಕ್ಕೆ ಸಿಕ್ಕುತ್ತದೆ. ಸೂರು ಮಂದಿಯಲ್ಲಿ ಇತ್ತು ಮಂದಿಯಾದರೂ ಯಥಾರ್ಥದತ್ತಿಗಳಿಂದಾಗಿ ರು. ಅವರಿಂದಲಾದರೂ ಖೋದವರ ಮಾತ್ರ ಪರೀಕ್ಷೆಗೆ ಬಂದಿತು. “ ವಾದೇ ವಾದೇ ಜಾಯತೇ ತತ್ತ್ವಬೋಧಃ.” ಹೀಗೆ ಪ್ರಕಾಶವಾಗಿ ನಡೆಯುವ ತರ್ಕ ಪರಾಳೋಚನೆಗಳಿಂದ ಸಕ್ಕ ಸಿದ್ಧಾಂತ ವಾಗಿ, ಅದು ನಾಗ್ಯಾಯಕ್ಕೆ ಆರ್ಥಾರವಾರೀತು—೧೦ಬುದು ಪ್ರಜಾವಕ್ಷಾವಾದಿಗಳ ಏಕಾಂಗ. ಅದರಿಂದಲೇ ಮಹಾಜನ ವಾಕ್ಯಕ್ಕೆ ಗೌರವ.

ಧರ್ಮಸ್ತುತ್ಯಂ ನಿಷಿಂ ಗುಹಾಯಾವಃ |  
ಮಹಾಜನೇ ಯೀನ ಗತಃ ಸ ಪಂಥಾಃ ||

ನಾಗ್ಯಾಯಾಂಬಿಜವು ಸಮಾಜದ ವ್ಯಾದಿಸು ಗುರುತ್ವಾದಿರುತ್ತದೆ. ಪಾರ್ಲಿಮೆಂಟಿನಂಥ ಮಹಾಜನ ಪರಿಷತ್ತಿನಲ್ಲಿ ಅದು ಮೂರ್ಛಿತು ಬೆಳೆದು ಸಫಲವಾಗುತ್ತದೆ. ರಾಜ್ಯಶಾಸನವು ನಾಗ್ಯ

ದಶಿಗಳ ಧ್ವನಿ; ಪ್ರಬೆಯ ಅಂಗೀಕಾರವು ಪ್ರತಿಧ್ವನಿ. ಪ್ರಜಾಂತರಂಗದಲ್ಲಿ ಧರ್ಮಮೂಲವು ಸಿದ್ಧಿಸಿರುತ್ತದೆ. ಶಾಸನ ಸಭೆಯಲ್ಲಿ ಅದು ಎಚ್ಚರಿಕ್ತ ಮಾತನಾಡುತ್ತದೆ. ಹೀಗೆ ನಾಯಿ ವೆಂಬುದು ಲೋಕದ ಅಂತರಿಕರಣದಲ್ಲಿ ಸೈಜವಾಗಿ ಇರುವ ಒಂದು ತತ್ವದ ಬಹಿರವತಾರ. ಆದಧ್ವರಿಂದಲೇ ಆದಕ್ಕೆ ಲೋಕಾಂಗೀಕಾರ.

ಈ ಬೆಜ್ಞಾನೆಂಂದ ಸಿದ್ಧವಾಗುವದಿಷ್ಟ—(೧) ನಾಯಿ ವೆಂದರೆ ಸತ್ಯಕ್ಕೆ ಮುಗಳಾದ ಸಡವಳಿಕೆ, (೨) ಸತ್ಯಕ್ಕೆ ಮೂಲ ವಾದದ್ವಿ ಮತ; ಅದು ಮನುಷ್ಯನಲ್ಲಿ ಸೈಜವಾಗಿರುವ ಸತ್ಯಪ್ರಗುಣದ ಪ್ರೀರಣೆ. (೩) ಆದರೆ ಸಾಮಾಜಿಕ ಚಂದಲಿ ರಚನೆಗುಣ ತಮ್ಮೀಗಳಾಗಳು ವೇಲ್ಯಿಗ್ಗೆಯಾಗಿ ಸತ್ಯಪ್ರಗುಣವು ಬಲ ಹೀನವಾಗಿರುತ್ತದೆ. (೪) ರಾಜ್ಯವು ನಾಯಿವನ್ನು ಸಡಸು ವುದಾದರೆ, ಅದು ಮಹಾಬಸರಲ್ಲಿ ಅಡಗಿಕೊಂಡಿರುವ ಸತ್ಯಪ್ರಪ್ರಾಯಿತ್ಯನ್ನು ಪ್ರೋತ್ಸಾಹಿಸಿ ಬೆಳಸಬೇಕು.

ರಾಜ್ಯದ ನಾಯಿವರಿವಾಲನೆಯು ಪ್ರಬೆಯ ಸತ್ಯಪ್ರಪ್ರಾಯಿತ್ಯಗೆ ತಕ್ಷಂತೆ ಇರುತ್ತದೆ.

ನಾಯಿದ ಆಕಾರ ಪ್ರಕಾರಗಳು ಎಂಥಂಥ ಸಂದರ್ಭಗಳಲ್ಲಿ ಹೇಗೆ ಹೇಗೆ ರಕ್ಷಣೆಯಿಂಬುದನ್ನು ಗೂತ್ತಾಗು ತಿಳಿಸುವ ವಾಕ್ಯವೇ ರಾಜ್ಯಶಾಸನ (ಕಾನೂನು, “ಲಾ”).

ಶಾಸನವು ಅನೇಕ ರೂಪಗಳಲ್ಲಿರುತ್ತದೆ. ಅವುಗಳಲ್ಲಿ ಮುಖ್ಯವಾದವು ಇವು:—

(೧) ಬಹುಶಾಲದಿಂದ ಸಮಾಬವು ಅಸುಸರಿಸಿಕೊಂಡು ಬಂದಿರುವ ಧರ್ಮಶಾಸ್ತ್ರ ಸಿಬಂಧನೆಗಳು, ಅಥವಾ ಸ್ತುತಿಗಳು; (“ಸ್ತುತಿ” ಎಂದರೆ ಹಳೆಯದರ ನೆನಪು; ಹಿಂದೆ ಇದ್ದಿದ್ದರ ಜಾಪಕ).

(೨) ಗ್ರಂಥಾಲ್ಯಾಲ್ಯಾಲಿದ್ದರೂ ಜಂದ ರುಧಿಯಲ್ಲಿರುವ ಆಚಾರ ಸಂಕೇತಗಳು—“ಮಾಮೂಲು”;

(೩) ವೃದ್ಧರು, ವಿದ್ವಾಂಸರು, ಕುಲಮುಖಿರು ಮೊದಲಾದ ಗಣ್ಯಜನರು ಕೊಟ್ಟ ಉಪದೇಶಗಳು;

(೪) ವಾದ ಸಂಭಬಿಕೆಯ ನ್ಯಾಯಾಧಿಕಾರಿಗಳು (ಜಡ್ಟು) ಕೊಟ್ಟ ತೀರ್ಥಾನಗಳು;

(೫) ಆಗಿಂದಾಗ್ಗೆ ಸಮಾಜದಲ್ಲಿ ಉಂಟಾಗುವ ಹೊಸ ಹೊಸ ಸಂಭಬಿಕೆಗಳಿಗೆ ತಕ್ಷಂತೆ ರಾಜ್ಯದ ಶಾಸನಾಂಗವು ರಚಿಸುವ ಸೂತನ ಶಾಸನವಿಗಳು.

ಇದರಲ್ಲಿ ಎಲ್ಲಕ್ಕೂ ಆಧಾರವಾದದ್ದು ಪೂರ್ವದಿಂದ ಬಂದಿರುವ ಧರ್ಮಶಾಸ್ತ್ರ. ಆದರಿಂದೀಚಿಗೆ ವೃದ್ಧರೂ ಜಡಿಗಳೂ ಸೂತನ ಶಾಸನಕರ್ತರೂ ಕೊಡುವ ಸಂದರ್ಶಗಳೂ ನಿರ್ದಿಷ್ಟ ಯಗಳೂ ಬಹುಮಟ್ಟಿಗೆ ಹಳೆಯ ಶಾಸ್ತ್ರದ ವಸ್ತುರಳಿಗಳೂ ಪುರೋವೃದ್ಧಿಗಳೂ ಆಗಿರುತ್ತಾವೆ; ಏಕೆಂದರೆ ಈ ಹೊಸಬಿರು ಒದುಕೂ ಬೆಳೆವಣಿಗೆಯೂ ಒಪುಮಟ್ಟಿಗೆ ಆ ಹಳೆಯ ಶಾಸ್ತ್ರ ಸಂಪೂರ್ಣಾಯಗಳ ಪ್ರಭಾವದಲ್ಲಿ ನಡೆದಿರುತ್ತಾವೆ. ಹೊಸ ಏರ್ಪಾಟೆಗಾಂದಸ್ಸು ಮಾಡಿಕೊಳ್ಳಬೇಕೆಂಬ ಬುದ್ಧಿ ಹೊಸಬಿರಿಗೆ ಹಳೆಯದರ ಅನುಭವ ದಿಂದಲೇ ಒಂದಿರುತ್ತದೆ. ಹೀಗೆ ಹಳೆಯದು ಹೊಸದರ ಒಡಲಿನ ಒಳಗಡೆ ಯಾವಾಗಲೂ ಬೇಳಿರುವದಲ್ಲಿ ಗುಪ್ತವಾಗಿ ಅಡಗಿ ಕೊಂಡೇ ಇರುತ್ತದೆ. ಹಳೆಯ ಗಣೇಶನ ಮಣ್ಣಾನ್ನು ತಿದ್ದಿಟ್ಟರ ಹೊಸ ಆಂಜನೇಯನಾಗುತ್ತದೆ.

### ಶಾಸನದಲ್ಲಿ ಪ್ರಜಾ ಪಾರಮ್ಯ

ಹೊಸದಾಗಿ ಆಗುವ ರಾಜ್ಯಶಾಸನದ ವಿಷಯದಲ್ಲಿ ನಾವು ಈಗ ಗಮನಿಸಬೇಕಾದ ಸುಗತಿಯೇನೆಂದರೆ—ಪೂರ್ವಕಾಲದಲ್ಲಿ ಹೊಸದಾಗಿ ಶಾಸನರಚನೆ ಮಾಡುತ್ತಿದ್ದವರು ರಾಜಕೀಯರು, ಅಧಿವಾ ರಾಜನು ನಿಯಮಿಸಿದ ಕ್ಲಾಂತಿಕೆಗಳು, ಅಧಿವಾ ಒಂದು ಸಣ್ಣ ಮಂತ್ರಾಲೀಜನ ಸಭೆ. ಈಗ ಅದು

ಪೂರ್ವ ಬಡಲಾಯಿಸಿದೆ. ಈಗ ಶಾಸನರಚನೆ ಮಾಡುವವರು ಒಬ್ಬರ್ಮೇ ನಾಳ್ವಿರ್ಪೆವರ್ಮೇ ಅಲ್ಲ; ಈಗ ದೇಶದ ಮಹಾಭಾಸ ಸಮಸ್ತರ ಕ್ಕೆವಾಡವೂ ಶಾಸನ ರಚನೆಯಲ್ಲಿ ಸೇರಿರುತ್ತದೆ. ಅವರು, ಅಥವಾ ಅವರಲ್ಲಿ ಬಹುಮಂದಿ, ತಾವು ಆರಿಸಿದ ಪ್ರತಿಸಿಂಧಿಗಳ ಮುಖಾಂತರ ಶಾಸನರಚನೆಯಲ್ಲಿ ಭಾಗವಹಿಸುತ್ತಾರೆ. ಹೀಗೆ ನಾಳ್ಯಾಯವಿಧಾನವನ್ನು ಗೂತ್ತುಮಾಡುವ ಅಧಿಕಾರ ಈಗ ಸಾಮಾನ್ಯ ಒನ್ನೆಯದಾಗಿ, ಅವರು ಸ್ವಯಂ ಆಗಿ ವರಣಮಾಡಿದ ಪ್ರತಿಸಿಂಧಿಗಳ ಮೂಲಕ ರೂಪಗೊಳ್ಳುತ್ತಿದೆ.

ಶಾಸನರಚನೆ, ಅದರ ಜೋತೆಗೆ ಮಂತ್ರಿ ಸಂಪುಟದ ರಚನೆ, ಅನಂತರ ಮಂತ್ರಿಕಾರ್ಯದ ಪ್ರಮಖನ ಪರಿವಾಳುಗಳು—ಇವೆಲ್ಲ ಇಂದಿನ ರಾಜ್ಯದಲ್ಲಿ ಪ್ರಜಾಪ್ರತಿಸಿಂಧಿ ಫಟಿತವಾದ ಶಾಸನ ಸಭೆಯ ಅಧಿಕಾರಗಳು.

ಶಾಸನವೆಂಬುದರಲ್ಲಿ ರಾಜ್ಯದ ಆದಾಯ ವ್ಯಯಗಳ ವಿಚಾರ, ಶೀರ್ಂಗ ಕಂದಾಯಗಳ ವಿಚಾರ, ಒನದ ಆಸ್ತಿ ಸ್ವತ್ತುಗಳ ವಿಚಾರ, ಸಾಮಾಜಿಕ ಚೀವನದ ಮತ್ತು ಘೃತ್ತ ಜೀವನದ ಸ್ವತಂತ್ರ್ಯದ ವಿಚಾರ—ಇವೆಲ್ಲ ಸೇರಿಕೊಂಡಿರುತ್ತವೆ. ಆದ್ದರಿಂದ ಇಂದಿನ ಶಾಸನಸಂಸ್ಥೆ ರಾಜ್ಯಕ್ಕೆ ಸವಾರಧಿಕಾರಿಯಾಗಿರುತ್ತದೆ.

ಪೂರ್ವಕಾಲದ ರಾಜನ್ನು ಸ್ವಿರಂಕುಶಸ್ಸುತ್ತಿದ್ದೇವು. ಇಂದಿನ ಪ್ರಜಾಪ್ರಭುತ್ವವನ್ನು ನಿರಂಕುಶವನ್ನು ವ್ಯಾದು ಉತ್ತೇಳಿಯಾಗುತ್ತಾನೆ. ರಾಜ್ಯದ ಸರ್ವಸ್ವತ್ವ ಇಂದು ಶಾಸನಸಂಸ್ಥೆಗೆ ವರದಿ ವಾಗಿರುತ್ತದೆ. ಆ ಸಂಸ್ಥೆ ಪ್ರಜಾತ್ಮಕವಾದದ್ದು—ಪ್ರಜೆಯೆಂದರೆ ಬೇರೆಇಡಸಲ್ಪಿಟ್ಟಿದ್ದು. ಪ್ರತಿಸಿಂಧಿಗಳ ಮೇಲೆ ವರಣ (ಜುನಾವಣೆ) ಕರ್ತವ್ಯ ಪ್ರಭಾವವಿರಲೇ ಇರುತ್ತದೆ. ಮೂಲಕ ಕರ್ತವ್ಯರಾದ ಆ ಪ್ರಜೆ ರಾಜ್ಯ ಸಿಂಧನೆಗೆ (ಕಾನಾಂಗ್ರಿಷ್ಟ್ಯಾಂಗ್ರಿಗೆ) ಒಂಪಟ್ಟಿಲ್ಲವೇ?—ಎಂದರೆ, ವಾಸ್ತವವಾಗಿ ಅದು ಹಾಗಿಲ್ಲ. ರಾಜ್ಯ ಸಿಂಧನೆಯನ್ನು ಮಾಡಿಸಿದವರು ಅಂಗೀಕರಿಸಿದವರು ಪ್ರಜೆ. ಅದು ತನ್ನ ಕ್ಕೆಕೆಲಸವನ್ನು ತಾನು ಮೂಲೆಗೆ ತಿಳಿವು

ದಾದರೆ ತಡೆ ಹೇಳುವವರಾರು ? ಹೀಗೆ ರಾಜ್ಯಸ್ವೇಚ್ಛೆಯ ಜಣಗಿ ದಲ್ಲಿ ಈಗ ಪ್ರಜಾಸ್ವೇಚ್ಛೆ ಮೇರೆಯುತ್ತಿದೆ.

ಪ್ರೋಫೆಕ್ಟಾಲದ ರಾಜ್ಯಸ್ವೇವಸ್ಥಯಲ್ಲಿ ರಾಜನಾದವನು ಎಂಥ ಅತ್ಯುಸಂಯಮವನ್ನಾಗಿ ಧರ್ಮ ನಿಷ್ಠೆಯನ್ನಾಗಿ ಕರ್ತವ್ಯ ಜಾಗೃತಿಯನ್ನಾಗಿ ಇರಿಸಿಕೊಳ್ಳಬೇಕಂದು ಶಾಸ್ತ್ರಿಧಿಯಿತ್ತೂರೆ (ಪಟ್ಟಲ್ಕ್ರಾಂತ) ಅಂಥ ಗುಣಗಳನ್ನು ಇಂದು ಪ್ರದಿನ ಅಭಿಖಾನವನಾಗಿ ಕೊಳ್ಳಬೇಕಾಗಿದೆ. ಪ್ರಬಾಮುದಳದಲ್ಲಿ ಸತ್ಯಗುಣಾಧಿಕೃವೂ ನಾಾಯಶ್ರದ್ಧಯೂ ಕರ್ತವ್ಯ ವರೇಕವೂ ಎನ್ನಬ್ಬು ಮಾತ್ರವಿರುತ್ತಿದ್ದೀರೋ ರಾಜ್ಯದ ವಿಜಕ್ತಿ ಅವು ಮಾತ್ರವರುತ್ತಿದೆ.

ನೀತಿದೃಷ್ಟಿಯಲ್ಲಿ ಅಧಿಕಾರವನೆಡರೆ ಒವಾಬ್ದಾರಿ. ಉತ್ತರೋಕ್ತಿಯು ಕರ್ತವ್ಯಸ್ವಲಿದ ಅಧಿಕಾರವದವರೆಗೆ ನೀತಿಬಲವಲ್ಲ. ದೇವರಪ್ರಸಾದ ಬೇಕಾದರೆ ಗುಡಿಗೆ ಹರಕೆ ಹೂರಬೇಕು. ಈ ನೀತಿ ಸಿಯಮು ಪ್ರಜೆಗೂ ತಪ್ಪಿದ್ದಲ್ಲ. ಪ್ರಜೆ ತನ್ನ ಮಹಾ ಸಾಮುದ್ರ್ಯಕ್ಕೂ ಇರುವ ಪರಿಮಿತಯನ್ನು ಕಂಡುಕೊಂಡು ಆ ಸರಹದಿಗೆ ನೊಳಗಡೆ ರಾಷ್ಟ್ರಕ ಕರ್ತವ್ಯಗಳನ್ನು ಬಾಗಡುತ್ತೇಯಂದ ಸರವೇರಿಸಿದರೆ ಆಗ ಪ್ರಜಾ ರಾಜ್ಯವು ಸೀತಿಸಮ್ಮತವೇಸಿಸಿ ಯಂತ್ರಿಸುತ್ತಾದೀತು.

### ರಾಷ್ಟ್ರಕ ಧರ್ಮ

ಪ್ರಜೆಯೆಂದರೆ ಇಲ್ಲಿ ರಾಜ್ಯಕಾರ್ಯ ಸಮಾಧಿನಾಡ ಪ್ರಜೆಯೆಂದು ಭಾವ. ಅಂಥ ಪ್ರಜಾರಷ್ಟ್ರಕ್ತಿಯೇ ರಾಷ್ಟ್ರಕ (ಸಂಭಿನ್ಸನ್). ಅವನೇ ಪ್ರಜಾರಾಜ್ಯದ ಭಾರವನ್ನು ತಳಗಡೆಯಲ್ಲಿ ಹೂತ್ತಿರುವವನು. ರಾಷ್ಟ್ರಕನ ಕರ್ತವ್ಯಗಳಲ್ಲಿ ಮುಖ್ಯವಾದವು :—

(೧) ರಾಜ್ಯಶಾಸನಕ್ಕೆ ಏಧೀಯನಾಗಿ ನಡೆದುಕೊಳ್ಳಲುವುದು, ಅಧಿಕಾರನಾಥಸಾಗಳಿಗೆ ಆರ್ಥರನಾನ್ನಾಗಿಸುವುದು, ನಾಾಯವಿಚಾರಣೆಯಲ್ಲಿ ಸಾಕ್ಷಿ ಸರೂಪಯಕ್ಕೊಡುವುದು, ಸರಕಾರಕ್ಕೆ ಸಲ್ಲ

ಬೇಕಾದದ್ದನ್ನು ಸಲ್ಲಿಸುವುದು—ಇವೆಲ್ಲ ಶಾಸನ ವಿಧೀಯತೆಯ ರೂಪಗಳು.

(ಅ) ಶಾಸನದಲ್ಲಿ ಬದಲಾವಣೆಯಾಗಬೇಕೆಂದು ತೋರಿ ಬಂದಾಗ ಅದರ ಪರಿಶ್ವರಣೆಗಾಗಿ ತನ್ನಿಂದಾಗುವ ಪ್ರಯತ್ನಗಳನ್ನು ನಡುಸುವುದು,—ಅದನ್ನು ಕುರಿತು ಪತ್ರಿಕೆಗಳಲ್ಲಿ ಬರೆಯುವುದು, ಸಭೆಗಳಲ್ಲಿ ಟೀಕಿಸುವುದು, ತನ್ನ ಪ್ರತಿನಿಧಿಗಳಿಗೆ ಅರಿಕೆ ಮಾಡುವುದು,—ಆವಕ್ಯವಾದರೆ ಪ್ರತಿಭಟ್ಟಿಸಿ ಕವಾಟಸುಭವಕ್ಕೆ ಸಿದ್ಧಿನಾಗಿರುವುದು—ಇತ್ಯಾದಿ.

(ಆ) ಪ್ರತಿಸಿಧಿಗಳನ್ನಾಲ್ಲಿ ಜಾತಿಮತ ಕ್ಷೇತ್ರಮುಗಳ ಪಕ್ಷವಾತಕ್ಕೆ ವರನಾಗದೆ ಪ್ರಮಾಣವೂ ಕೊಡುತ್ತೇನ್ನುತ್ತಾ ಪರೀಕ್ಷೆಯಿಂದ ತನ್ನ ಪರಣಾಂಕವನ್ನು (ಪೋರ್ಟ್) ಕೊಡುವುದು.

(ಇ) ಜುನಾವಣೆಯಾದ ಒಳಿಕ ತನ್ನ ಪ್ರತಿಸಿಧಿಯು ಶಾಸನ ಸಂಸ್ಥೆಯಲ್ಲ ಹೀಗೆ ಕೆಲಸಹಾಡುತ್ತದ್ದಾನೆಂಬುದನ್ನು ಪಡೇ ಪಡೇ ಪರಿಶೀಲಿಸಿ ಆತ್ಮಿಗೆ ಎಚ್ಚರಿಕೊನ್ನೂ ಸೆಲಹೆಯನ್ನೂ ಕೊಡುವುದು.

(ಈ) ಸರಕಾರದ ನಡವಳಿಕೆ ಕಾರಕರ್ಮಗಳನ್ನು ನಿರ್ವಹಿಸಿ ಕಾರ್ಯವಿಳಿಂದ ಪರೀಕ್ಷೆಸಿ ಸೇರಿದಿ, ಜನದ ಕೂರತೆ ಕೊರಿಕೆಗಳನ್ನು ಗಮನಕ್ಕೆ ತರುವುದು.

(ಉ) ಸರಕಾರವಾಗಲಿ ಒನ್ಮುಖ್ಯರಾಗಲಿ ಆಲೋಚಿಸುತ್ತಿರುವ ಶಾಸನಸುಗಳ ವಿಷಯದಲ್ಲಿಯೂ ಏರ್ಪಾಟುಗಳ ವಿಷಯದಲ್ಲಿಯೂ ತನ್ನ ಸ್ವತಂತ್ರಾಭಿಪ್ರಾಯವನ್ನು ಪ್ರಕಟಿಸುವುದು.

(ಊ) ದೇಶ ವಿಭಾಗಗಳನ್ನು ಕುರಿತು ಗ್ರಂಥಗಳಿಂದಲೂ ಪತ್ರಿಕೆಗಳಿಂದಲೂ ತಿಳಿವಳಿಕೆ ಸಂಪಾದಿಸಿಕೊಳ್ಳುವುದು ಮತ್ತು ಆಲೋಚಿಸುವುದು.

(ಋ) ಮನಸ್ಸಮನ್ನು ತಿಗು ನೀತಿ ಸಂಸ್ಕೃತಿಗೂ ಭಾವ ವಿಶಾಲತೆಗೂ ಸಾಧಕಗಳಾದ ಕಾವ್ಯ, ಸಂಗೀತ, ಶಿಲ್ಪಾದಿ ಕಲೆಗಳಲ್ಲಿ ಅಭಿರುಚಿ ಬೆಳೆಸಿಕೊಳ್ಳುವುದು.

(೯) ವಿದ್ಯಾಶಾಲೆ, ವೈದ್ಯಶಾಲೆ, ಸಹಕಾರಸಂಘ, ಪುಸ್ತಕಾಲಯ, ಹೌರಸಂಘ—ಇಂಥ ಸಾರ್ವ ಒಸ್ಸಿಕ ಸಂಸ್ಥೆಗಳ ಸದಸ್ಯನಾಗಿದ್ದು ಕೊಂಡು ತನಗನುಕೂಲವಾದಷ್ಟು ಹೆಚ್ಚು ಹೆಚ್ಚಾಗಿ ಅವಳಿಗಳ ಕಾರ್ಯದಲ್ಲಿ ಭಾಗವಹಿಸುವ ದು.

(೧೦) ತನ್ನ ನೇರಪೂರೆಯಲ್ಲಿ ಸಾರ್ವ ಒಸ್ಸಿಕ ಮನೋಭಾವ ವಸ್ತ್ರ ಸ್ವತಂತ್ರ ವಿಚಾರಾಭಾಸವನ್ನೂ ಅಭಿವೃದ್ಧಿ ಪಡಿಸುವ ದು.

ರಾಜ್ಯಕರ್ನಲ್ಲಿ ಈ ಲಕ್ಷ್ಯಣಗಳಿಂದಾಗ ಪ್ರಜಾರಾಜ್ಯವು ದೊಲತಾತ್ಮಗುವುದು ತಪ್ಪದು. ಪ್ರಜಾ ರಾಜ್ಯಕ್ಕಿರುವ ಮೊದಲನೆಯ ಶಕ್ತಿವು ಪ್ರಜೆಯ ಅಶೀಕ್ಕು.

## ೧೫. ನಾರ್ವಿಜನಿಕೆ ಪ್ರೇರುಪರು

ಸಮಾಜದ ಹಿತಸಂಪಾದನೆಯ ದೃಷ್ಟಿಯಿಂದ,—ಅಥವಾ ರಾಷ್ಟ್ರಕ ಕರ್ತವ್ಯದ ದೃಷ್ಟಿಯಿಂದ,—ದೇಶದ ಜನವನ್ನು ಆಯ ವರ್ಗಗಳಾಗಿ ಮಾರ್ಗಡಿಸಬಹುದು—

- (೧) ಉದಾಸೀನರು,
- (೨) ಶಾಸ್ತ್ರನಿರ್ಮಿತರು,
- (೩) ಶ್ರದ್ಧಾವಂತರ—ದೇಶಧ್ಯಾಜಿಗಳು,
- (೪) " ಸಂಕ್ಷಿಭಪೀರುಯರು,
- (೫) " ಆದರ್ಶಪೂಣಾರು,
- (೬) " ಸಾಧ್ಯಜಿಂತಕರು.

(೭) ಜನತೆಯಲ್ಲಿ ಒಮ್ಮೆಂದಿ ಎಲ್ಲ ದೇಶಗಳಲ್ಲಿಯೂ ಈ ದಾ ಸೀನರೇ. ಇಂಡಿಯಾದಲ್ಲಿ ಅಂಥವರ ಶೇಕಡಾ ಸಂಖೆ ಯೂರೋಪಿನಲ್ಲಿರುವೆಂದ್ಲೀಂತಹ ಬಹು ಯಂತ್ರೆ ಒಂದು ತೊರುತ್ತದೆ ರಾಜಕೀಯ ಚೆನಾವಣಿಗಳ ಲೆಕ್ಕಾಗಳಿಂದಲೂ ಇತರ ಪ್ರಮಾಣಾಳಿಂದಲೂ ಇದನ್ನು ಕಂಡುಕೊಳ್ಳಬಹುದು.

(೮) ಶಾಸ್ತ್ರನಿರ್ಮಿತರು ಬರಿಯ ಮೇಲೆಕ್ಕೂ ಒಟಕಾಳ್ಳು—ಯಚ್ಚ ಶ್ರದ್ಧಾ ಸಕ್ತಿಗಳಿಲ್ಲದೆ, ಅರೆಮನಸ್ಸಿನಿಂದ—ಶಾಸ್ತ್ರವಚನಕ್ಕೆ ಎಷ್ಟು ಬೇಕು ಇಲ್ಲ ಅಷ್ಟು ಮಾತ್ರ—ಆಚರಣೆ ಮಾಡುವವರು. ಉದಾಸೀನರನ್ನು ಬಿಟ್ಟರೆ ಇವರ ಸುಖ್ಯ ಯೇ ದೊಡ್ಡುದು.

(೯) ಇನ್ನೂ ಇದ ನಾಲ್ಕು ಬಾತಿಯವರೇ ಸಾರ್ವಜನಿಕ ಜೀವನವಲ್ಲಿ ಮುಂದಿ ಬರುವವರು. ಅವರಲ್ಲಿರೂ ಕರಿತಾನ್ನಿರಾಧಾರಿಗಳೇ,—ಎಲ್ಲರೂ ಪ್ರಕೃತ ಪರಿಸ್ಥಿತಿ ಜೆನ್ನಾಗಿಲ್ಲವೆಂದೂ, ಅದನ್ನು

ತಿದ್ದಿ ಸರಿಪಡಿಸುವುದೇ ತಮ್ಮ ಉದ್ದೇಶವೆಂದೂ ಹೇಳಿಕೊಳ್ಳುವವರೇ. ಮತ್ತು ಆ ಎಲ್ಲರೂ ತಮ್ಮ ತಮ್ಮ ದಾರಿಯಲ್ಲಿ ಅತ್ಯಂತ ಆಸಕ್ತಿಯಿಂದಲೂ ಧೃಥನಿಷ್ಠೆಯಿಂದಲೂ ನಡೆಯುವವರೇ. ಆದರೆ ಅವರ ಮನೋಗತಿಗಳೂ ಕಾರ್ಯ ವಿಧಾನಗಳೂ ಮಾತ್ರ ಬೇರೆ ಬೇರೆ.

ಅವರಲ್ಲಿ ದೇಶದ್ವಜಿಗಳು “ವಂದೇ ಮಾತರಂ”, “ಒಸಗಣ”, “ಗಾಂಧಿಜಿ ಜ್ಯೇ” ಇಂಥ ವಾಕ್ಯಗಳನ್ನು ಬಾವಟಗಳ ಮೇಲೆ ಬರೆದುಕೊಂಡು, ಬಾಂಧಿಂದ ದೂಡ್ದು ದೂಡ್ದು ಮಾತುಗಳನ್ನಾಡುತ್ತೀ, ಕಣ್ಣಿಗಳಿಂದ ಮಾತ್ರ ಅಷ್ಟಿನ್ನು ಗಿಟ್ಟಿಸಿಕೊಳ್ಳಲು ಖೊಂಬಿ ಸೂರ್ಯತ್ವರುವರು. ಇವರಲ್ಲಿ ನಾನಾ ಜಾತಿಗಳು. ಕೆಲವರು ಆಷಾಧಭೂತಿಗಳು; ಕೆಲವರು ಶಸ್ತರಿಗಳು; ಕೆಲವರು ದೊಂಬಿಧಾಳಿಗರು; ಕೆಲವರು ಪರೀಶಾ (ಗಂಬೀಂಫು) ಆಟಗಾರರು. ಇಸರಿಗೆಲ್ಲರಿಗೂ ರಾಜಕೀಯ: ಒಂದು “ವಾರ್ಷಿಕಾರ”; ಅದು ಒಂದು ಪರಿವೇಯ ಕ್ಷೇತ್ರಾರಳ.

(೪) ಸಂಕ್ಷೇಪೀಯರು ಎಲ್ಲವನ್ನೂ ಬದಲಾಯಿಸುತ್ತಿರಬೇಕನ್ನು ಪವರು. ಇರುವದನ್ನು ಕಿತ್ತುಹಾಕುತ್ತಾಣ; ಆನ್ಯೇಲೇ ನಾದರಾಗಿಕೊಳ್ಳಲಿ; ಹೇಗೆನೀ ಒಷ್ಟುಯದಾಗುತ್ತದೆ—ಇದು ಅವರ ಸಂಬಂಧ. ಹೂಸ ಪರಾಡನ ಯೋಚನೆ ಅವರಿಗೆ ಇಲ್ಲವೆಂದ್ಲೂ. ಹೂಸ ಹೂಸ ಯೋಚನೆಗಳು ಅವರಿಗೆ ಬರುತ್ತಿಲ್ಲ ಇರುತ್ತವೆ; ಅದೇ ಅವರಲ್ಲಿಯ ಕಣ್ಣ. ಯಾವ ಒಂದು ಯೋಚನೆಗೂ ಅವರು ತಕ್ಕುಮ್ಮೆ ಕಾಲ ಕೊಡರು. ಈ ಹೂತ್ತು ಸೆಟ್ಟು ಸಸಿಯನ್ನು ನಾಡಿ ಕಿತ್ತುಹಾಕಿ ಬೇರೂಂದನ್ನು ಸೆಂಬೇಕೆನ್ನುತ್ತಾರೆ. ಸಮಾಜಕ್ಕೊಂಡು ಒಡನದೆ; ಅದಕ್ಕೊಂಡು ಬೇರದೆ; ಬೇರನ್ನು ಕಿತ್ತುರೆ ಮರ ಒಣಿಗೆಂಬದನ್ನು ಅವರೆ ಮರಿಯ ತಾರೆ.

(ಒ) ಆದರ್ಶ ಪೂರ್ವರು ತತ್ತ್ವಗಳ ಮೂಲಕ್ಕೆ. ಅವರ ಮನಸ್ಸು ತರ್ಕ ಶಾಸ್ತ್ರದ ಭಂಡಾರ. ಮನುಷ್ಯಲೋಕ ಅವರ ಪಾಲಿಗ ಶುದ್ಧ ಗಣಿತಯಂತ್ರ,—ಎಣಿಸಿದಂತೆ ನಡೆಯಬೇಕಾದದ್ದು. ಅವರು ಉದ್ದೇಶಪಟ್ಟಂತೆ ಎಲ್ಲ ಆಗಬೇಕು; ಯಾವ ಬಂದಂತ ಕೊಂಡ ಕಡೆಮೆಯಾದರೂ ಅವರು ಸರ್ವನಾಶವಾಯಿತೆಂದು ಕಾಡಿಗೆ ಹೂರಡುತ್ತಾರೆ. ಲೋಕಸ್ವಭಾವದ ನ್ಯಾಸತೆಗಳನ್ನು ಅವರು ಮರೆತಿರುವುದರಿಂದ ಅವರ ಸರ್ವಸಂಪೂರ್ಣ ತೋರ್ತಾ ದಿಂದ ಲೋಕಕ್ಕೆ ಬರಿಯ ವೇಚಾಟವೇ ಫಲ.

(೩) ಸಾಧ್ಯಾಚಿಂತಕರು ಆದರ್ಶವನ್ನು ಬಿಟ್ಟ ವರಲ್ಲ. ಅವರು ಧ್ಯೇಯಗಳನ್ನೂ ತತ್ತ್ವಗಳನ್ನೂ ವಾಸ್ತವ ಸಂದರ್ಭಗಳ ಬೆಳಕಿ ಸಲ್ಲಿ ಸೋಡಿ ಪುಸ್ತಕೋಧನೆ ಮಾಡಿಕೊಳ್ಳುತ್ತಾರೆ. ಅವರು ಈತಾನ ಚವು ಎಂದೂ ವಿವೇಕವನ್ನು ಬಟ್ಟಿರುವುದಿಲ್ಲ. ಆದರ್ಶದ ಜಿತ್ತ್ರ ಪಟವನ್ನು ಅವರು ಸಾಧ್ಯಾಸಾಧ್ಯಗಳ ಚೌಕಟ್ಟಿನ ಮುತಿಯೋಗ ತೋರಿಸುತ್ತಾರೆ. ಗಮ್ಯಸಾಧಾನಕ್ಕೆ ಅವರು ಹಾರುವವರಲ್ಲ; ಹೆಚ್ಚಿ ಹೆಚ್ಚಿಯನ್ನೂ ಉರಿ, ಅದು ಗಟ್ಟಿ ಸೆಲವೆಂದು ಭರವಸೆ ಬಂದ ಮೇಲೆ ಮುಂದಕ್ಕೂಡಿ ಇಡುವವರು ಅವರು. ಅವರದು ಮುತ ವೇಗ. ಅವರು ಬಂದು ಕಡೆ ಲೋಕವನ್ನು ವೇಗಕ್ಕೆ ಹುರಿ ದುಂಬಿಸುತ್ತಾರೆ; ಇನ್ನೊಂದು ಕಡೆ ಲೋಕದ ಹಜ್ಜೆಗಾಗಿ ಕಾಡು ಕೊಂಡಿದ್ದು ಅದಕ್ಕೆ ಬಹುದೂರವಾಗಿದೆ ತಾವು ಮುನ್ನಡಿ ಯಿಡುತ್ತಾರೆ. ಹಾಗೆಯೇ ಬಂದೊಂದು ಸಂದರ್ಭವನ್ನೂ ನಾನಾ ಮುಖಗಳಿಂದ ಪರಿಶೀಲಿಸಿ, ಪರಸ್ಪರ ವಿರೋಧವೆಂದು ತೋರುವ ಅಂಶಗಳನ್ನು ಸಮನ್ವಯಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ. ಇಂಥವರೇ ಪ್ರಗತಿಸಾಧಕರು. ಆದರೆ ಅವರಲ್ಲಿ ಏರಾವೇಶ ತೋರಿದು. ಬಹು ಜನರಲ್ಲಿ ಸಾಮಾಜಿಕವಾಗಿರುವ ನಾಟಕಾಭಿರುಚಿಗೆ ಇಂಥವಿಂದ ನಿರಾಶಿ. ಆಲೋಚನೆಗಂಡು ಕೂಡುವವನನ್ನು ಜನರು ಮಂತಸೆಂದನ್ನುತ್ತಾರೆ; ಅಧವಾ

ಒಕಧ್ವಾನಿಯಂದೆನ್ನ ತಾತ್ರಾರ್. ತೂಕಮಾಡಿ ಆಡಿದ ಮಾತ್ರ ಅವರ ಕೆವಗೆ ಸಹೇ. ಅವರ ವೀರನು ಧರ್ಮರಾಖ್ಯಾನಲ್ಲಿ, ಭೀಮಸೇನ. ಆದರೂ ಲೋಕವನ್ನು ಎಚ್ಚರಿಸಿ ಕ್ಷೇಮದಲ್ಲಿ ಕಾಪಾಡುವವರು ಈ ಅನುದ್ದೇಶ ಪ್ರಗತಿ ಕುಶಲರು.

ರಾಷ್ಟ್ರಕನು ಜಾಗರೂಕನಾಗಿರಬೇಕಾದದ್ದು ಈ ಶ್ರದ್ಧಾ ಪಂಶರಾದ ಜನನಾಯಕರ ವಿವರದಲ್ಲಿ. ಮೇಲಣ ೫, ೬, ೭, ೮, ಈ ಸೆಯ ವರ್ಗಗಳ ತಾರತಮ್ಯಗಳನ್ನು ಅವನು ಮರೆಯು ಬಾರದು. ಅಂಗ್ರೇಯವೈಕುರಕ್ಕೆ ಮರುಳಾಗಬಾರದು. ಆದರೆ ಪೂರ್ಣರನ್ನು ಅವನು ಗೌರವಿಸಬೇಕು; ಸಾಧ್ಯಾಚಿಂತಕರನ್ನು ಅನುಸರಿಸಬೇಕು. ಆದರೆ ಬೀಳಿಧನೆ ನಮ್ಮ ಆಹಾರದಲ್ಲಿ ಉಪ್ಪು ಮೇಣಸುಗಳಂತೆ; ಸಾಧ್ಯಾಸಂಪಾದನೆ ಅಕ್ಷ್ಯ ಬೀಳಿಗಳಂತೆ. ನಮ್ಮ ದ್ಯುಃಖ್ಯಾಯಗಳು ಉತ್ತಮವಾಗಿರುವದು ಆವಶ್ಯಕ; ಆದರೆ ಅವೇ ಸಾಲದು; ಆದರ ಬೀಳಿಗೆ ಪರಿಜ್ಞಾನ ವೀಚಸುಗಳೂ ಸೇರಬೇಕು. ನಮ್ಮ ಅನುಸಂಧಾನದಲ್ಲಿ ಒಂದು ನಯ, ಒಂದು ಮಿಶನ್, ಒಂದು ಸಮರ್ಪನ, ಒಂದು ಸಮಸ್ಯೆಯಕ್ರಮ—ಇವು ಇಲ್ಲದಿದ್ದಲ್ಲಿ ನಮ್ಮ ಆದರೆ ಗಳು ಬರಿಯ ಹಗಲುಗನಸುಗಳಾದಾವು.

### ಅಪಾಯ ಭಯ

ಪ್ರಬಾರಾಷ್ಟ್ರದಲ್ಲಿ ಭಯಸಾಧಾನವೊಂದಿಲ್ಲ. ಸರಾಬಕ ರಾಷ್ಟ್ರದಲ್ಲಿ ಭಯಸಾಧಾನವೈ ಒಂದಾದರೂ ಇರುತ್ತದೆ. ಅಲ್ಲಿ ಒನ್ನು ಯಾರಿಗೆ ಹೆದರದಿದ್ದರೂ ರಾಬಸಿಗೆ ಹೆದುತ್ತಾರೆ. ಅಲ್ಲಿ “ದೂರೀಯ ತನಕ ದೂರು” ಎಂಬ ಅನಕಾಶವಿರುತ್ತದೆ. ರಾಜನಾದರ್ಶೀ ಪ್ರಜಿಗೆ ಹೆದರುತ್ತಾನೆ. ೧೮ರ್ಥ ಸಿರಂಕುಶ ರಾಬಸಿಗೂ ಪ್ರಜೆ ಎಲ್ಲಿ ತಿರುಗಬದ್ದಾರೋ, ಎಲ್ಲಿ ದಂಗೆಯಾದೀಕೋ, ಎಂಬ ಭಯ ಮನಸ್ಸನಲ್ಲದ್ದೀ ಇರುತ್ತದೆ. ರಾಬಸಿಲ್ಲದ ಪ್ರಜಾ ರಾಷ್ಟ್ರದಲ್ಲಿ ಪ್ರಜಿಗೆ ಯಾವ ಭಯವೂ ಇರದು. ರಾಷ್ಟ್ರದ ಮಹಿಳೆ ನಿಬಂಧನೆಯೇ ಪ್ರಜಿಯ ಕೈಕಲನೆ. ಯಾರ ಪ್ರೇರಣೆ

ಯಿಂದಲ್ಲೇ ಯಾವ ಪ್ರಭಾವದಿಂದಲ್ಲೇ ಪ್ರಜೆ ಹದ್ದು  
ಮೇರಿದರೆ, ಆ ಸಿಬಂಧಸೆ ಮುರೈಗಬ್ದು, ರಾಜ್ಯವು ತಲೆಕೆಳ  
ಗಾಡಿತು. ಇದು ಸಿಫರ್ಯಾಯ ಸ್ನಾತಿಯ ಆಪಾಯ. ದೇವತೆಗಳು  
ಸೆರ ಭೇತಿಯಿಲ್ಲದೆ ಹೇಗೆ ಇರಿ ಕರ್ತವ್ಯದಲ್ಲಿ ತಪ್ಪಿಯಾರೆಂದು  
ವೇದ ಸೂಚಿಸುತ್ತಿದೆ:—

ಭೀಷಣಾದಾತ್ತಃ ಪವತೇ  
ಭೀಷೇಂದ್ರಿ ಸಂಯುಃ

(వాయువు చలిసుపుదూ సూయ్యనుదిసుపుదూ ఉత్కర భీతి  
యొందతే.)

ప్రచారాభ్యుక్తిరువు లభించినాయి—(८) కష్టిం  
పడ్డగట అతి పొరుచిల్లు, (९) సరకారవు తన్న శక్తి  
సంపత్తుగణిగె ఏదిరిది కాయ్యిగణిగె కైహాకువుదు,  
(१०) సమాజపు న్యాయియున్న తుంచియున్నదు, (११) రాష్ట్ర  
కరు ఉదాసీనరాగియవు.

ದೇಶವನ್ನು ಪ್ರಜೆ ಆಧುತ್ವದಂತೆ; ಪ್ರಜೆಯನ್ನು ಪ್ರಜಾ ಪ್ರತಿಸಿಧಿಗಳು ಆಧುತ್ವಾರೆ; ಪ್ರತಿಸಿಧಿಗಳನ್ನು ಅವರವರ ರಾಜ ಕೀರ್ಯ ಹಕ್ಕಿನ ಆಧುತ್ವದ್ದು; ಹಕ್ಕಿನನ್ನು ನಾಯಕರು ಆಧುತ್ವಾರೆ; ನಾಯಕರನ್ನು ಅವರವರ ಅಧಿಕಾರಾರ್ಥಕಾರ್ಯ ಆಧುತ್ವದ್ದು. ಹೀಗಾಗೆ ಪ್ರಜಾರಾಜಿನ ಧೂರ್ಣದ್ವಾರಾ ವಾಗ್ವಾ

ರಾಜಕೀಯದಲ್ಲಿ ಪಕ್ಕಗಳೂ ಕಕ್ಷಿಗಳೂ ಹುಟ್ಟಿಕೊಳ್ಳುವುದು ಸಾಮಾಜಿಕ. ಅವು ಅವಶ್ಯಕ್ಯಾಗ್ಯಾದು. ಆದರೆ ಪಕ್ಕಗಳಿಂದಾಗುವ ಉಪಕಾರಗಳ ಜೊತೆಗೆ ಕೆಲವು ಅಪಕಾರಗಳೂ ನಡೆಯುತ್ತವೆ. ಪಕ್ಕದ ಕಣ್ಣ ಯಾವಾಗಲೂ ಅಧಿಕಾರ ಪದವಿಗಳ ಮೇಲೆಯೇ ಇರುತ್ತದೆ. ಆದರಿಂದ ನಾನಾ ಅನಧಿಕಾರಿಗಳಿಗೆ ದಾರಿಯಾಗುತ್ತದೆ. ಈ ಏಪತ್ತು ತಪ್ಪಬೇಕಾದರೆ ಪಕ್ಕಾತೀತವಾದ ರಾಷ್ಟ್ರಕವರ್ಗವು ರಾಜಕೀಯದಲ್ಲಿ ಹೆಚ್ಚಾಗಿರಬೇಕು.

### ಪಕ್ಕಾತೀತ ರಾಷ್ಟ್ರಕ

ಪ್ರಜಾರಾಜ್ಯಕ್ಕೆ ಇರಡೇ ಮೂರೆಡೇ ನಾಲ್ಕೇಕ್ಕೇ ರಾಜಕೀಯ ಪಕ್ಕಗಳುವುದು ಹೇಗೆ ಆವಶ್ಯಕವೋ, ಯಾವ ಪಕ್ಕಕ್ಕೂ ಒಳಪಡದ ಸಾತ್ರಾರವಾದ ಸ್ವತಂತ್ರರಾಷ್ಟ್ರಕ ಸಮೂಹವರುವುದೂ ಹಾಗೆ ಆವಶ್ಯಕ. ಅಧಿಕಾರಾರಾಕಾಂಕ್ಷೆಯಿಲ್ಲದ ರಾಷ್ಟ್ರಕನು ರಾಜಕೀಯದಲ್ಲಿ ಒಡಿಯಂತೆ ನಿಷ್ಟಪಕ್ಕಪಾತ್ರವಾಗಿ ನಾಗ್ಯಾಯ ನಿಷಾಯ ಮಾಡತಕ್ಕವನ್ನು. ಪಕ್ಕಕಕ್ಷಿಗಳು ಅವನ ಮುಂದೆ,—ವಾದ ಪ್ರತಿವಾದ ಮಾಡಬವ ವಕೀಲರಂತೆ,—ಒಂದೊಂದು ಪಕ್ಕವನ್ನು ಹಿಡಿದು ಹೊರಾಡುತ್ತವೆ. ಅವನು ಎಲ್ಲ ಪಕ್ಕಗಳನ್ನೂ ಚೆನ್ನಾಗಿ ಸೋಡಿ, ಎಮ್‌ಎಫ್‌ಸಿ, ಸ್ವತಂತ್ರವಿಚಾರಣಿಂದ ನಾಗ್ಯಾಯವನ್ನು ತೀರ್ಣಾಸಿಸುತ್ತಾನೆ. ಇಂಥಾ ಸ್ವತಂತ್ರನಾದಸಿವಾಚೆ ಕರಾಷ್ಟರಕ್ಕೆ ರಾಷ್ಟ್ರಕ್ಕೆ ರಕ್ಷಾ ಮಣಿ.

ಪ್ರಜಾರಾಜ್ಯದ ಸರಕಾರ ಎಲ್ಲರಲ್ಲಿ ಒಳೆಯದ್ದನ್ನಿಸಿಕೊಳ್ಳಬೇಕು. ಅದಕ್ಕಾಗಿ ಅದು ಯಾರಾಗ್ಯಾರು ಏನೇನು ಬೇಕೆಂದರೂ ಅದನ್ನೇಲ್ಲ ನಡೆಸಿಕೊಡುವಂತೆ ನಿರ್ಣಯಿಸಬೇಕು. ಸಂಗೀತವನ್ನು ಪ್ರೀತಾನ್ನಿಸಿಸಬೇಕು, ನಾಟಕವಾಡಿಸಬೇಕು, ಅಂಗಡಿ ಇಡಿಸಬೇಕು, ಕಾರ್ತೃತ್ವ ಸಂಡರಬೇಕು:—ಹೀಗೆ ಇತರು ಮಾಡಬಹುದಾದದ್ದುಷ್ಟಲ್ಲ ಸರಕಾರ ತಪ್ಪ ಹುಗಲ ಮೇಲೆ ಹೊತ್ತುಕೊಳ್ಳ

ಬೇಕಾಗುತ್ತದೆ. ಆಗ ಸಿಬ್ಬಂದಿ ಹೆಚ್ಚು, ಹಣ ಸಾಲದೆ ಹೇಗೆಗೆ, ಹೊಸ ತೆರಿಗೆ ಬರಬೇಕಾಗುತ್ತದೆ. ಮತ್ತು ಎಲ್ಲರ ದಾಕ್ಷಿಣ್ಯವೂ ಸರಕಾರಕ್ಕಿರುವುದರಿಂದ ಅದರ ಕಾರ್ಯಚಾಲನೆಯಲ್ಲಿ ಪರೀಕ್ಷೆ ಮೇಲ್ಪುಷಾರಣೆಗಳ ಬೇರೆ ತಪ್ಪಿ ಅಷ್ಟವನ್ನೇಗೆ ದಾರಿ ಯಾಗುತ್ತದೆ.

ಪ್ರಜಾರಾಜ್ಯದ ವಿಶೇಷ ಗುಣವೇನೆಂದರೆ,— ಅದು ದೇಶದಲ್ಲಿಯ ಪ್ರತಿಯೊಬ್ಬ ಪ್ರಜಾನ್ ಕ್ಷೇತ್ರಗೂ ಒಂದು ಬೆಲ್, — ಒಂದು ಮನ್ಸು ಣಿ,— ಕೊಡುತ್ತದೆ ಎಂಬುದು. ಆದರೆ ಅಸುಭವದಲ್ಲಿ ಪ್ರಜೆಯ ಅಧಿಕಸಂಖ್ಯೆ (ಮೇಬಾರಿಟಿ) ಅಲ್ಲ ಸಂಖ್ಯೆಯನ್ನು (ಮೈನಾರಿಟಿ) ತುಳಿಯುತ್ತದೆ. ಅಧಿಕಪಕ್ಷದವನಿಗೆ ತಾತ್ವಾಲಿಕವಾಗಿ ಕ್ಷೇಮವುಂಟು, ಮನ್ಸು ಣಿಯಲ್ಲ. ಏಕೆಂದರೆ ಅವನು ಸೂರರಲ್ಲಿಬ್ಬಿ. ಅಲ್ಲವೆ ಏಕೆಂದರೆ ಮನ್ಸು ಣಿಯಲ್ಲ, ಉಳಿವೂ ಇಲ್ಲ. ಅವನ ಆತ್ಮಪ್ರೇರನಕ್ಕೆಲ್ಲ ರಾಜ್ಯ ಕಾಲುಹಾಕಿಕೊಂಡು ಬರುತ್ತದೆ. ಅವನು ಯಾವ ಗ್ರಂಥ ಓದುತ್ತಾನೆ, ಯಾವ ಹಾಡು ಕೇಳುತ್ತಾನೆ, ಯಾರನ್ನು ಮದುವೆಯಾಗುತ್ತಾನೆ, ಏನು ಉಂಟ ಹಾಡುತ್ತಾನೆ—ಇಂಥ ವೈಯಕ್ತಿಕ ವಿಚಾರಗಳಿಗೆ ರಾಜಕೀಯದ ಅಧಿಕಪಕ್ಷ ಕೃಪಾಕ್ಷಿ, ತನ್ನ ತೀರ್ಜಾನವನ್ನು ವ್ಯಕ್ತಿಯ ಮೇಲೆ ತೇರಿ ಅವನ ಸಾಫ್ತೆಂಟ್ರ್ಯೂವನ್ನು ಅದುಮಿಬಿಡುತ್ತದೆ.

ಪ್ರಜಾರಾಜ್ಯ ಎಲ್ಲರಿಗೂ ಸೇರಿದ್ದು. ಎಲ್ಲರದೂ ಆದ ಕೆಲಸ ಯಾರದೂ ಅಲ್ಲ. ಮಾಡಬೇಕಾದದ್ದುನ್ನು ಇಸ್ತೊಬ್ಬನು ಮಾಡಲು ಎಂದು ಪ್ರತಿಯೊಬ್ಬನೂ ಕೃಪಿಸುತ್ತಾನೆ. ಆಗ ಸಿಕ್ಕಿದ್ದನ್ನು ದಕ್ಕಿಸಿಕೊಳ್ಳಿ, ಇಂಥನ್ನು ವ ಸಂತೆಯ ಸಾಹಸಗಿಗೆ ಸಮಯ. ಅವನು ರಾಜ್ಯಸೂತ್ರಗಳನ್ನು ತನ್ನ ಕೃಗೆ ತೆಗೆದುಕೊಂಡು ಕೊಳ್ಳಿ ಕಣ್ಟುತ್ತಾನೆ. ಪ್ರಜಾರಾಜ್ಯ ಒಜುಕಟ್ಟಿ

ಇಂಥ ಹತ್ತಾರು ಅಪಾಯಗಳಿಂದ ರಾಜ್ಯವನ್ನು ಪಾರು ಮಾಡಬೇಕಾದವನು ರಾಷ್ಟ್ರಕ. ಅವನು ರಾಜ್ಯಕಾರ್ಯವನ್ನು ತನ್ನ ಸ್ವಂತ ಮನಸೆಗೆನ್ನುವನ್ನರ ಜವಾಬಾದಿ ಬುದ್ಧಿಯಿಂದಲೂ ಶ್ರದ್ಧೆಯಿಂದಲೂ ಸಿರ್ವಂಚನೆಯಿಂದಲೂ ನೋಡಿ ಬೇಕು. ಅವನ ನೀತಿ ನಿಷ್ಠೆ, ಅವನ ಮಹೇಕ ಜಾಗರೂಕತೆ, ಅವನ ಸಾರ್ವಭಿನ್ನಕ್ಕೆ—ಇಷ್ಟನ್ನು ಯಾವ ದೈವವಾದರೂ ನಮಗೆ ಖಂಡಿತ (ಗ್ಯಾರಂಟೀ) ಮಾಡಿಕೊಡುವ ಪಕ್ಷಕ್ಕೆ ಪ್ರಜಾ ರಾಜ್ಯಕ್ಕೆ ಸಮಾನವಾದ ಹಿತಕರ ರಾಜ್ಯವಿನಾನ್ಯವುದೂ ಅಳ್ಳ ವೆಂದು ನಾನು ಆ ದೈವವನ್ನು ಕೂಂಡಾಡಬಹುದು.

ಆ ಗುಣಗಳನ್ನು ಪ್ರಜಿಗೆ ಅಭ್ಯಾಸ ಮಾಡಿಸಿ ಅಭಿವೃದ್ಧಿ ಪಡಿಸುವುದೇ ಪ್ರಜಾರಾಜ್ಯಪದ್ಧತಿಯ ಮುಖ್ಯೇದ್ದೀಶವೆಂದು ತಾತ್ಪ್ರಯಕರು ಉತ್ತರಹೀಳಿಯಾರು. ಆದು ನಮಗೆ ಎಷ್ಟು ರಕ್ತಯ ಮಾತ್ರ. ನಾವು ಈಗ ಮೇಚ್ಚಿ ಮೇಚ್ಚಿ ಅಂಗಿಕರಿಸಿಕೊಂಡರುವ ರಾಜ್ಯಪದ್ಧತಿ ಸಮ್ಮಿಸ್ತೇ ಪರೀಕ್ಷೆ ಸುವುದಾಗಿದೆ. ಸಮ್ಮಿ ರಾಜ್ಯ ಚನಾನ್ನಿಗಲ್ಲವೆಂದರೆ ಸಮ್ಮಿ ರಾಷ್ಟ್ರಕ ಯೋಗ್ಯತೆ ತಕ್ಷಮಟ್ಟಿಗೆ ಇಳ್ಳವೆಂದೇ ಅಫ್. ಇದನ್ನು ಪ್ರತಿಯೊಬ್ಬ ರಾಷ್ಟ್ರಕ್ಕೂ ಚಿಂತಿಸುವುದಾದರೆ ಭಾರತದ ಭವಿಷ್ಯದ ಪವಣೆದಲ್ಲಿ ಚಿಂತಿಗೆ ಕಾರಣವಿರದು.

### “ರಾಮರಾಜ್ಯ”

ಇಂಡಿಯವು ರಾಜಕೀಯದಲ್ಲಿ ಯಾವ ಆದರ್ಶವನ್ನು ರಿಸಿಕೊಳ್ಳಬೇಕೆಂಬುದನ್ನು ಮಹಾತ್ಮ ಗಾಂಧಿಯವರು “ರಾಮರಾಜ್ಯ” ಎಂಬ ಒಂದು ಮಾತ್ರಿಸಲ್ಪಿ ಅಡಕಮಾಡಿದ್ದಾರೆ. ಶ್ರೀ ರಾಮನ ರಾಜ್ಯದಲ್ಲಿ ದೊಷಪರಲ್ಲ, ದುಃಖಪರಲ್ಲ; ಎಲ್ಲೆಲ್ಲಿಯೂ ಸುಧಿಕ್ಕಾವಾಗಿ ಸಂತೋಷ ತುಂಬತ್ತು. ಆದು ಹೇಗಾಯಿತು? ಅಲ್ಲಿಯ ಪ್ರಜೆ ತಮ್ಮ ರಾಜನಾದ ರಾಮನ ಮೇಲ್ಪುಂಕ್ತಿಯಂತೆ ನಡೆಯುತ್ತಿದ್ದಿದ್ದಿಂದ. ಆ ರಾಮಚಂದ್ರ

ನಾದರೇಣಿ ತಾಗಮನಾತ್ಮಕ ; ತಂದೆಯ ಸತ್ಯಕಾರ್ಮಗಿ ರಾಜ್ಯವನ್ನು ತಾಗಮಾಡಿದವನು, ಲೋಕದ ಸಮಾಧಾನಕಾರ್ಮಗಿ ಪ್ರಾಣ ಪ್ರಿಯೆಯನ್ನು ತಾಗಮಾಡಿದವನು. ಆ ಸಾತ್ಥತಾಗದ, ಆ ಲೋಕಪ್ರಿಯ ಸಹೃದಯ, ಆ ಉದಾರೀಸ್ವತ್ವ ಕ್ಷೇಮದ ಸೀತಿಯನ್ನು ಕೋಸಲ ರಾಷ್ಟ್ರಕರು ಅಂಗಿಂತಿರಿಸಿದ್ದರಿಂದ ಅದು ರಾಮರಾಜ್ಯವಾಯಿತು. ರಾಷ್ಟ್ರಕರ ಸೀತಿಯಿಂದ ರಾಜ್ಯದ ಸೌಭಾಗ್ಯ. ಸಮ್ಮಾನ ರಾಷ್ಟ್ರಕ್ಕಿಂತ ಸಿಂಹವಾದರೆ ಸಮ್ಮಾನ ರಾಷ್ಟ್ರಕ ಚರ್ಯೆಯಲ್ಲಿ ಶಿದಃ ಹೂರಮೊಮ್ಮೆ ಬೀಕು.

ಜನಪದೇವಂಂದೆ ದ್ವೀಪಾ-  
ಚರ್ಚೆಯಿಂದು ಸಮಗಾತ್ಮಭಾವಪಿಂತಾರಸಂಯಂ |  
ಅನುಗೋಳಂ ರಾಷ್ಟ್ರಕ ಜಿ-  
ವನ ಕಾರ್ಯಂಗಳ್ಲಿ ದಿಂಕ್ಕು ಕೋಚತ ಮತಿಯಂ ||

ಮಾನವ ಸಂಸ್ಥಾರಕ ಧ-  
ವರ್ಣನುವುತ್ತಮಕ್ಕು ಸಾರ್ವಜನಿಕ ವಿಜಾರಂ |  
ಜಾಗ್ರಿಸಿಯನಕ್ಕಾಂ ತುಫಾನಂ.  
ಧಾನಂ ರಾಜ್ಯಾಂಗಿಲೂಕೆಕ ವರವ್ಯತಿಯೆಂಳು ||

ಶ್ರೀರಘ್ರ

## ರಾಜ್ಯಶಾಸ್ತ್ರ

ಕೌನ್‌ ಅ. vjii + ೧೧೧ ಪ್ರಕಟಗಳು; ಏಳು ಚತುರ್ಥಿ ಗಳು; ಬೆಲೆ, ರೂ ೫.

**ರಾಜ್ಯಶಾಸ್ತ್ರವನ್ನು ಕುರಿತು ಈ ಬಗೆಯ ವಿಜ್ಞಾನರಾದ ಗ್ರಂಥ ಕನ್ನಡ  
ದಲ್ಲಿ ಪ್ರಕಟವಾಗುವುದು ಇದೇ ಮೊದಲು.**

ಪಾಠ್ಯತತ್ವರಲ್ಲಿ ಪ್ರಸಿದ್ಧ ರಾಗಿರುವ ಪ್ರಾತಂದಾದ ಹೀಟೋ ಅರಿ  
ಸೈಂಟ್ಲೋ ಇವರಿಂದ ಒಂದಿದು ನೂತನರಾದ ಮಿಲ್, ಲಾಸ್ಟಿ ಮೊದಲಾದ  
ಎಲ್ಲ ರಾಜ್ಯಶಾಸ್ತ್ರ ಲೀಖಕರ ತತ್ತ್ವಾಭಿಪ್ರಾಯ ಭಾವನೆಗಳ ಸಾರವನ್ನೂ  
ಭಾರತೀಯ ಶೂರ್ವಸಂಪ್ರದಾಯ ತತ್ತ್ವಗಳ ಸಾರಾಂಶವನ್ನೂ ಲೋಕಾನು  
ಭವವನ್ನೂ ಒಳಗೊಂಡು, ಆಗ್ರಂಥವು ತನ್ನದೇ ಆದ ಹೆಚ್ಚುಪ್ರಭಾವ  
ದಿಂದ ಸಂದಿತರ ಸವಿಷ್ಟಿಗೂ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ತಕ್ಕ ಪ್ರಸ್ತುತ  
ವಾಗಿದೆ.

ರಾಜ್ಯಶಾಸ್ತ್ರದ ವಿಷಯ ನಮ್ಮ ಜನಕ್ಕೆ ಹೊಸದೂ ಅವರಿಂತವೂ ಆದೆ  
ದ್ವಾರ್ಪದರೂ ವಿಷಯವನ್ನು ಯಿಚಿತವಾಗಿಯೂ, ಸ್ವಾಷಾಪಾಗಿಯೂ, ತೈದಕೆಲ್ಲಿ  
ದಂತಿಯೂ, ಅನುಭವ್ಯೋಕ್ತಿಗಳಿಂದ ಸ್ವಾರಸ್ಯಾಳ್ಳಾದಾಗಿಯೂ ಬಹು  
ಸಾಮಾನ್ಯರಾದ ಜನಿಗಾಗಿ ಬರೆದ ಗ್ರಂಥವಿದು. ಹೀಗೆ ಪ್ರಜಾಜನಂಗೆ  
ರಾಜ್ಯವ್ಯವಸ್ಥೆಯ ತಿಳಿವಳಕೆಯನ್ನು ಉಟ್ಟಿಸಬಹುದಿಕೊಂಡು ಇದು ಅತ್ಯುತ್ತಮ  
ವಾದ ಗ್ರಂಥಾಧಿಕಾರಿಗಳಾಗಿದೆ.

ಈ ಪ್ರಸ್ತುತದ ಮಾರ್ಗಾಟವಿಂದ ಬರುವ ಇಂಥಾಂತವು ಚೆಂಗಣಣಿನ  
ಗೇಳೇಷರೆ ಸಾರ್ವಜನಿಕ ವಿಚಾರ ಸಂಸ್ಥೆಗೆ ಸೇರುತ್ತದೆ.

### ಅಭಿಪ್ರಾಯಗಳು

ಶ್ರೀ ಡಿ.ವಿ.ಜಿ. ಯಿವರ್ 'ರಾಜ್ಯಶಾಸ್ತ್ರ'ವನ್ನೇ ದಿ ಮೂಲವನ್ನು ವರ್ಣಿಸಿ  
ಹಿಂದಿನ ಆರ್ಥಿಕಾಜ್ಞನೆ ಇಂದು ಪೂರ್ಣವಿಷಯ. . . ಕನ್ನಡಗಿರಿಗೆಲ್ಲ ಕನ್ನಡ  
ನಾಡಿನ ಜನರಿಗೆಲ್ಲ — ಸಂತೋಷವಾಯಿತೆಂದು ನಾನು ಹೇಳುತ್ತೇನೆ. ಕನ್ನಡ  
ದಲ್ಲಿ ಈ ಪ್ರಮಾಣದ, ಗುಣದ, ರಾಜ್ಯಶಾಸ್ತ್ರ ಗ್ರಂಥವನ್ನು ಬರೆಯಿಲು  
ಡಿ.ವಿ.ಜಿ. ಅವರೇ ಸಮರ್ಪಿಸಿ. ಅಧಿಕಾರಿಗಳು

— ಡಿ. ಕಾ. ಕರ್ನಾ.

ಇದೇ ವಿಮರ್ಶಕ ಮಹಾಕಾರ್ಯ ಮೈರ್‌ಡಿರು ಸಂಸಾರದ ನಿತಿನ  
ಮಂತ್ರಿ ಮಂದಲ ರಚನೆಯಿಲ್ಲ ಸಂದರ್ಭದಲ್ಲಿ 'ರಾಜ್ಯಶಾಸ್ತ್ರ' ದಿಂದ ಕೆಲವು

ಕಾವ್ಯಲಯ \* ಪ್ರಕಾಶಕರು \* ಮೈಸೂರು

‘ವಚನ’ಗಳನ್ನು ಮೈಸೂರು ಶಾಸನ ಸಭೆಯ, ಮತ್ತು ಮುಖ್ಯವಾರ್ ಕಾಂಗ್ರೆಸ್ ಪಕ್ಷದ ಸದಸ್ಯರು ನೇನಪಿನಲ್ಲಿಡಬೀಕೆಂದು ಉದಾಹರಿಸುತ್ತಾರೆ.

ತಾ. ೧೮-೯-೧೯೫೫

—ಎತ್ತುಕಣಾರಟ್ಟು

ಶ್ರೀ ಗುಂಡಪ್ಪನವರ ಇಟ್ಟ ಪುಟಗಳ ಈ ಹೆಣತ್ತೆಗೆಯು ನಮ್ಮೆ ದೇಶ ಇಡೀ ರಾಜ್ಯಾಂಗವನ್ನೇ ಅವಲೀಕನ ಮಾಡುತ್ತದೆ. ವಿಮರ್ಶಾಸುತ್ತದೆ ವಿವರಿಸುತ್ತದೆ; ಸಂದಿಗ್ಗ ಸಮಸ್ಯೆಗಳನ್ನು ಭೇದಿಸುತ್ತದೆ, ನಿವಾರಿಸುತ್ತದೆ ಇತರ ರಾಜ್ಯಗಳೆಡನೆ ತುಲನೆ ಮಾಡುತ್ತದೆ, ಸಮೀಕರಿಸಲು ಯತ್ತಿಸುತ್ತದೆ. ಪ್ರಜಾಸಾಮಾನ್ಯರಿಗೂ ರಾಜಕಾರಣಗಳಿಗೂ ಸಹ ಸಮಾನವಾರ್ಥಾಜ್ಯನಿರ್ವಹಣೆಯ ತಿಳಿವಳಿಕೆಯನ್ನೂ ಜವಾಬ್ದಾರಿಯನ್ನೂ ಮನದಟ್ಟಿನ ವಾಡಿಕೊಡುತ್ತದೆ. . . .

ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ಉತ್ತಮ ಪರ್ಯಾಪ್ತಸ್ತಕವಿದು ರಾಜಕಾರಣಗಳಿಗೆ ಉತ್ತಮ ಕ್ಷೇಪಿಡಿಯಿದು, ಸಾಹಿತ್ಯಕ್ಕೆ ಮತ್ತು ಶಬ್ದ ಭಂಡಾರಕ್ಕೆ ಅನಘ್ರಂತ ಕಾಣಿಕೆಯಿದು.

—ತಾಯಿನಾಡು

ಭಾರತೀಯರ ಪೂರ್ವರಾಜ್ಯ ಸಂಪೂರ್ಣಾಯ ತತ್ತ್ವಗಳನ್ನು ಪಾಶ್ಚಾತ್ಯ ಪುರಾತನ-ನೂತನ ರಾಜ್ಯ ತತ್ತ್ವಗಳನ್ನು ಮಧಿಸಿ ನೋಟ, ಅವುಗಳಿಂದ ಒಂದು ಸಾರವನ್ನು ಒಂಟಿ, ಓರ್ಗನಿಸ್ ಪಂಡಿತರಿಗೂ ಹಾಗೆ ಪಾಮರಿಗೂ ರುಚಿಸುವಂಥ ಒಂದು ಗ್ರಂಥರಾಜ್ಯವನ್ನು ಇಡೀಗ ಕನ್ನಡದಲ್ಲಿ ಶ್ರೀಮಾನ್ ಡಿ. ವಿ. ಗುಂಡಪ್ಪನವರು ಬರೆದಿರುತ್ತಾರೆ. . . . ರಸವತ್ತಾದ ಕಾವ್ಯದಿಂದ ಒಡಿಮು ಅತಿಜಾಂಪಿಂಬಾದ ರಾಜಕೀಯ ತತ್ತ್ವದ ವರೀಗೆ ಅವರಲೇಖನಿ ನಿರ್ಗೇಣ ವಾಗಿ ಯಂತ್ಯತ್ತದೆ. ಕನ್ನಡಿಗರ ರಾಜಕೀಯ ಜ್ಞಾನದ ಚೆಳವಣಿಗೆಗೆ ಈ ಪ್ರಸ್ತರದಿಂದ ಅಪಾರ ಸಹಾಯವಾಗುತ್ತದೆಂದು ಧಾರಾಳವಾಗಿ ಹೇಳಬಹುದು. ವಿಷಯ ತಿಳಿದಿರುವವರಿಗೂ ಕೂಡ ಇಲ್ಲಿ ಸಿಕ್ಕುವ ರಾಸ್ತ್ರದ ಒಂದು ಸಮಗ್ರನೋಟ ಮನೋಜ್ಞವಾದದ್ದು. ಗ್ರಂಥಕರ್ತರ ವಿಷಯಪ್ರಕಾರದ ಕ್ರಮ, ಲೋಕಾಸುಭವ, ಪ್ರಾರ್ಥಕೀಲ, ವಸ್ತುಮಯತ್ವಗಳ ವ್ಯಾಖ್ಯಾಯಿಂದ ಈ ಗ್ರಂಥವನ್ನು ಆಮುಳಿಗ್ರಾವಾಗಿ ಓದಬೀಕೆಂದು ಯಾರಿಗಾದರೂ ಅನ್ನು ಮತ್ತುದೆ. . . . ವಿಷಾರಾನುಭವಕ್ಕಲ್ಲದೆ ಅಲ್ಲ ಕಕ್ಷಗೆ ಈ ಬಗೆಯ ಗ್ರಂಥ ರಚನೆ ಸಾಧ್ಯವಲ್ಲ.

—ದೌರವಾಳ





